


# ಕರ್ನಾಟಕ ಜಾರ್ಣಾವಳಿ



ಕರ್ನಾಟಕ ಜಾರ್ಣಾವಳಿನ್ನು  
ಯಶ್ವಗಾರ್ತಿಕಾದೇವ  
ಸೆಂಗಳೂರು



# ಜಾನಪದ ಗಂಗೋತ್ತಿ

ಸಂಪುಟ : ೮

ಡಿಸೆಂಬರ್ ೧೯೭೫

ಸಂಚಕೆ : ೨

ಪ್ರಥಾನ ಸಂಪಾದಕರು :  
ಡಾ॥ ಎಚ್. ಜೀ. ಲಕ್ಷ್ಮಿಪ್ಪಗೌಡ

ಸಂಪಾದಕರು :  
ಎಚ್. ಎಂ. ಮಹೇಶ್ವರಯ್ಯ



ಕನಾಟಕ ಜಾನಪದ ಮತ್ತು ಯೈಕ್ಯಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

**JAANAPADA GANGOTRI—A Folklore quarterly, Published by  
Karnataka Jaanapada and Yakshagana Academy, Nrupatunga  
Road, Bangalore-560 002.**

**Chief Editor : Dr. H. J. Lakkappa Gowda**

**Editor : H. M. Maheshwariah**

**Edition : December 1995**

**ಪುಟ : ೧೦೦**

**ವಾರ್ಷಿಕ ಚಂದಾ : ಮೂಲವರ್ತು ರೂಪಾಯಿ**

**ಬಿಡಿ ಸಂಚಿಕೆ : ಹತ್ತು ರೂಪಾಯಿ**

**ಚಂದಾ ಮಾತ್ರು ಪ್ರತಿಗಳಿಗೆ :**

**ರಿಚೆಸ್ಟ್‌ರ್‌**

**ಕನಾರ್ಟಿಕ ಜಾನಪದ ಮಾತ್ರು ಯುಕ್ತಗಾನ ಆಕಾಡೆಮಿ**

**೧೪/೨, ಕೆನರಾ ಘೇನಾನ್ ಕಟ್ಟಡ**

**ನೃಪತುಂಗರಸ್ತಿ, ಬೆಂಗಳೂರು-೫೬೦ ೦೦೭**

**ಪರುದ್ರುಣ :**

**ರಶ್ಮಿ ಮುದ್ರಣ**

**ಸುಧಾಮನಗರ, ಬೆಂಗಳೂರು-೨೭**

**ದೂರವಾಣಿ : 2243550**

## ಪ್ರಧಾನ ಸಂಪಾದಕರ ಮಾತ್ರೆ

ಪಶ್ಮಿಕೆಗಳು ಮನುಷ್ಯನ ಜನರ್ಚಿವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅಂದಂದಿನ ಬದುಕನ್ನು, ಸಂಸ್ಕೃತಿಯನ್ನು ಅಭಿವೃಕ್ತಿಸುವುದರ ಮೂಲಕವಾಗಿಯೂ ಅವು ಅಕ್ಷರ ಸಂಸ್ಕೃತಿಯಲ್ಲಿ ಪ್ರಭಾವೀ ಮಾಡುವುದಾಗಿವೆ. ನೆಲದ ಬದುಕನ್ನು, ಸಮಾಜದ ಸುದ್ದಿಗಳನ್ನು ಪರಿಚಯಿಸುವುದರ ಜೊತೆಜೊತೆಯಲ್ಲಿಯೇ ಆ ನೆಲದ ಜನರಲ್ಲಿ ಜಾಗೃತಿಪ್ರಜ್ಞೆ ಮೂಡಿಸುವ ಹೊಣೆಗಾರಿಕೆಯೂ ಅವುಗಳಿಗಿರುತ್ತದೆ. ಆದ್ದರಿಂದಲೇ ಪಶ್ಮಿಕೆಗಳು ಕೇವಲ ಉದ್ದುಮಾಗಕೂಡಲು. ಸಮಾಜ ಮಾಡುವು ಗಳಾಗಬೇಕು ಎಂದು ಹೇಳುವುದು ಈ ಹಿನ್ನೆಲೆಯಲ್ಲಿಯೇ. ಪ್ರಸ್ತುತ ಸಂದರ್ಭದಲ್ಲಿನ ಪಶ್ಮಿಕೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತು ಸಮಾಜದ ಸಂಗತಿಗಳನ್ನು ಜನರಿಗೆ ತಲುಪಿಸುವುದರ ಮೂಲಕ ಸಮಷ್ಟಿಗೆ ಹತ್ತಿರವಾಗುತ್ತಿವೆ. ಅದರಂತೆಯೇ ಭಾರತದಲ್ಲಿ ಜಾನಪದ ಅಧ್ಯಯನ ವ್ಯಾಪಕವಾಗಿ ಬೆಳೆಯಲು, ರೂಪ್ಯಗೋಳ್ಳಲು ಪಶ್ಮಿಕೆಗಳು ವಹಿಸಿದ ಪಾತ್ರ ನಿಜಕ್ಕೂ ದೊಡ್ಡದು. ಅಮೇರಿಕ, ಯೂರೋಪಿನಂಥ ಪಾಶ್ಚಾತ್ಯ ದೇಶಗಳಲ್ಲಿ ಜನಪದರ ಸಾಂಸ್ಕೃತಿಕ ಬದುಕನ್ನು, ಅವರ ಸ್ಥಿತ್ಯಂತರಗಳನ್ನು ಪರಿಚಯಿಸುವ ಪಶ್ಮಿಕೆಗಳು ಯಥೇಶ್ವರಾಗಿರುವುದನ್ನು ಕಾಣುತ್ತೇವೆ. ಬ್ರಿಟಿಷರ ಆಧಿಪತ್ಯಕ್ಕೆ ಒಳಗಾಗಿದ್ದ ನಮ್ಮ ಭಾರತದ ಪರಿಸ್ಥಿತಿ ಚಿಂತಾಜನಕ ನೆಲೆಯನ್ನು ಹೊಂದಿತ್ತು, ಎಲ್ಲವೂ ವಸ್ತಾದೆತುಶಾಹೀ ಪ್ರಭಾವಕ್ಕೆ ಒಳಗಾಗಿ ಇಡೀ ದೇಶ ತನ್ನ ತನವನ್ನು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ನಮ್ಮ ದೇಶದ ಜಾನಪದ ವಿದ್ವಾಂಸರು ತಾವಿರುವ ಪರಿಸರದ ಸಂಸ್ಕೃತಿಯನ್ನು ಶೋಧಿಸಲು ಪ್ರಯೋಜಿಸಿದರು. ಆಗಂತೂ ಭಾರತದ ಜಾನಪದ ಅಧ್ಯಯನಕ್ಕೆ 'The Indian Antiquary' ಪಶ್ಮಿಕೆಯಂತೂ ವಿಶೇಷ ಮಹತ್ವ ನೀಡಿತು. ಅಲ್ಲದೆ 'Asiatic Society Journal, Mythic Society Journal ಗಳೂ ಜಾನಪದಕ್ಕೆ ವಿಶೇಷ ಮನ್ನಣಿಯನ್ನು ನೀಡಿದವು. ಜಾನಪದ ಗ್ರಂಥಗಳು ಪ್ರಕಟವಾಗುವ ಮುನ್ನ ಜಾನಪದ ವಿಷಯಗಳನ್ನು ಬಿತ್ತಿರಸುವಲ್ಲಿ ಕಲ್ಪಿತ್ತದಿಂದ ಹೊರಬರುತ್ತಿದ್ದ 'Folklore' ಮೈಸೂರಿನಿಂದ ಹೊರಬರುತ್ತಿದ್ದ 'Journals of Indian Folkloristics' ಇತ್ಯಾದಿ ಪಶ್ಮಿಕೆಗಳು ನಿರ್ವಹಿಸಿದ ಪಾತ್ರವಂತೂ ಗಮನಾರ್ಹವಾದುದು.

೧೯೬೮ ರಿಂದಿಚೆಗೆ ಕನ್ನಡದಲ್ಲಿ ಸಹ ಹಲವು ಪಶ್ಮಿಕೆಗಳು ಕಾಣಿಸಿಕೊಂಡವು. ಜಯಕನಾರಾಟಕ, ಪ್ರಬುದ್ಧ ಕನಾರಾಟಕ, ಸಾಹಿತ್ಯ ಪರಿಷತ್ಪತ್ರಿಕೆ ಮೇಲೆಲಾದ ಪಶ್ಮಿಕೆಗಳು ಜಾನಪದ ಸಂಬಂಧಿ ವಿಚಾರಗಳನ್ನು ಒಳಗೊಂಡು ಹೊರಬಂದದ್ದು ಒಂದು

ಮಹಿತ್ವಪೂರ್ವಾವಾದ ಸಾಧನೆ. ಜಾನಪದ ಸಂಗ್ರಹಣ ಕಾರ್ಯಕ್ರಮ ಈ ಪತ್ರಿಕೆಗಳು ನೀಡಿದ  
 ಉತ್ತೇಜನವನ್ನು ನಾವು ಮರೆಯುವಂತಿಲ್ಲ. ಕನಾಟಕ ಜಾನಪದ ಪರಿಷತ್ತಿನಿಂದ  
 'ಜಾನಪದ' ಎಂಬ ಹೆಸರಿನ ತ್ರೈಮಾಸಿಕ ಪತ್ರಿಕೆ ಕೆಲವು ಕಾಲ ಹೊರಬಂತು.  
 ವಿಧ್ವಂಸಾವಾದ ಬರಹಗಳನ್ನು ಒಳಗೊಂಡು ಹೊರಬಂದಿತಾದರೂ ಬಹಂಕಾಲ  
 ಮುಂದುವರೆಯಲ್ಲ. ಒಂದೂವರೆ ದಶಕದಿಂದ ಕನಾಟಕ ಜಾನಪದ ಪರಿಷತ್ತು  
 'ಜಾನಪದ ಜಗತ್ತು' ಎಂಬ ಪತ್ರಿಕೆಯನ್ನು ಹೊರತರುತ್ತಿದೆ. ಇದರ ಸಾಧನೆಯಂತೂ  
 ಅಪಾರ. ಇನ್ನೂ ಅವಜ್ಞೆಗೆ ಗುರಿಯಾಗಿರುವ ಜಾನಪದದ ವಿವಿಧ ಮುಖಿಗಳನ್ನು  
 ಪರಿಚಯಿಸುವಲ್ಲಿ, ಚಿಂತನೆಗೆಲ್ಲ ಬರಹಗಳನ್ನು ನೀಡುವಲ್ಲಿ ದಿಟ್ಟುಹೆಚ್ಚು ಇಟ್ಟಿದೆ.  
 ದೃಷ್ಟಿನಿಂದ ಪತ್ರಿಕೆಗಳು, ವಿಶೇಷಾಕಾಗಳೂ ಸಹ ಜಾನಪದದ ವಿವಿಧ ವಿಷಯಗಳನ್ನು  
 ಬೆಳ್ಳಕಿಗೆ ತರುತ್ತಿವೆ. ಇಷ್ಟೇಲ್ಲಿ ಆದರೂ ನಮ್ಮಲ್ಲಿ ಸಂಗ್ರಹಿಸಬೇಕಾದ, ಪ್ರಕಟಿಸಬೇಕಾದ  
 ಮಾಹಿತಿ ಅಪಾರವಾಗಿದೆ. ಆದಕ್ಕೆ ಪ್ರಚಾರನೀಡುವ ಪತ್ರಿಕೆಗಳ ಸಂಖ್ಯೆಯಂತೂ ತೀರು  
 ಕಡಿಮೆ. ಈ ಒಂದು ಕೊರತೆಯನ್ನು ನಿವಾರಿಸಲು ಕನಾಟಕ ಜಾನಪದ ಮತ್ತು  
 ಯೂಕ್ರಗಾನ ಅಕಾಡೆಮಿ 'ಜಾನಜದ ಗಂಗೋತ್ತಿ' ಎಂಬ ತ್ರೈಮಾಸಿಕವನ್ನು ಹೊರ  
 ತರುತ್ತಿದೆ. ಸಂಪೂರ್ಣವಾಗಿ ಜಾನಪದಕ್ಕೆ ಮೀಸಲಾದ ಪತ್ರಿಕೆಗಳು ನಮ್ಮಲ್ಲಿ ವಿರಳ.  
 ಕಾಲಕಾಲಕ್ಕೆ ದೂರಕೂವ ಜಾನಪದ ಮಾಹಿತಿಯನ್ನು ಬೆಳ್ಳಿಕಿಗೆ ತರುವ ಆಶಯ ಈ  
 ಪತ್ರಿಕೆಯಾಗಿದೆ. ಇಲ್ಲಿ ಸಂಕಲಿತವಾಗಿರುವ ಲೇಖನಗಳು ಪತ್ರಿಕೆಯ ಆಶಯವ್ಯಾಪ್ತಿ  
 ಅಭಿವೃದ್ಧಿಸುತ್ತವೆ. ಕನಾಟಕ ಜಾನಪದದ ಸಾಧನೆ ಅಗಾಧವಾದುದು-ಎಂದು ಮಾತ್ರ  
 ನಾಡುವ ಸಂದರ್ಭದಲ್ಲಾ ಸಂಗ್ರಹಿಸಬೇಕಾದ, ಸಂಪಾದಿಸಬೇಕಾದ, ವಿಶೇಷಿಸಬೇಕಾದ  
 ಮಾಹಿತಿ ಇನ್ನೂ ಬೇಕಾಟ್ಟಿದೆ ಎಂಬುದನ್ನು ಇಲ್ಲಿಯ ಲೇಖನಗಳು ಪ್ರಕಟಪಡಿಸುತ್ತವೆ.

ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು ತರಿಸಿ ಸಂಚಿಕೆಯನ್ನು  
 ಸಕಾಲದಲ್ಲಿ ಸಿದ್ಧಪಡಿಸಿಕೊಟ್ಟು ಈ ಸಂಚಿಕೆಯ ಸಂಪಾದಕರಾದ ಡಾ॥ ಎಚ್. ಎಂ.  
 ಮಹೇಶ್ವರಯ್ಯ ಅವರಿಗೆ ಅಕಾಡೆಮಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಡಾ॥ ಎಚ್. ಜಿ. ಲಕ್ಷ್ಮಪ್ಪಗೌಡ

ಅಧ್ಯಕ್ಷರು

ಕನಾಟಕ ಜಾನಪದ ಮತ್ತು

ಯೂಕ್ರಗಾನ ಅಕಾಡೆಮಿ

## ಸಂಪಾದಕರ ಮಾತ್ರ

ಕನಾಟಕದಲ್ಲಿ ಜಾನಪದ ಸಂಬಂಧಿ ಚಟುವಟಿಕೆಗಳು ಹೆಚ್ಚಾಗಿ ಕಂಡು ಬರುತ್ತಿದ್ದರೂ ಜಾನಪದದ ವಿದ್ಯುತ್ತಾಪೋಣ ವಿಚಾರಗಳು ಪ್ರಕಟವಾಗುತ್ತಿಲ್ಲ. ಎಲ್ಲೋ ಕೆಲವು ಬಿಡಿ ಬಿಡಿ ಪ್ರಕಟಣೆಗಳನ್ನು ಬಿಟ್ಟು ನಮ್ಮ ಚಿಂತನೆಗಳು. ಅನ್ನೇಷಕ ಗುಣ ಬರಡಾಗುತ್ತಿದೆಯೇ ಎಂಬ ವಿಚಾರ ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡವ ರನ್ನು ಕಾಡುತ್ತದೆ. ಜಂಡ್ರಶೇವಿರ ಕಂಬಾರರು ಒಂದು ಕಡೆ ಪ್ರಸ್ತಾಪಿಸಿದಂತೆ ‘ದಿನೇ ದಿನೇ ಜಾನಪದ ಸಾರ್ಥಕ’ ಎಂಬ ವಿದ್ಯಾಂಸರ ಸಂಖ್ಯೆ ಬೆಳೆಯುತ್ತದೆ’ ಎಂಬ ಮಾತಿನಲ್ಲಿ ಸತ್ಯವಿಲ್ಲದಿಲ್ಲ. ನಮ್ಮಲ್ಲಿ ಜಾನಪದ ಅಧ್ಯಯನಕಾರರ ಸಂಖ್ಯೆ ಬೆಳೆಯುತ್ತಿದ್ದರೂ ಗುಣಾತ್ಮಕವಾದ ಬರಹಗಳು ಅವರಿಂದ ಬರುತ್ತಿಲ್ಲ. ಜಾನಪದ ವನ್ನು ಗಂಭೀರವಾಗಿ ತೆಗೆದುಕೊಂಡ ಮೂರನೇ ತಲೆಮಾರಿನ ನಮ್ಮ ಕ್ರಿಯಾತ್ಮಕ ನಡುವಯಸ್ಸಿನ ಚಿಂತಕರೂ ಒಂದು ರೀತಿಯಲ್ಲಿ ಸಂತೃಪ್ತರಾಗಿ ತಮ್ಮ ಯಶಸ್ಸಿನ ಪ್ರಶಂಶೆಯಲ್ಲಿಯೇ ತಲ್ಲಿನರಾಗಿದ್ದಾರೆ. ಕನಾಟಕದ ಜಾನಪದ ಅಧ್ಯಯನಕ್ಕೆ ಹೋಸ ಚಾಲನೆಯ ಅವಶ್ಯಕತೆ ಇದೆ.

ಡಾ॥ ಪುರುಷೋತ್ತಮ ಬಿಳಿಮಲೆ ಅವರು ‘ಜಾನಪದ ಗಂಗೋತ್ತಿ’ಯ ಈ ಸಂಚಿಕೆಯನ್ನು ಜಾನಪದ ಭಾಷಾವಿಚಾಳ್ನನಕ್ಕೆ ಸಂಬಂಧಿಸಿದಂತೆ ಹೊರತನ್ನು ಎಂದಿದ್ದರು. ನನಗೂ ಈ ವಿಚಾರ ಸರಿ ಎನಿಸಿ ಜಾನಪದ ಹಾಗೂ ಭಾಷಾವಿಚಾಳ್ನನದ ಗತಿ ಇರುವ ವಿದ್ಯಾಂಸರನ್ನು ಸಂಪರ್ಕಿಸಿದೆ. ನನಗೆ ದೂರೆತ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ಬಹುತೇಕ ಜನ ಇವರ್ತು ಯಾವುದನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಯವಾಗಿ ಕಾರಣವೊಂದನ್ನು ನೀಡಿ ದೂರ ಸರಿಯುತ್ತಾರೆ. ಆದ್ದರಿಂದ ಇಂದಿನ ದಿನಗಳಲ್ಲಿ ಯಾವುದೇ ಪಶ್ಚಿಮ್ಯ ಸಂಪಾದಕನಾಗುವುದಕ್ಕಿಂತ ನೇಮಗೆ ಕಾಡುತ್ತಿರುವ ವಿಚಾರ ಗಳನ್ನು ಕುರಿತು ಪ್ರಬಂಧ ಬರಿಯುವುದೇ ಲೇಸು.

ಈ ಸಂಚಿಕೆಯಲ್ಲಿ ಶ್ರೀ ಕಿಕ್ಕೇರಿ ನಾರಾಯಣ ಅವರು ಬರೆದ ಇಂಗ್ಲಿಷ್ ಲೇಖನ ‘Space and cosmology of Jenu Kuruba Community’ ಎಂಬುದನ್ನು ಶ್ರೀಮತಿ ರಾಚೇಶ್ವರಿ ಮಹೇಶ್ವರಯ್ಯ ಅವರು ‘ಜೇನು ಕುರುಬರಲ್ಲಿ ಸ್ಥಳ ಹಾಗೂ ವಿಶ್ವದ ಪರಿಕಲ್ಪನೆ’ ಎಂದು ಅನುವಾದಿಸಿದ್ದಾರೆ. ಈ ಲೇಖನದಲ್ಲಿ ಜಾನಪದ ಬದುಕಿನಲ್ಲಿ ತಮ್ಮ ದುರಿಗಿರುವ ಆವರಣವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರ ಜೊತೆಗೆ ವಿಶ್ವದ ಬಗ್ಗೆ ಈ ಜನಾಂಗದ

ನಂಬಿಕೆಗಳೇನು ಎಂಬ ವಿವರವೂ ಇದೆ. ಡಾ॥ ಅಂಬಳಕೆ ಹಿರಿಯಣ್ಣನವರೆ ಲೇಖನದಲ್ಲಿ ಪ್ರಾಪ್ತ ಮಾದರಿಯ ರಾಮಾಯಣದ ವಿಶ್ಲೇಷಣೆ ಇದೆ. ಡಾ॥ ಆರ್. ರಾಮಕೃಷ್ಣ ಮತ್ತು ಡಾ॥ ಆರ್. ಎಸ್. ಹಿರೇಮಾತ ಅವರು ವೃಕ್ಷನಾಮಗಳ ವಿಶ್ಲೇಷಣೆ ಮಾಡಿದ್ದಾರೆ. ಡಾ॥ ಏಲ್ಯಂ ಮಾಡ್ತು ಅವರು ಬೈಬಲಿನ ಕಥೆಯೋಂದನ್ನು ಸಂಕೇತ ವ್ಯಜಾಣಿಕ ಮಾದರಿಯಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಶ್ರೀ ಎಸ್. ಎಸ್. ಅಂಗಡಿಯವರು ಸಂಗಾ-ಬಾಳ್ಯ ಭಾಷಾಪ್ರಯೋಗದ ಬಗ್ಗೆ ಶ್ರೀ ಜ. ಸ. ಅಲ್ಲಿಮಾತ ಅವರು ಒಕ್ಕಲುತನ ಪದಗಳ ಬಗ್ಗೆ ಪ್ರಬಂಧ ರಚಿಸಿದ್ದಾರೆ. ಶ್ರೀಮತಿ ಎಚ್. ಎಂ. ಬೀಳಿಗಿ ಅವರು ಜಾನಪದ ಸೃಷ್ಟಿ-ಗಿರಿಜಾ ಕಲ್ಯಾಣ ಎಂಬ ಪ್ರಬಂಧ ಬರೆದಿದ್ದಾರೆ. ಶ್ರೀ ಎ. ಮುರಿಗೆಪ್ಪ ಅವರು ಬೀಂದರಿನ ‘ದ್ವಾಪದಿಯ ಹಾಡಿ’ನಲ್ಲಿ ಭಾಷಾ ವ್ಯಜಾಣಿಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ಒಟ್ಟಿನಲ್ಲಿ ಬಹುತೇಕ ಲೇಖನಗಳು ಜಾನಪದದ ಭಾಷಿಕ ಅಂಶವನ್ನು ಗಮನದಲ್ಲಿಟ್ಟುಕೊಂಡು ಬರೆದಪುಗಳಾಗಿವೆ. ನಮ್ಮ ವಿದ್ಯಾಂಸರು ಸಕಾಲದಲ್ಲಿ ಲೇಖನ ಕಳಿಸಿದ್ದರೆ ಇನ್ನೂ ಜೆನಾಗ್ಗಿ ಭಾಷೆ ಹಾಗೂ ಜಾನಪದದ ಪರಿಕಲ್ಪನೆಗೆ ಸಂಬಂಧಿಸಿದ ವಿಶೇಷ ಸಂಚಿಕೆಯನ್ನು ಹೊರತರಬಹುದಿತ್ತು. ನನ್ನನ್ನ ಈ ಸಂಚಿಕೆಯ ಸಂಪಾದಕ ನನ್ನಾಗಿ ಮಾಡಿದ ಸನ್ನ ಆತ್ಮೀಯರೂ ಕನಾಂಟಕ ಜಾನಪದ ಯಕ್ಕಾಗಾನ ಆಕಾಡೆಮಿಯ ಅಧ್ಯಕ್ಷರೂ ಆದ ಡಾ॥ ಎಚ್. ಜಿ. ಲಕ್ಷ್ಮಪ್ಪಗಾಡ ಅವರಿಗೂ ಮಿಶ್ರರಾಗಿರುವ ಆಕಾಡೆಮಿಯ ಅನೇಕ ಸದಸ್ಯರಿಗೂ ಹಾಗೂ ಆಕಾಡೆಮಿಯ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳು.

ಎಚ್. ಎಂ. ಮಹೇಶ್ವರಯ್ಯ  
ಕನಾಂಟಕ ವಿಶ್ವವಿದ್ಯಾಲಯ, ಧಾರವಾಡ

## ಪ ರ ನಿ ದಿ

೧.	ಜೀನುಕುರುಬರಲ್ಲಿ ಸ್ಥಳ ಹಾಗೂ ವಿಶ್ವದ ಪರಿಕಲ್ಪನೆ ಶ್ರೀ ಕೆಕ್ಕೇರಿ ನಾರಾಯಣ, ಅನಾವಾದಕಿ : ಶ್ರೀಮತಿ ರಾಜೇಶ್ವರಿ ಮಹೇಶ್ವರಯ್ಯ	೧
೨.	ಪ್ರಾಪ್ತ ಮಾನರಿಯಲ್ಲಿ ರಾಮಾಯಣದ ರಚನೆ ಅಂಬಳಿಕೆ ಹಿರಿಯಣ್ಣ	೧೮
೩.	ಕೆಲವು ಬುಡಕಟ್ಟುಗಳಲ್ಲಿ ವ್ಯಕ್ತಿನಾಮಗಳನು ಆರ್. ರಾವಂಕೃಷ್ಣ	೨೫
೪.	ಬೈಬಲಿನಲ್ಲಿ ವಿಾನು-ಜಾನಪದ ವಿಲ್ಯಂ ಮಾಡಾತ್	೪೦
೫.	ಸಂಗ್ರಾ-ಭಾಳ್ಯ ಭಾಷಾ ಪ್ರಯೋಗ ಎಸ್. ಎಸ್. ಅಂಗಡಿ	೫೦
೬.	ಒಕ್ಕಲುತನದ ಪದಗಳು ಜ. ಸಾ. ಅಲ್ಲಿಮತ	೬೪
೭.	ಜನಾಂಗಿಕ ನಾಮ ವಿಶ್ಲೇಷಣ ಅಧ್ಯಯನ ಆರ್. ಎಸ್. ಹಿರೇವಂತ	೭೨
೮.	ಜಾನಪದ ಸ್ವೀಕ್ಷಿಪ್ತ ಶ್ರೀಮತಿ ಎಚ್. ಎಂ. ಬೀಳಗಿ	೮೦
೯.	ದ್ವಾರಾಪದಿಯ ಹಾಡು (ಒಂದು ಭಾಷಾ ವ್ಯೇಜ್ಞಾನಿಕ ನೋಟ) ಡಾ. ಎಂ. ಮುಂಗೆಪ್ಪೆ	೯೨

ಜೀನು ಕುರುಬರಲ್ಲಿ ಸ್ಥಳ ಹಾಗೂ ವಿಶ್ವದ ಪರಿಕಲ್ಪನೆ

ಲೇಖಕ : ಶ್ರೀ ಕ್ಕುರಿ ನಾರಾಯಣ

ಅನುಭಾದಕ : ಶ್ರೀಮತಿ ರಾಜೇಶ್ವರಯ್ಯ

ಬುಡಕಟ್ಟು ಜನಾಗವಾದ ಜೀನು ಕುರುಬ ಜನಾಂಗ ಕನಾಟಕ, ತಮಿಳುನಾಡು ಹಾಗೂ ಕೇರಳಗಳ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಕಂಡುಬರುವ ಇನ್ನಿತರ ಬುಡಕಟ್ಟು ಜನಾಂಗಗಳೆಂದರೆ ಬೆಟ್ಟ ಕುರುಬ, ಸೋಲಿಗ, ಯೆರವ ಹಾಗೂ ಪಣಿಯ. ನಿಗೆಲ್ಲೇ ಜನಾಂಗದವರಂತೆ ಜೀನುಕುರುಬರು ಕುಳ್ಳಗೆ, ಕಪ್ಪಗೆ ಇದ್ದು ಗುಂಗುರು ಕೂಡಲನ್ನ ಹೊಂದಿದವರಾಗಿದ್ದಾರೆ. ನಾಚಿಕೆ ಹಾಗೂ ಅಂಜಿಕೆ ಇವರ ಸ್ವಭಾವದತ್ತವಾದ ಗುಣಗಳು. ಇತರ ಜನಾಂಗಗಳಿಗಿಂತ ತಮ್ಮ ಇರುವಿಕೆಯಲ್ಲಿ ಸಾಂಸ್ಕೃತಿಕ ಆಚರಣೆಗಳಲ್ಲಿ ಭಿನ್ನತೆಯನ್ನ ಈ ಜನ ಹೊಂದಿದ್ದಾರೆ.

‘ಜೀನು ಕುರುಬ’ ಎಂಬ ಹೆಸರು ಈ ಜನಾಂಗಕ್ಕೆ ವೃತ್ತಿಯಿಂದ ದೊರಕಿದುದಾಗಿದೆ. ಇವರ ಸಾಂಪ್ರದಾಯಿಕ ವೃತ್ತಿ ಜೀನು ಸಂಗ್ರಹಿಸುವದಾಗಿತ್ತು. ಜೀನುತ್ಪಂಥಕಾಗಿ, ಹಣ್ಣಗಳಿಗಾಗಿ, ಗಡ್ಡ ಗೆಣಸುಗಳಿಗಾಗಿ ಈ ಜನ ಗುಡ್ಡಗಾಡುಗಳಲ್ಲಿ ಅಲೆಯುತ್ತಾ ಇದ್ದುದು ತಿಳಿದುಬಂದಿದೆ. ಇವರು ಅನೆಗಳನ್ನ ಚೋಳ ಹಾಗೂ ಪಲ್ಲವ ಅರಸರಿಗೆ ಒದಗಿಸುತ್ತಿದ್ದುದನ್ನ ಇತಿಹಾಸ ಹೇಳುತ್ತದೆ. ಇತ್ತೀಚಿನ ದಿನಗಳಲ್ಲಿ ‘ಪೀಡ್ಣ’ದ ಮೂಲಕ ಅನೆಗಳನ್ನ ಹಿಡಿದು ಪಳಗಿಸುವಲ್ಲಿ ಇವರು ನಿಷ್ಣಾತರೆಂದು ಸಾಧಿಸಲ್ಪಟ್ಟಿದ್ದಾರೆ. ಶ್ರೇಷ್ಠ ಮಾವೃತರೆನಿಸಿಕೊಂಡಿದ್ದಾರೆ. ಅನೆಗಳನ್ನ ಷ್ಟೇ ಅಲ್ಲದೇ ಅನೇಕ ಕಾಡು ಮೃಗಗಳನ್ನ ಹಿಡಿದು ಪಳಗಿಸುವುದರಲ್ಲಿ

ಚಾನಪದ ಗಂಗೋತ್ತಿ

ಇವರು ನಿಪ್ಪಾತರೆನಿಸಿಕೊಂಡಿದ್ದಾರೆ. ಕಾಡಿನ ಪ್ರಾಣ ಹಾಗೂ ಸಮಾಸ್ತ ಸಸ್ಯವರ್ಗವೆಲ್ಲ ಇವರಿಗೆ ಗೊತ್ತು.

ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿ ಕೆನೆತ್ ಎಂಡರ್ಸನ್ (೧೯೩೦) ತನ್ನ ಕೃತಿಯೊಂದರಲ್ಲಿ ಕಾಕನ ಕೋಟೆಯಲ್ಲಿ ತಾನು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಹಲವಾರಾಯಿತೆಂದೂ ಜೀನುಕುರುಬನೊಬ್ಬ ಧೈರ್ಯದಿಂದ ತನ್ನನ್ನು ರಕ್ಷಿಸಿದನೆಂದೂ ಆಯುವಕನ ಶಾಯ್ಯವನ್ನು ವರ್ಣಿಸಿದ್ದಾನೆ. ಮಲಬಾರ ಪ್ರದೇಶಕ್ಕೆ ಬಂದಿದ್ದ ಪೆರಿಯರ್ ಎಲ್ಲಿನ್ ಕೂಡ ಧೀರರಾದ ಜೀನು ಕುರುಬರನ್ನು ಸಂಪರ್ಕಿಸಿದ್ದಾನೆ. ಓ. ಪಿ. ಜಗ್ಗಿ ಜೀನುಕುರುಬರು, ಮಂತ್ರವಾದಿಗಳು, ಮಾಟಗಾರರು ಎಂದು ಸೂಚಿಸಿದ್ದಾನೆ. ಅವನು “ತೋಡ ಜನಾಂಗದವರಂತೂ ಈ ಕುರುಬರ ಮಾಟಕ್ಕೆ ತುಂಬ ಹೆದರುತ್ತಾರೆ. ಇವರು ಮಾಡುವ ಮಾಟ ಆತ್ಮಂತ ಭೀಕರ ಹಾಗೂ ನಿವಾರಣಾರಹಿತವಾದುದು ಹಾಗಾಗಿ ಈ ಜೀನುಕುರುಬ ಯಾರನ್ನಾದರೂ ತನ್ನ ಮಂತ್ರದಿಂದ ಅನಾರೋಗ್ಯಕ್ಕೇಡುಮಾಡಿದರೆ ಆ ಕುರುಬನ್ನನ್ನು ಕೊಲ್ಲಿಪುದೇ ಸರಿ. ಕುರುಬರು ನೆಲ್ಲಿನಿಂತ ಈ ಗುಡ್ಡಗಳ ಇಳಿಜಾರು, ಅಪುಗಳ ರಚನೆ, ಮೇಲಿಂದ ಮೇಲೆ ರೋಗ ಬರಲು ಹಾಗೂ ಹರಡಲು ಕಾರಣವಾಗುತ್ತಿದ್ದುದು, ಪೈದ್ಯಕೇಯ ಬೆಳೆಯದ ಅಲ್ಲಿ ಸಹಜವಾಗಿ ಮಾಟಕ್ಕೆ, ಮಂತ್ರವಾದಿತ್ವಕ್ಕೆ ಪುಷ್ಟಿಕೊಟ್ಟಿರಬೇಕು” ಎನ್ನುತ್ತಾರೆ. ಸಾಮಾನ್ಯವಾಗಿ ‘ಕುರುಬರು’ ಎಂದು ಗುರುತಿಸಲ್ಪಟ್ಟಿದ್ದ ಈ ಜನಾಂಗದ ವಿವಿಧ ಪಂಗಡಗಳನ್ನು ೧೯೨೮ ರಲ್ಲಿ ಪೂಸಿ ಪೆಕಟೇಶ್ ಅಯ್ಯಂಗಾರ್ ಅವರು ಗುರುತಿಸಿದರು.


### ಜೀನು ಕುರುಬರ ಸ್ಥಳ ವಿನಾಯಕ :

ಹತ್ತು ಹದಿನ್ಯೇದು ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದ ಈ ಜೀನು ಕುರುಬರ ವಾಸ್ತವ್ಯದ ರೀತಿ ವಿಶಿಷ್ಟವಾದುದಾಗಿದೆ. ಈ ವಾಸ್ತವ್ಯವನ್ನು ಗ್ರಹಿಸುವುದು ಗುರುತಿಸಿದರೆ, ಗ್ರಹಿಸುವುದು ಅಂಡಾಕಾರದ ವಿನಾಯಕದಲ್ಲಿ ರಚಿತವಾಗಿರುವುದು ಕಂಡುಬರುತ್ತದೆ. ಪ್ರವೇಶ ಮಾರ್ಗ ಹಾಗೂ ಹೊರಹೋಗುವ ಮಾರ್ಗವನ್ನು ಗ್ರಹಿಸುವುದ ಅಗಲವನ್ನನುಸರಿಸಿ ಗುರುತಿಸುತ್ತಾರೆ. ಇದು ಗ್ರಹಿಸುವುದ ಮಧ್ಯ ರೇಖೆಯಾಗಿ ಇದರ ಅಕ್ಷಪಕ್ಷದ ತಾಣಗಳು ನೇರವಾಗಿ ಕತ್ತರಿಸಿದ ಅಂಡಾಕಾರದಂತೆ ಗೊಚರಿಸುತ್ತವೆ. ಮಧ್ಯದ ಸ್ಥಳದಲ್ಲಿ ಅಗ್ನಿಕುಂಡವಿರುತ್ತದೆ. ಸಮುದಾಯದ ಆಗುಹೋಗುಗಳಲ್ಲಿ ಈ ಅಗ್ನಿಕುಂಡ ಮಹತ್ವದ ಪಾಠ್ಯವರ್ಣಸುತ್ತದೆ.

### ಸ್ಥಳದ ನೇರಿಗಳು :

ಕತ್ತರಿಸಿದ ಬಿದುರುಗಳಿಂದ ಗುಡಿಸಲುಗಳನ್ನು ಅಯ್ಯಾತಾಕಾರದಲ್ಲಿ ಇವರು

ಕಟ್ಟಿರುತ್ತಾರೆ. ಗುಡಿಸಲಿನ ಹೊರಭಾಗದ ಬಿದುರುಗಳಿಗೆ ನೆಲದಿಂದ ಮೂರು ಅಡಿ ಎತ್ತರದವರಿಗೆ ಮಣಿನ್ನು ಮೆತ್ತಿ ಗೋಡೆಗಳನ್ನು ನಿರ್ಮಿಸಿರುತ್ತಾರೆ. ಗೋಡೆಗಳ ಎತ್ತರ ಏದು ಅಡಿಯಿಂದ ಹತ್ತು ಅಡಿ ಇರುತ್ತದೆ. ಅಗಲ ಎಂಟು ಅಡಿ ಮಾತ್ರ. ಇಳಿಜಾರು ಮೇಲಾಘವಣ ಇದಕ್ಕಿಂದ್ದು ಆನೆ ಹುಲ್ಲು ಎಂದು ಗುರುತಿಸಲ್ಪಡುವ ಹಾಲ್ನಿಂದ ಇದು ಆವೃತವಾಗಿರುತ್ತದೆ. ಬಿದರಿನ ಪರದೆಯನ್ನು ನಿರ್ಮಿಸಿ ಗುಡಿಸಲಿನಲ್ಲಿ ಅಡುಗೆ ಮಾಡುವ ಸ್ಥಳವನ್ನು ಪ್ರತ್ಯೇಕಿಸಿರುತ್ತಾರೆ. ಇಂಥ ಗುಡಿಸಲಿನ ಬಾಗಿಲು ಅತ್ಯಂತ ಚಿಕ್ಕದಿದ್ದು ಗುಡಿಸಲನ್ನು ಪ್ರವೇಶಿಸುವವರು ಮೆಲ್ಲನೆ ಜರುಗಬೇಕಾಗುತ್ತದೆ. ಅವರೆ ನಂಬಿಕೆಗಳಿಗೆ, ಭಾವನಗಳಿಗೆ ಅನುಗುಣವಾಗಿ ಗುಡಿಸಲಿನ ಒಳಾಂಗಣ ಹಿರಿಯರಿಂದ ವ್ಯವಸ್ಥಿತವಾಗಿ ರಚಿತವಾಗಿರುತ್ತದೆ. ಅಡುಗೆ ಕೋಣೆಯ ಹೊರಭಾಗವನ್ನು ಎರಡು ಭಾಗಗಳಲ್ಲಿ ವಿಭಜಿಸಿರುತ್ತಾರೆ. ಒಂದನ್ನು ‘ತಲೆಕಡೆ’ ಎಂದೂ ಇನ್ನೊಂದನ್ನು ‘ಕಾಲ್ಪಡ’ ಎಂದೂ ಗುರುತಿಸಿರುತ್ತಾರೆ. ಒಂದೇ ಮಣ್ಣದಲ್ಲಿರುವ, ಕುಳಿತುಕೊಳ್ಳಲು ಯೋಗ್ಯವಾದ ದ್ವಾರದ ಗೋಡೆಗೆ ಹೊಂದಿಕೊಂಡು ಇರುವ ಸ್ಥಳವೇ ‘ತಲೆಕಡೆ’ ಇನ್ನೊಂದ ಭಾಗವೇ ಕಾಲ್ಪಡೆ. ತಲೆಕಡೆಯಿಂದ ಹಿಂಭಾಗಕ್ಕೆ ಜರುಗಿದರೆ ಇರುವುದೇ ಉಟದ ತಾಣ. ಉಟಕಾಣಿ ಅಸನೆದ ವ್ಯವಸ್ಥೆ ವೃತ್ತಾರ್ಹವಾಗಿರುತ್ತದೆ. ಮನೆಯ ಯಜಮಾನ ‘ತಲೆಕಡೆ’ಗೆ ಅಭಿಮುಖ ವಾಗಿ ಕುಳಿತುಕೊಳ್ಳುತ್ತಾನೆ. ಪರ್ಯಾಯಗೊಣವಾಗಿ ಕುಟುಂಬದ ಇತರ ಸದಸ್ಯರು ಕುಳಿತುಕೊಳ್ಳುತ್ತಾರೆ. ಬೆಳೆದ ಮಕ್ಕಳಿದುರು ಗಂಡ-ಹೆಂಡತಿ ಇಲ್ಲಿ ಒಟ್ಟಾಗಿ ಕುಳಿತುಕೊಳ್ಳುವುದಿಲ್ಲ. ಹೆಂಡತಿ ಆಗ ಅಡುಗೆ ಕೋಣೆಯಲ್ಲಿಯೇ ಇರುತ್ತಾಳೆ. ರಾಶ್ರಿಯಲ್ಲಿ ‘ಉಟದ ತಾಣ’ವು ‘ಮಲಗುವ ತಾಣ’ವಾಗಿ ಮಾರ್ಪಡುತ್ತದೆ. ಬೆಳೆದ ಮಕ್ಕಳು ಗುಡಿಸಲಿನ ಹೊರಭಾಗದಲ್ಲಿ ಬೆಂಕಿ ಕುಂಡದ ಹತ್ತಿರ ಮಲಗುತ್ತಾರೆ. ಹಾಸಿದ ಚಾಪೆಗಳನ್ನೆಲ್ಲ ಮುಂಜಾಪು ಎತ್ತಿಟ್ಟಾಗಿ ಆ ತಾಣವೇ ಕುಡಿತದ ತಾಣವಾಗುತ್ತದೆ. ವಾಸ್ತವವಾಗಿ ಈ ತಾಣಗಳೆಲ್ಲ ಬೇರೆ ಬೇರೆಯಲ್ಲಿದ್ದರೂ ಸಮಯಾನುಸಾರೆ, ಭಾವಾತ್ಮಕವಾಗಿ ಇವು ಬೇರೆ ಬೇರೆ.



ಗುಡಿಸಲಿನ ಪಾಶ್ಚಾತ್ಯಭಾಗ

ಆದುಗೆ ಕೋಣೆಯ ಮಧ್ಯ ಭಾಗದಲ್ಲಿ ಬೆಂಕಿ ಗೂಡು ಇರುತ್ತದೆ. ಪಾತ್ರ ಪಗಡಗಳನ್ನು ಗೂಡಿನ ಸುತ್ತ ಇಟ್ಟಿರುತ್ತಾರೆ. ಬಿದರಿನಿಂದ ಮಾಡಿದ ಲಂಬಾಕಾರದ ತಾಣದಲ್ಲಿ ಬಿದರಿನ ಪಾತ್ರಗಳಲ್ಲಿ ಆಹಾರ ಪದಾರ್ಥಗಳನ್ನು ಇಟ್ಟಿರುತ್ತಾರೆ. ಆದುಗೆ ಕೋಣೆ ಯಾವಾಗಲೂ ಗುಡಿಸಲಿನ ಬಲಭಾಗದಲ್ಲಿರುತ್ತದೆ. ಗುಡಿಸಲಿನ ಒಳಗೆ ವಸ್ತುಗಳನ್ನು ಇಡಲು ಇರುವ ತಾಣಗಳ ರಚನೆ ಶ್ರೇಣಿಗಳಂತಿದ್ದು, ಕುಟುಂಬದ ಸದಸ್ಯರು ಈ ಶ್ರೇಣಿಗಳನ್ನು ಕಾಯುತ್ತಿರುತ್ತಾರೆ.

### ಪ್ರಸೀತದ ಶಿಷ್ಟಾಚಾರ :

#### ೧) ಒಳಗಿನವರು ಮತ್ತು ಹೊರಗಿನವರು

ಜೀನು ಕುರುಬ ಕುಟುಂಬಗಳಲ್ಲಿ ಒಳಗಿನವರು ಮತ್ತು ಹೊರಗಿನವರು ಎಂಬ ಶಬ್ದಗಳು ಕರಾರುವಕಾಗಿ ಒಳಕೆಯಾಗುತ್ತವೆ. ಗಂಡ ಹೊಡತಿ ಹಾಗೂ ಮಂದುವೆಯಾಗದ ಮಕ್ಕಳು ‘ಒಳಗಿನವರು’ ಎನಿಸಿಕೊಂಡರೆ, ಮಂದುವೆಯಾದ ಮಕ್ಕಳು, ತಮ್ಮವೇ ಆದ ನೆಲೆಗಳನ್ನು ನಿರ್ದಿಷಿಸಿಕೊಂಡಿರುವುದರಿಂದ ‘ಹೊರಗಿನವರು’ ಅಗುತ್ತಾರೆ. ಮಂದುವೆಯಾದ ಹೆಣ್ಣು ಮಗಳು ತನ್ನ ತಂದೆ ತಾಂಗಳ ಗುಡಿಸಲನ್ನು ಪ್ರವೇಶಿಸುವಂತಿಲ್ಲ. ಆಲ್ಲಿಯ ಪಾತ್ರ ಪಗಡಗಳನ್ನು ಮುಟ್ಟಿವಂತಿಲ್ಲ. ತಟ್ಟೆಯಲ್ಲಿ ಉಣಿ ಮಾಡುವಂತಿಲ್ಲ. ಉಣಿ ಮಾಡುವುದೇ ಆದರೆ ಗುಡಿಸಲಿನ ಹೊರಗಡಯೇ ಎಲೆಯಲ್ಲಿ ಉಣಿ ಬಡುಹು. ಮಂದುವೆಯಾದ ಮಗ ಗುಡಿಸಲನ್ನು ಪ್ರವೇಶಿಸಬಹುದು. ಆದರೆ ‘ತಲೆಯು ಕಡೆ’ವರೆಗೆ ಮಾತ್ರ ಹೋಗಲು ಅವನಿಗೆ ಪರವಾನಿಗೆ ಇದೆ. ಹಾಗೆಯೇ ಸೊಸೆಯಾದರೂ ‘ತಲೆಯು ಕಡೆ’ವರೆಗೆ ಮಾತ್ರ ಹೋಗಬಹುದು. ಆದು ಕೂಡ ಮಾವ ಗುಡಿಸಲಿನಲ್ಲಿ ಇಲ್ಲದಿದ್ದಾಗ ಹಾಗೂ ಹೊರಗಿನಿಂದ ಆಕೆ ಕೂಗಿದುದಕ್ಕೆ ಒಳಗಿನಿಂದ ಉತ್ತರ ಬರದಿದ್ದಾಗ ಮಾತ್ರ ಆಕೆ ಗುಡಿಸಲನ್ನು ಪ್ರವೇಶಿಸಬಹುದು.

#### ೨) ಸಂಬಂಧಿಗಳಲ್ಲದ ಗ್ರಾಮದ ನಿವಾಸಿಗಳು

ಜೀವಚಾರಿಕ ಆಹ್ವಾನಗಳನ್ನುತ್ತ ಗುಡಿಸಲಿಗೆ ಯಾರನ್ನಾಗಲೇ ಆಮುಂತ್ರಿಸುವುದನ್ನು ಈ ಗ್ರಾಮಗಳಲ್ಲಿ ಕಾಣಲಾರೆವು. ಆದರೆ ತಾವಾಗಿಯೇ ಅತಿಥಿಗಳು ಬಂದಾಗ ಶಿಷ್ಟಾಚಾರಕ್ಕಾನುಗಂಬಾಗಿ ನಡೆದುಕೊಳ್ಳುತ್ತಾರೆ. ಸಂಬಂಧಿಗಳು ಬಂದಾಗ ನಡೆಸುವ ಶಿಷ್ಟಾಚಾರಕ್ಕಿಂತ ಭಿನ್ನವಾದ ಶಿಷ್ಟಾಚಾರವನ್ನು ಸಂಬಂಧಿಗಳಲ್ಲದವರು ಗುಡಿಸಲಿಗೆ ಬಂದಾಗ ನಡೆಸುವುದನ್ನು ಕಾಣುತ್ತೇವೆ. ಗ್ರಾಮದ ವೃಕ್ಷಗೆ ಮತ್ತೊಂದಿನನ್ನು ಭೇಟಿಯಾಗಬೇಕು ಎನಿಸಿದರೆ ಅವನ ಗುಡಿಸಲಿನ ಬಳಿಗೆ ಹೋಗಿ ಯೋಗ್ಯವಾದ ಸಂಬಂಧ ಸೂಚಕ ಪದವನ್ನು ಪರೋಗಿಸಿ ಕೂಗುತ್ತಾನೆ. ಹಾಗೆ ಕೂಗಿ ಗುಡಿಸಲುಗಳ

ಮಂಧ್ಯದ ಅಗ್ನಿ ಕುಂಡದ ಬಳಿ ಕುಳಿತುಕೊಳ್ಳುತ್ತಾನೆ. ಗುಡಿಸಲಿನಲ್ಲಿದ್ದ ಕರೆಸಿಕೊಂಡ ವ್ಯಕ್ತಿ ಹೊರಬಂದು, ಅಗ್ನಿ ಕುಂಡದ ಬಳಿ ಕಾಯುತ್ತಾ ಕುಳಿತವನ ಬಳಿ ಹೋಗಿ ಮಾತನಾಡುತ್ತಾನೆ. ಹೀಗೆ ‘ಒಳಗಿನವರು’, ‘ಹೊರಗಿನವರು’, ಸಂಬಂಧಿಗಳು, ಸಂಬಂಧಿಗಳಲ್ಲಿದವರು ಸಾಮಾಜಿಕ ಅಂತರವನ್ನು ಕಾಯ್ದು ಕೊಡು ಬರುತ್ತಾರೆ.


### ಇ) ಒಂದೇ ಕುಲಕ್ಕೆ ಸೇರಿದ ಬೇರೆ ಗ್ರಾಮದ ‘ಹೊರಗಿನವರು’

ಒಂದೇ ಕುಲಕ್ಕೆ ಸೇರಿದ ಆದರೆ ಬೇರೆ ಗ್ರಾಮದ ವಾಸ್ತವ್ಯವನ್ನು ಹೊಂದಿದ ವ್ಯಕ್ತಿ ಈ ಗ್ರಾಮಕ್ಕೆ ಬರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವನು ಗುಡಿಸಲುಗಳ ಹಿಂಬದಿಯಿಂದ ಅಪ್ರಗಳ ಸುತ್ತ ಕೂಗಳತೆಯ ಅಥವಾ ಕಣ್ಣ ಅಳತೆಯ ಅಂತರದಲ್ಲಿ ಕೂಗುತ್ತಾ ಸುತ್ತಬೇಕು. ಹಾಗೆ ಸುತ್ತುತ್ತಾ ಗ್ರಾಮದವ ನೊಬ್ಬನನ್ನು ಕಾಣಬೇಕಾಗುತ್ತದೆ. ಅವನೊಂದಿಗೆ ತಾನು ಕಾಣಬೇಕಾದ ವ್ಯಕ್ತಿಗೆ ಹೇಳಿ ಕಳುಹಿಸಬೇಕಾಗುತ್ತದೆ. ಆತ ಬರುವವರೆಗೂ ಈ ವ್ಯಕ್ತಿ ಗ್ರಾಮದ ಹೊರಗೇ ನಿಂತಿರಬೇಕು. ತಾನು ಮಾತನಾಡಲಿಚ್ಚಿಸಿದ ವ್ಯಕ್ತಿಯಿಂದ ಒಳಗೆ ಬರುವಂತೆ ಆಮಂತ್ರಣ ಬಂದಾಗ ಅಗ್ನಿ ಕುಂಡದ ಬಳಿ ಇರುವ ಆತನ ಜೊತೆ ಮಾತನಾಡಬಹುದು. ಹೀಗಿದ್ದಾಗೂ ಹೊರಗಿನವ ನೇರವಾಗಿ ಮಾತಿಗೆ ಅಥವಾ ಚಚ್ಚಿಗೆ ತೊಡಗಬಾರದು. ಕೆಲವು ಹನಿ ಜೀವನನ್ನು ನೀಡಿ, ತಂಬಾಕನ್ನಾಗಲೀ, ಬೀಡಿಯನ್ನಾಗಲೀ ಕೊಡಬೇಕು. ಹೀಗೆ ಘ್ರಾಡುಪುದರಿಂದ ಅವರ ನಡುವಿನ ಮಾನಸಿಕ ಅಂತರ ಕಡಿಮೆಯಾಗುತ್ತದೆ. ಅತಿಥಿ ಅದೇ ಕುಲಕ್ಕೆ ಸೇರಿದವನಾಗಿದ್ದರೂ ತಿಂಡಿಯನ್ನಾಗಲೀ, ಉಣಿವನ್ನಾಗಲೀ ಸ್ವೀಕರಿಸುವುದಿಲ್ಲ. ಅಲ್ಲದೇ ಸೂರ್ಯಸ್ವತ್ಸೂರ್ಯಂತ ವೊದಲು ಆತ ಗ್ರಾಮವನ್ನು ಬಿಡಬೇಕು. ಒಂದು ವೇಳೆ ಮಳ್ಳಿ-ಗಾಳಿಗಳ ಸೂಚನೆ ಕಂಡುಬಂದರೆ. ಕಾಡು ಮೃಗಗಳ ದಾಳಿಯ ಸೂಚನೆ ಕಂಡುಬಂದರೆ ಗ್ರಾಮದ ಹೊರಗಡೆ ಅತಿಥಿಗಳಿಗಾಗಿಯೇ ನಿರ್ಮಿಸಲಾದ ಗುಡಿಸಲುಗಳಲ್ಲಿ ಶಂಗಬಹುದು. ಈ ಗುಡಿಸಲುಗಳು ಇತರ ಗುಡಿಸಲುಗಳ ಮಾದರಿಯಲ್ಲಿಯೇ ಇದ್ದ ಸ್ವಲ್ಪ ಚಿಕ್ಕವಿರುತ್ತವೆ. ವಾಸಕ್ಕಾಗಿರುವ ಗುಡಿಸಲುಗಳ ಹಿಂಬದಿಯಲ್ಲಿ ಈ ಗುಡಿಸಲುಗಳು ನಿರ್ಮಿತವಾಗಿರುತ್ತವೆ.

### ಇ) ಬೇರೆ ಕುಲಕ್ಕೆ ಸೇರಿದ ಹೊರಗಿನವರು

ಬೇರೆ ಜನಾಂಗಕ್ಕೆ ಸೇರಿದವರು ಒಮ್ಮೆಲೇ ಗ್ರಾಮವ್ಯಾಪ್ತವೇಶಿಸುವಂತಿಲ್ಲ. ಆತ ಗ್ರಾಮದ ಹೊರಗೆ ಕಲ್ಲುಬಂಡೆಯ ಆವರಣದಲ್ಲಿ ನಿಂತು ಗ್ರಾಮದ ಮುಖ್ಯಸ್ಥನನೇಷ್ಟೇ ಇಲ್ಲ ಇನ್ನಾರನೇಷ್ಟೇ ಕೂಗಬೇಕಾಗುತ್ತದೆ. ಆತ ಯಾರನೇ ಕೂಗಲೀ ಗ್ರಾಮದ ಮುಖ್ಯಸ್ಥನೊಡನೆ ಮಾತನಾಡಬೇಕು. ಯಾಕೆಂದರೆ ಗ್ರಾಮದ ಮುಖ್ಯಸ್ಥನಿಗೆ ಮಾತ್ರ ಕಲ್ಲುಗೂಡ್ಡದ ಆವರಣದ ಮೇಲೆನಿಂತ ಆಗಂತುಕನನ್ನು ಮಾತನಾಡಿಸುವ ಅಧಿಕಾರವಿದೆ.

## ಗುಡಿಸಲು ಮತ್ತು ಅಗ್ನಿಕುಂಡ :



ಗ್ರಾಮದ ಮಧ್ಯದಲ್ಲಿರುವ ಅಗ್ನಿ ಕುಂಡದ ಬಗ್ಗೆ ಆ ಗ್ರಾಮದ ಪ್ರತಿಯೊಬ್ಬನಿಗೂ ಕಾಳಜಿ ಇರುತ್ತದೆ. ಅವರು ಅಗ್ನಿ ಕುಂಡದ ಬೆಂಕಿ ನಂದದಂತೆ ನೋಡಿಕೊಳ್ಳುತ್ತಾರೆ. ಸಂಚೆ ಗ್ರಾಮಸ್ಥರೆಲ್ಲ ಬೆಂಕಿಯ ಸುತ್ತು ಕುಳಿತು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವುದನ್ನು ಕಾಣಬಹುದು. ಹೀಗೆ ಅಗ್ನಿ ಕುಂಡ ಹಿರಿಯರ ವಾತುಕಲೆಗಳ ತಾಣವಾಗುತ್ತದೆ. ಈ ಸ್ಥಳದಿಂದಲೇ ಗ್ರಾಮದ ಮುಖ್ಯಸ್ಥ ಕೂಗಳತೆಯ ಅಂತರ ದಲ್ಲಿರುವ ಗ್ರಾಮಸ್ಥರನ್ನು ಚೆಚ್ಚಿಗಾಗಿ ಕರೆಯಬಲ್ಲ. ತಂದೆ ತಾಲುಗಳ ಗುಡಿಸಲು ಗಳಿಂದ ಹೊರಹೊಗಿ ತಮ್ಮದೇ ಆದ ನೆಲೆ ಮಾಡಿಕೊಂಡಿರುವ ಬೆಳೆದ ಮಕ್ಕಳು ತಮ್ಮ ಆಹಾರವನ್ನು ಬೇಯಿಸಿಕೊಳ್ಳುವುದು ಈ ಅಗ್ನಿ ಕುಂಡದಲ್ಲಿಯೇ.

## ಅಗ್ನಿಕುಂಡ ನೆತ್ತು ನ್ಯಾಯ ನಿರ್ಣಯ :

ಅಗ್ನಿ ಕುಂಡದ ಸುತ್ತಲಿನ ಪ್ರದೇಶವನ್ನು ನ್ಯಾಯ ನಿರ್ಣಯಕಾಗುಗಿ ಬಳಸಿ ಕೊಳ್ಳುವುದರಿಂದ ಇದು ನ್ಯಾಯ ನೀಡುವ ತಾಣ ಅಂದರೆ ನ್ಯಾಯಾಲಯವೂ ಆಗುತ್ತದೆ. ನ್ಯಾಯ ನಿರ್ಣಯದ ಕಾಲಕ್ಕೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಅಗ್ನಿ ಕುಂಡದ ಸುತ್ತು ವೃತ್ತಾಕಾರದಲ್ಲಿ ಮಾಡಿದ್ದರೂ ಆಪಾದಕ ಮತ್ತು ಆಪಾದತ ಇಬ್ಬರೂ ಆ ವೃತ್ತದೊಳಗೆ ಗ್ರಾಮದ ಮುಖ್ಯಸ್ಥನಿಗೆ ಅಭಿಮುಖವಾಗಿ ಕುಳಿತಿರುತ್ತಾರೆ. ಅವರು ಒಬ್ಬರನೇಂಬುರಾಗಲಿ, ಉಳಿದ ಗ್ರಾಮಸ್ಥರನ್ನಾಗಲೇ ನೋಡುವಂತಿಲ್ಲ, ಕೇವಲ ಮುಖ್ಯಸ್ಥನನ್ನು ನೋಡತಕ್ಕದ್ದು. ಹೀಗಾಗಿ ವೃತ್ತಾಕಾರದ ಮಧ್ಯದಲ್ಲಿ ಶ್ರೀಕೋನ ಏಫೆಚುತ್ತದೆ. ಒಬ್ಬರಿಗೊಬ್ಬರು ಗೋಚರಿಸುವಷ್ಟು ಅಂತರ ದಲ್ಲಿರುವ ಅವರು ಮಾತನಾಡಿದ್ದನ್ನು ಆಲಿಸಲು ಸಾಧ್ಯವಾಗುವಷ್ಟು ಅಂತರವನ್ನು

ಕಾರ್ಯುನ್ನ ಕೊಂಡರುತ್ತಾರೆ. ಮುಖ್ಯಸ್ಥನಿಗಾಗಿ ಎತ್ತರದ ತಾಣವನ್ನೇನೂ ಹೊಡಿರುವ ದಿಲ್ಲವಾದರೂ ನ್ಯಾಯ ನಿಷಾಯದಲ್ಲಿ ಅವನ ಪಾತ್ರ ಬಹಳ ಮಹತ್ವದ್ದು. ನ್ಯಾಯ ನಿಷಾಯದ ಕಾಲಕ್ಕೆ ಆಪಾದಕನಾಗಲೀ, ಆಪಾದಿತನಾಗಲೀ, ಕೇಳುಗರಾಗಲೀ ನೇರ ವಾಗಿ ಮುಖ್ಯಸ್ಥನೊಡನೆ ಹೊತ್ತನಾಡಬಹುದು. ಆಪಾದಕ ಹಾಗೂ ಆಪಾದಿತ ಸಾಮಾನ್ಯವಾಗಿ ಮುಖ್ಯಸ್ಥನ ವ್ಯಶ್ವಗಳಿಗೆ, ಸಂದೇಹಗಳಿಗೆ ಉತ್ತರಿಸುತ್ತಾರೆ. ನ್ಯಾಯ ನಿಷಾಯ ಇಬ್ಬರು ಗಂಡಸರ ಬಗ್ಗೆ ಅಥವಾ ಹೆಗಸರ ಬಗ್ಗೆ ಆಗುವದಿದ್ದರೆ ಅದರಲ್ಲಿ ಹಂಗಸರು ನೇರವಾಗಿ ಭಾಗವಹಿಸುವದಿಲ್ಲ. ಅದು ಒಬ್ಬ ಗಂಡಸು ಮತ್ತು ಒಬ್ಬ ಹಂಗಸಿನ ನಡುವೆ ಆಗುತ್ತಿದ್ದರೆ ಅಥವಾ ಇಬ್ಬರು ಹಂಗಸರ ನಡುವೆ ಆಗುತ್ತಿದ್ದರೆ ಆಗ ಹಣ್ಣು ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳಲು ಅವಕಾಶವಿದೆ.

### ದಿಕ್ಕಾಜಿಯೆ ತಾಣ :

ಭೋಗೋಲಿಕ ಪರಿಸರವನ್ನುವಲ್ಲಿಂತಹ ದಿಕ್ಕಾಜಿಯ ತಾಣವನ್ನು ಗುರುತಿಸೆ ಲಾಗುತ್ತದೆ. ಈ ಗ್ರಾಮಗಳು ದಟ್ಟ ಕಾಡುಗಳ ಮಧ್ಯದಲ್ಲಿರುವುದರಿಂದ ಯಾವುದೇ ಶೇರನಾದ ಸಂಚಾರ ಇಲ್ಲಿರದೇ ಸಹಜವಾಗಿ ಸಂಚಾರ ಮಾರ್ಗಗಳೂ ಇರುವುದಿಲ್ಲ. ಅಶ್ಯಂತ ಚಿಕ್ಕದಾದ ಕಾಲುದಾರಿ ಕಲ್ಲಿನ ಆವರಣದವರೆಗೆ ಹೊತ್ತ ಹೋಗುತ್ತದೆ. ಹಾಗಾಗಿಯೇ ಈ ಜನರ ಮಾತಿನಲ್ಲಿ ದಿಕ್ಕಾಗಳನ್ನು ಸೂಚಿಸುವ ಶಬ್ದಗಳಲ್ಲಿ ದಿಕ್ಕಾಜಿಯ ಕಾರ್ಯವನ್ನು ಬೇರೊಂದು ರೀತಿ ಮಾಡಲಾಗುತ್ತದೆ. ಹೀಗೆ ಮಾಡುವಾಗ ಗ್ರಾಮವನ್ನು ಕೇಂದ್ರವನ್ನಾಗಿ ಪರಿಗಣಿಸಲಾಗುತ್ತದೆ.

### ೧) ಬೀಸುವ ಗಾಳಿ ದಿಕ್ಕಾಜಿಯಾಗಿ :

ಕಾಡಿನಲ್ಲಿ ಅಲೆಯುವ ಜೀನು ಕುರುಬರಿಗೆ ಬೀಸುವ ಗಾಳಿ ದಿಕ್ಕಾಜಿಯಾಗಿ ಮಹತ್ತರ ಕಾರ್ಯ ಮಾಡುತ್ತದೆ. ಜೀನಿಗಾಗಿ ಅಲೆಯುವಾಗ ಕಾಡು ಪ್ರಾಣಿಗಳಾದ ಹುಲಿ, ಸಿಂಹ, ಅನೆಗಳಿಂದ ರಕ್ಷಿಸಿಕೊಳ್ಳಲು ಬಹಳ ವಣಿಕರದಿಂದ ಇರಬೇಕಾಗುತ್ತದೆ. ಆದ್ದರಿಂದಲೇ ಸಾಮಾನ್ಯವಾಗಿ ಜೀನು ಕುರುಬರು ಗುಂಪುಕಟ್ಟಿಕೊಂಡೇ ಜೀನಿಗಾಗಿ ಹೋಗುತ್ತಾರೆ. ಆದರೆ ಶಿರಗಾಡುತ್ತ ಜೀನು, ಹಣ್ಣು ಹಂಪಲು, ಗಡ್ಡೆ ಗೊಸು ಗಳನ್ನು ಅರಸುವಾಗ ಒಂಟಿಯಾಗಬಹುದು, ಆದರೂ ಜೂಗಳತೆಯನ್ನು ಏರಿ ಅವರು ದೂರ ಸಾಗುವದಿಲ್ಲ. ತಂಬ ಸೂಕ್ತ ಗ್ರಹಣಾಂಗವನ್ನು ಹೊಂದಿದ ಅವರು ತಮ್ಮ ಕೆಲಸ ಮಾಡುತ್ತಲೇ ಪ್ರಾಣಿಗಳು ಅಲೆದಾಡುವ ಸಷ್ಟುಳವನ್ನು ಗ್ರಹಿಸಬಲ್ಲರು. ಅಲ್ಲಲ್ಲಿ ಬಿದ್ದರುವ ಆನೆಯ ಮಲ ಮೂತ್ರವನ್ನು ಏಕೆಂಬಿ ಯಾವ ಕಡೆಯಿಂದ ಆನೆ ಆ ಸ್ಥಳಕ್ಕೆ ಬಂದಿತ್ತು? ಎಷ್ಟು ಸಮಯದ ಹಿಂದೆ ಬಂದಿತ್ತು ಎಂಬುದನ್ನು ತಿಳಿಯು

ಬಲ್ಲರು. ಹಾಗಾಗಿ ಗಾಳಿ ಬೀಸುವ ದಿಕ್ಕನ್ನು ನೋಡಿಕೊಂಡು ತಮ್ಮ ಇರುವಿಕೆಯನ್ನು ಗಾಳಿ ಅನೆ ಹಾಗೂ ಇತರ ಪ್ರಾಣಿಗಳಿಗೆ ಮುಟ್ಟಿಸದಂತೆ ಬೇರೊಂದು ದಿಕ್ಕನಲ್ಲಿ ಜಲಿಸುತ್ತಾರೆ. ಇದನ್ನು 'ಗಾಳಿ ತಪ್ಪೊಂದು' ಎನ್ನುತ್ತಾರೆ. ಆದಾಗ್ಯಾ ಒಂದು ವೇಳೆ ಅನೆ ಅಟ್ಟಿಸಿಕೊಂಡು ಬಂದರೆ ಸಾಕಷ್ಟು ದಪ್ಪನಾದ ಮರವನ್ನು ತುದಿಯವರಿಗೆ ಏರಿ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ, ಅನಂತರ 'ಕೂ' ಎಂದು ಕೂಗುತ್ತಾನೆ. ಇದು ಉಳಿದ ಸಹಚರರಿಗೆ ಅಪಾಯವನ್ನು ಸೂಚಿಸುವ ಚಿಹ್ನೆಯಾಗಿರುವದರಿಂದ ಅವರೂ ಕೂಡ ಮರಗಳ ರಕ್ಷಣೆ ಪಡೆಯುತ್ತಾರೆ. ಒಂದು ವೇಳೆ ಕಣ್ಣಳತೆಯ ಅಂತರದಲ್ಲಿ ಅವರಿದ್ದರೆ ಸನ್ನೆ ಸಂಜ್ಞೆಗಳನ್ನು ಮಾಡುತ್ತಾರೆ.

ಅನೆಗಳ ಹಿಂಡೇ ಎದುರಾದರೆ ಉರುಬ ಎಡ ದಿಕ್ಕನಲ್ಲಿ ಓಡುತ್ತಾನೆ. ಇದಕ್ಕೆ ಕಾರಣ ಅನೆಗಳ ಎಡ ಕಣ್ಣನ ದೃಷ್ಟಿ ಮಂದವಾಗಿರುವದೆಂದು ಇವರು ತಮ್ಮ ಅನುಭವದಿಂದ ತಿಳಿದಿದ್ದಾರೆ. ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ಅನೆಯ ನೋಟದ ಶಕ್ತಿ ಕೂಡ ದೂರ ಸಾಗುತ್ತದು. ಈ ಅಂಶಗಳನ್ನೆಲ್ಲ ನಿತ್ಯ ಜೀವನದಿಂದ ಅವರು ಅರಿತಿದ್ದಾರೆ.

### ೧) ಬಣ್ಣ ಮತ್ತು ಅಂತರ :

ಪ್ರಾಣಿಗಳು ಕೆಲವು ಬಣ್ಣಗಳಿಂದ ಆಕರ್ಷಿತವಾಗುತ್ತವೆ ಎಂಬುದನ್ನು ಜೀನು ಕುರುಬರು ತಿಳಿದಿದ್ದಾರೆ. ಕೆಂಪು ಮತ್ತು ಹಳದಿ ಬಟ್ಟೆಗಳು ಹುಲಿಯನ್ನು ಆಕರ್ಷಿಸುತ್ತವೆ ಎಂದು ಅಂಥ ಬಣ್ಣಗಳ ಬಟ್ಟೆಗಳನ್ನು ಅವರು ತೊಡುವುದಿಲ್ಲ. ಬಿಳುಪಾದ ಬಟ್ಟೆಯಿಂದ ಅನೆ ಆಕರ್ಷಿತಗೊಳ್ಳುತ್ತದೆಂದು ತಮ್ಮ ಬಿಳಿ ಧೋತರಗಳನ್ನು ಕೆಂಪು ಮಣ್ಣನಲ್ಲಿ ಅದ್ದಿ ಒಗೆದು ಮಾಸದಂತೆ ಕಾಣತೊಡಿದಾಗ ತೊಡುತ್ತಾರೆ.

### ೨) ದಿಕ್ಕಾಚಿಯೆ ಗೆರೆ ಹಾರುವಿಕೆ :

ದಿಕ್ಕಾಚಿಯಾಗಿ ಕಾಡಿನಲ್ಲಿ ಅನೇಕ ಪ್ರದೇಶಗಳನ್ನು ಆಗಿ ಹೋದ ಫಟನೆಗಳಿಂದಲೋ, ವಿಶ್ವಾಸ ಪದಗಳಿಂದಲೋ, ಪ್ರಾದೇಶಿಕ ಚಿಹ್ನೆಗಳಿಂದಲೋ ಗುರುತಿಸುವದನ್ನು ಕಾಣುತ್ತೇವೆ. ಉದಾಹರಣೆಗೆ---

೧. ಗಾಳಿ ಮುರಿದ ಮರ ಇರುವಲ್ಲಿ
೨. ಕೊಡವನ ಕೊಂದ ಮಟ್ಟಿಯ ಬಳಿ
೩. ಅನೆ ನೀರ ಹಳ್ಳಿದ ಹತ್ತಿರ

### ೪) ದಿಕ್ಷಾಚಿ ಮತ್ತು ಪ್ರದೇಶ ಸೂಚಿ :

ದಿಕ್ಷಾಚಿಯ ಮತ್ತೊಂದು ಅಥಾರೆ ಜೀನು ಹುಟ್ಟನ್ನು ಗುರುತಿಸುವುದು. ಜೀನುಗಳ ಹಾರಾಟ ವಹಾತ್ರದಿಂದ ಈ ಕುರುಬರು ಜೀನು ಹುಟ್ಟು ಇರುವ ದಿಕ್ಕು ಹಾಗೂ ಸ್ಥಳವನ್ನು ಗುರುತಿಸಬಲ್ಲರಲ್ಲದೇ ಅದರ ಗಾತ್ರವನ್ನು ಅಂದಾಜಿಸಬಲ್ಲರು. ಅಲ್ಲದೇ ಜೀನಿನ ಹಾರುವಿಕೆಯಿಂದಲೇ ಅದು ಜೀನನ್ನು ಹೊತ್ತು ಹಾರುತ್ತಿದೆಯೋ ಜೀನು ತರಲು ಹೋಗುತ್ತಿದೆಯೋ ಎಂಬುದನ್ನು ಕಂಡುಹಿಡಿಯಬಲ್ಲರು. ಇದು ಇವರ ಜೂನಪದ ಪದ್ಯಗಳಲ್ಲಿ ವ್ಯಕ್ತವಾಗಿದೆ.

ಉದಾಹರಣೆಗೆ--ಜೀನೇ ನೀ ಹೋಗೋದು ಒಂದೇ ದಾರಿ ಬರೋದು ದಿಕ್ಕು ಪಾಲು.

ಇಲ್ಲಿ, ಜೀನುತ್ತುವ್ಯ ತರಲು ಹೋಗುವಾಗ ಅವೆಲ್ಲ ಕೂಡಿ ಹೋಗುತ್ತದೆ ಯಾದರೂ ಜೀನು ಹೊತ್ತು ತರುವಾಗ ಒಂದೊಂದೂ ಒಂದೊಂದು ದಿಕ್ಕಿನಿಂದ ಬರುತ್ತವೆ ಎಂಬುದು ವೇದ್ಯವಾಗುತ್ತದೆ.

### ತಾಣ ಮತ್ತು ಅಪವಿಶ್ರತೆಯೆ ಪರಿಕಲ್ಪನೆ

ಈ ಜನಾಂಗದಲ್ಲಿ ಮಹತ್ವದ ಕಲ್ಪನೆಯಾಗಿರುವ ‘ಅಪವಿಶ್ರತೆ’ ದಿನ ನಿತ್ಯದ ಕಾರ್ಯಗಳಲ್ಲಿ ಹಂಚಿನ ಪರಿಣಾಮ ಬೀರುತ್ತದೆ. ಅಪವಿಶ್ರತೆ ಅನೇಕ ಕಾರಣಗಳಿಗಾಗಿ ಸಂಭವಿಸುತ್ತದೆ.

೧. ಹೆಣ್ಣು ಮಗಳು ಮೈ ನೆರೆದಾಗ ಅಪವಿಶ್ರತೆಯಾಗಿರುವ ಅಪವಿಶ್ರತೆಯಲ್ಲಿ ಆಗ ಆಕೆಗಾಗಿ ಮನ ಜನ ವಾಸಿಸುವ ಗುಡಿಸಲಿನ ಹಿಂಭಾಗದಲ್ಲಿಯೇ ಒಂದು ಚಿಕ್ಕ ಗುಡಿಸಲು ನಿರ್ಣಾಣಗೊಳ್ಳುತ್ತದೆ. ಅಪವಿಶ್ರತೆ ಗುಡಿಸಲಾದ ಇದನ್ನು ‘ಪಳ್ಳಿ’ ಎಂದು ಕರೆಯುತ್ತಾರೆ. ಮೈ ನೆರೆದ ಹುಡುಗಿ ಆರು ವಾರಗಳವರೆಗೆ ಆ ಪಳ್ಳಿಯಲ್ಲಿ ಇರಬೇಕು. ಪ್ರೈಡರಾದ ದೊಡ್ಡ ಹಂಗಸರು ಮಾತ್ರ ಆಕೆಗೆ ಅಲ್ಲಿಯೇ ಉಂಟಾಗಿಸುತ್ತಾರೆ.

೨. ಗಭ್ರವತಿಯಾದ ಹಂಗಸು ಗಭ್ರಧಾರಣೆ ಮಾಡಿದ ಮೂರನೇ ತಿಂಗಳಿನಿಂದ ಅಪವಿಶ್ರತ್ವ ಎನಿಸಿ ಗುಡಿಸಲಿನ ಹಿಂಭಾಗದಲ್ಲಿಯ ಅಪವಿಶ್ರತೆ ಗುಡಿಸಲಾದ ‘ಪಳ್ಳಿ’ಗೆ ಸಾಗಿಸಲ್ಪಡುತ್ತಾಳೆ. ಈ ಸಮಯದಲ್ಲಿ ಗೃಹದ ವಯಸ್ಸುದ ಹಂಗಸರು ಮಾತ್ರ ಪಳ್ಳಿಯನ್ನು ಪ್ರವೇಶಿಸಬಹುದು. ಮಗುವಿನ ಜನನದ ನಂತರವ್ಯೇ ಆಕೆ ಮತ್ತೆ ತನ್ನ ಗುಡಿಸಲಿಗೆ ಮರಳಬೇಕಾಗುತ್ತದೆ.

2. ಜೀನು ಕುರುಬರು ಗುಡಿಸಲಿನಲ್ಲಿ ಸಾವು ಸಂಭವಿಸದಂತೆ ಎಚ್ಚೆ ರವರಿಸುತ್ತಾರೆ. ಗುಡಿಸಲಿನಲ್ಲಿ ಸಾವು ಸಂಭವಿಸುವುದು ಅಶುಭ, ಅಪವಿಶ್ರು ಎಂಬುದು ಅವರ ಕಲ್ಪನೆ. ಹಾಗಾಗಿ ಸಾವು ಸಮೀಕ್ಷಿಸಿದ ವ್ಯಕ್ತಿಯನ್ನು ತಾತಾಳಿಕವಾಗಿ ನಿರ್ମಿತವಾದ ಅಪವಿಶ್ರು ಗುಡಿಸಲಿನಲ್ಲಿ ಇರಿಸುತ್ತಾರೆ. ಆತ ಸತ್ತೆ ನಂತರ ಆ ಗುಡಿಸಲನ್ನೂ ಸುಟ್ಟು ಬಿಡುತ್ತಾರೆ. ಒಂದು ವೇಳೆ ತಾವಿದ್ದ ಗುಡಿಸಲಿನಲ್ಲಿಯೇ ಸಾವು ಸಂಭವಿಸಿದರೆ ಆಗ ವಾಸ್ತವ್ಯದ ಆ ಗುಡಿಸಲನ್ನೇ ಸುಟ್ಟುಬಿಡುತ್ತಾರೆ.

### ಅಪವಿಶ್ರುತೆಯ ಕಲ್ಪನೆ ಮತ್ತು ಸೀಮೋಲ್ಲಂಫನೆ

ನಿಗದಿತ ಸಮಯದಲ್ಲಿ ಕೆಲ ನಿರ್ದಿಷ್ಟ ಕಾರ್ಯಗಳಿಗೂ ಉಪಯೋಗಿಸುವ ಕ್ಷೇತ್ರವನ್ನು ಸೀಮೆ ಎಂದು ಗುರುತಿಸಿದರೆ ಅದು ಭೌಗೋಲಿಕವಾಗಿ ಮಾತ್ರವಲ್ಲದೇ ಭಾವನಾತ್ಮಕವಾಗಿ ಪರಿಕಲ್ಪನೆಯನ್ನು ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಗ್ರಾಮದ ಎಲ್ಲರೂ ಈ ಪರಿಕಲ್ಪನೆಯನ್ನು ಪರಿಗಣಿಸುತ್ತಾರೆ ಮತ್ತು ಗೌರವಿಸುತ್ತಾರೆ. ಯಾರಾದರೂ ಈ ಸೀಮೆಯನ್ನು ಉಲ್ಲಂಘಿಸಿದರೆ ಆತ ಶಿಕ್ಷಿಗೀಡಾಗಬೇಕಾಗುತ್ತದೆ. ಸೀಮೋಲ್ಲಂಫನೆ ನಡೆಯಬಹುದಾದ ತಾಣಗಳು ಇಂತಿವೆ--

3. ಬೇರೆ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬ ಗುಡಿಸಲನ್ನು ಪ್ರವೇಶಿಸಿದರೆ ಆತ ಸಾಮಾಜಿಕ ನಿಯಮವನ್ನು ಉಲ್ಲಂಘಿಸಿದಂತೆ. ಆತನನ್ನು ಸಾರ್ವಜನಿಕರೆಂದು ವಿಚಾರಣೆಗೆ ಗುರಿಪಡಿಸಿ ಶಿಕ್ಷೆ ನೀಡುತ್ತಾರೆ.

4. ಬೇರೆ ಗ್ರಾಮಕ್ಕೆ ಸೇರಿದ ಹಾಗೂ ಬೇರೆ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ಗ್ರಾಮದ ಸುತ್ತುಣಿ ಕಲ್ಲು ಅವರಣಿದ ಸೀಮೆಯನ್ನು ಪರವಾನಿಗೆ ಇಲ್ಲದೇ ಪ್ರವೇಶಿಸಿದರೆ ಆತನನ್ನು ಶಿಕ್ಷಿಸಲಾಗುತ್ತದೆ. ಕೆಲವೊಮ್ಮೆ ಆತನಿಗೆ ದಂಡ ಹಾಕುವುದು ಹೊಡೆಯುವುದು ಕೂಡ ನಡೆಯುತ್ತದೆ. ಇಂಥ ಪ್ರಸಂಗದಲ್ಲಿ ಸಂಪೂರ್ಣ ಗ್ರಾಮವೇ ಅಪವಿಶ್ರುತಾಯಿತೆಂದು ಶಿಳಿದು ಗ್ರಾಮವನ್ನು ಪವಿಶ್ರುಗೊಳಿಸುವ ಕಾರ್ಯ ಪೂರ್ಣವಾಗಿ ಮಾಡಿಸುವುದರ ಮೂಲಕ ನಡೆಯುತ್ತದೆ.

5. ಒಂದು ಗ್ರಾಮವನ್ನು ಕಟ್ಟಿದಾಗ ಅದರ ಸುತ್ತು ಸುತ್ತುಲೂ ಇರುವ ಕಲ್ಲಿನ ಆವರಣಿದ ಹತ್ತಿರ ಪೂರ್ಣವಾಗಿ ನಡೆವನು ಒಂದು ಗುರುತನ್ನು ಸೂಚಿಸಿರುತ್ತಾನೆ. ಇದೇ, ಆ ಗ್ರಾಮದ ಭೌಗೋಲಿಕ ಹಾಗೂ ಕಾಲ್ಪನಿಕ ಸೀಮೆ. ಆಗ ಒಂದು ಪೂರ್ಣ ಕಾರ್ಯವನ್ನು ನಡೆಸಿ ಕೆಟ್ಟಿ ಚೀತನಗಳಾದ ದೆವ್ವಾ, ಭೂತ, ಇಂಥವು ಗ್ರಾಮದ ಸೀಮೆಯನ್ನು ಪ್ರವೇಶಿಸಿದಂತೆ ಮಂತ್ರ ಮಾಡುತ್ತಾರೆ. ಹಿಂಗೆ ಮಾಡಿದರೆ ಯಾವುದೇ ಕೆಟ್ಟಿ ಚೀತನ ಗ್ರಾಮವನ್ನು ಪ್ರವೇಶಿಸುವುದಿಲ್ಲವೆಂದು ಅವರು ಸಂಬಂಧಿಸುತ್ತಾರೆ. ಒಂದು

ವೇಳೆ ಗ್ರಾಮದ ಜನತೆಗೆ ಯಾವುದಾದರೂ ನಾಂಕುಮಿಕ ರೋಗ ಬಂದರೆ ಕೆಟ್ಟಿ  
ಚೇತನ ಗ್ರಾಮವನ್ನು ಪ್ರವೇಶಿಸಿದೆ. ಅದರ ಕೋಪಕ್ಕೆ ತಾವು ಬಲಿಯಾಗಿದ್ದೇವೆ  
ಎಂದು ಶಿಳಿಯುತ್ತಾರೆ. ಮಾಂತ್ರಿಕರ ಸಹಾಯದಿಂದ ಪೂಜಾ ವಿಧಿಯ  
ಅಚರಣೆಗಳೊಜನೆ ಸೀಮೆಯನ್ನು ಉಲ್ಲಂಭಿಸಿ ಬಂದ ದುಷ್ಪಿ ಚೇತನವನ್ನು ತಮ್ಮಾರೆ  
ಸೀಮೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಾರೆ. ಇದು ಅಸಾಧ್ಯವಾದಾಗ  
ಅಂದರೆ ರೋಗ ಕಡಿಮೆಯಾಗದಿದ್ದಾಗ ಸಂಪೂರ್ಣ ಗ್ರಾಮವನ್ನೇ ಸುಟ್ಟಿ ಬೇರೆಂದು  
ಗ್ರಾಮವನ್ನು ಕಟ್ಟಿತ್ತಾರೆ.

ಉ. ಗ್ರಾಮಗಳ ಹೊರಗಿರುವ ಕಾಡಂಗಳನ್ನು ಕೂಡ ತಮ್ಮ ತಮ್ಮದು ಎಂದು  
ಬೇರೆ ಬೇರೆ ಗ್ರಾಮದವರು ವಿಭಾಗಿಸಿಕೊಂಡಿರುತ್ತಾರೆ. ಒಂದು ಗ್ರಾಮದವರು  
ತಮ್ಮ ಸೀಮೆಯನ್ನು ಏರಿ ಮತ್ತೊಂದು ಗ್ರಾಮದವರ ಸೀಮೆಯನ್ನು  
ಪ್ರವೇಶಿಸಲಾಗದು.

ಸಮಾಜ ವಿರೋಧಿ ಶಕ್ತಿಗಳು ಎದುರಾದಾಗ ಜೀನು ಕುರುಬರು  
ಒಂದಾಗುತ್ತಾರೆ. ತಮ್ಮನ್ನು ತಾವು ಗುಂಟಿನಲ್ಲಿಯೋ ಸಾಲುಗಳಲ್ಲಿಯೋ  
ವೃತ್ತಗಳಲ್ಲಿಯೋ ಗುರುತಿಸಿಕೊಳ್ಳುತ್ತಾರೆ. ಹೃವಸ್ಥೆಯ ರಚನೆಯ ಕುರಿತು  
ಮುಖಾಮುಖಿ ಸಂವಹನ ಸಡೆಯುವ ಈ ಕ್ರಿಯೆ ಯಾವಾಗಲೂ ಹೃಕ್ತಿ ಅಥವಾ  
ಗುಂಟಿನ ಸ್ಥಳದ ಪ್ರಶ್ನೆ ಬಂದಾಗ ಬರುತ್ತದೆ. ಇಬ್ಬರು ಅಥವಾ ಹೆಚ್ಚಿ ಜನರು  
ಸ್ಥಾನ ಮತ್ತು ದಿಕ್ಕಿನ ವಿಷಯದಲ್ಲಿ ಒಂದು ಮತ್ತು ಸಮಾನ ಎಂದು ಭಾವಿಸಿದ್ದಾಗ  
ಇಂಥ ಸ್ನಿಗ್ಧವೇಶ ರಚನೆಯಾಗುತ್ತದೆ. ಮುಖಾಮುಖಿ ಸಂವಹನೆಯು ಸಂದರ್ಭದಲ್ಲಿ  
ನಿರ್ವಿಶಯವಾಗುವ ಇಂಥ ಸ್ನಿಗ್ಧವೇಶ ಆ ಸಮಾಜದ ವರ್ತನೆ ಅರಿಯಲು ಸಹಾಯ  
ವಾಗುತ್ತದೆ. ಸ್ಥಳವನ್ನು ಅಧರಿಸಿಯೋ ಇಂಥ ಕ್ರಿಯೆಯನ್ನು ಗಮನಿಸುವುದಿದೆ.

### ಗುಡಿಸಲಿನ ಒಳಗೆ :

ಗಂಡ-ಹಂಡತಿ : ಜೀನುಕುರುಬರಲ್ಲಿ ಗಂಡ ಹಂಡತಿ ಮಕ್ಕಳಿದುರು ಅಕ್ಕ-ಪಕ್ಕ  
ಕುಳಿತುಕೊಳ್ಳುವುದಿಲ್ಲ. ಹಂಡತಿಯಾದವಳು ತನ್ನ ಸೊಂಟ ಹಾಗೂ ಮುಖವನ್ನು  
ಮತ್ತೊಂದೆಡೆಗೆ ಹೂರಳಿಸಿ ಮಾತನಾಡುತ್ತಾಳೆ. ಇಬ್ಬರೂ ಹೊರಟಾಗ  
ಹಂಡತಿ ಗಂಡನ ಹಿಂದೆ ನಾಲ್ಕು ದು ಅಡಿ ಅಂತರದಲ್ಲಿ ನಡೆಯುತ್ತಾಳೆ.

ತಂಡೆ-ಮಂಗ : ಬೆಳೆದ ಮಂಗ ತಂಡೆಗೆ ಅಭಿಮುಖವಾಗಿ ನಿಂತು ಅಥವಾ  
ಕುಳಿತು ಮಾತನಾಡುವುದಿಲ್ಲ. ಪಕ್ಕದಲ್ಲಿ ಬೇರೆಡೆ ಕುಳಿತುಕೊಳ್ಳಬಹುದು. ಅವನು  
ತಂಡೆಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು.

**ತಾಯಿ—ಮಗಳು :** ತಾಯಿ ಮಗಳು ಅತ್ಯುಂತ ಸಮೀಪ ಚಕ್ಕಳ ಹಾಕಿ ಕುಳಿತು ಮಾತನಾಡಬಹುದು. ತಾಯಿಯ ತೊಡೆಯವೇಲೆ ಮಗಳು ತನ್ನ ಕಾಲನ್ನು ಮಾಡಚಿಟ್ಟುಕೊಳ್ಳಬಹುದು.

**ಮಗ—ಮಗಳು :** ಮಗ ಹಾಗೂ ಮಗಳು ಅಭಿಮುಖವಾಗಿ ಕುಳಿತು ಮಾತನಾಡಬಹುದು. ಆದರೆ ಬಬ್ಬರನ್ನೊಂದು ಸ್ವರ್ತಿಸುವಂತಿಲ್ಲ. ಅಕ್ಕ-ಪಕ್ಕವೂ ಕೊಡುವಂತಿಲ್ಲ.

**ಮಾವ—ಸೋಸೆ :** ಈ ಜನಾಂಗದಲ್ಲಿ ಮಾವ-ಸೋಸೆ ಎಂದೂ ಅಭಿಮುಖವಾಗಿ ನಿಲ್ಲುವುದಿಲ್ಲ. ಮಾವನನ್ನು ನೋಡಿದ ತಕ್ಕಣ ಸೋಸೆಯಾದವರು ಎದ್ದೂ ನಿಂತು ಕುತ್ತಿಗೆಯನನ್ನು ಕೆಳಹಾಕಿ ನಡುವನ್ನು ಹೊರಳಿಸುತ್ತಾಳೆ. ಅತ್ತೆ-ಅಳಿಯ ಭೀಟಿಯಾದರೂ ಇದೇ ರೀತಿಯಾಗಿ ಅತ್ತೆ ಕೂಡ ತನ್ನ ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ.

### ಗುಡಿಸಲಿನ ಹೋರಗೆ :

ನ್ಯಾಯ ನಿರ್ಣಯ ನಡೆಯುವ ಸಂದರ್ಭದಲ್ಲಿ ಏಕೈಕರಾಗಿ ಸುತ್ತು ಕುಳಿತವರು ಹುಡುಗರಾಗಿದ್ದರೆ ಅವರು ತಮ್ಮ ತಮ್ಮ ನಡುವೆ ಸ್ವಲ್ಪ ಸ್ಥಳವನ್ನು ಬಿಟ್ಟಿರುತ್ತಾರೆ. ಹುಡುಗಿಯರಾಗಿದ್ದರೆ ತಮ್ಮ ತಮ್ಮ ನಡುವೆ ಸ್ಥಳ ಬಿಟ್ಟಿರದೇ ಹತ್ತಿರ ಹತ್ತಿರ ಕುಳಿತಿರುತ್ತಾರೆ. ಅಪಾದಿತ ವ್ಯಕ್ತಿ ಗ್ರಾಮದ ಮುಖ್ಯಸ್ಥನಿಂದ ಮೂರು ಅಡಿ ಅಂತರದಲ್ಲಿ ನಿಲ್ಲಬೇಕಾಗುತ್ತದೆ. ನ್ಯಾಯ ನಿರ್ಣಯ ಸಂದರ್ಭದಲ್ಲಿ ಹೆಂಗಸರೂ ಬಂದಿದ್ದರೆ ಅವರು ಗಂಡಸರಿಂದ ಷಡರಿಂದ ಹತ್ತು ಅಡಿ ಅಂತರದಲ್ಲಿ ಗುಂಪಾಗಿ ಕುಳಿತುಕೊಳ್ಳುತ್ತಾರೆ.

ಯಾವುದೇ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಸ್ತ್ರೀಯರೂ, ಪುರುಷರೂ ವೃತ್ತಿವನ್ನು ನಿರ್ಮಿಸಿ ಕುಳಿತುಕೊಳ್ಳುತ್ತಾರೆ. ಆರ್ಥ ವೃತ್ತ ಸ್ತ್ರೀಯರಿದ್ದರೆ, ಆರ್ಥ ವೃತ್ತ ಪುರುಷರದಿರುತ್ತದೆ. ಆಚರಣೆಯಲ್ಲಿ ತೊಡಗಿದ ಮಾಂತ್ರಿಕನನ್ನು ಯಾರು ಬೇಕಾದರೂ ನೋಡಬಹುದು. ಆದರೆ ಮಾಂತ್ರಿಕ ಮತ್ತು ಈ ಜನವನ್ನು ಎದುರಿಗೇ ಇದ್ದಾಗ್ನೂ ನೋಡುವುದಿಲ್ಲ. ಅವರನ್ನು ಕುರಿತು ಮಾತನಾಡುವುದಿಲ್ಲ. ಆತ ಆಕಾಶಕ್ಕೆ ಮುಖ ಮಾಡಿ ದಿವ್ಯ ಚೇತನದೊಡನೆ ಸಂಭಾಷಿಸುವಂತೆ ಗೋಚರಿಸುತ್ತಾನೆ.

### ಗ್ರಾಮದ ಹೋರಗೆ :

ಗ್ರಾಮದ ಹೆಣ್ಣು ಮಗಳಿಗೆ ಅಥವಾ ಹೆಂಗಸಿಗೆ ‘ಹೋರಗಿನವ’ ಎದುರಾದರೆ

ತ್ವಾಣ ಆಕೆ ತನ್ನ ಪೆಕ್ಕಾಕ್ಕೆ ಮುಖ ಹಾಗೂ ಸೊಂಟದಪ್ರಾಣ ಮೇಲ್ಮೈಗವನ್ನು  
ತಿರುಗಿಸುತ್ತಾಳೆ.

ಹೀಗೆ ಸ್ಥಳ ಸಂಬಂಧವಾದ ನಡತೆ, ಜಲನಾತ್ಮಕ ಸಂಜ್ಞೆಗಳಿಂದ, ಅಶಾಬ್ದಿಕ  
ಸಂವಹನ ಜರಗುತ್ತದೆ. ಭೌತಿಕ ತಾಣಗಳ ವಿಂಗಡಣೆಯೇ ಆಧಾರವಾಗಿ ಜೀನು-  
ಕುರುಬರ ಸಾಂಸ್ಕೃತಿಕ ಜೀವನ ಕಂಡುಬರುತ್ತದೆ.

### ಮುತ್ತಾಚರಣೆ ಮತ್ತು ಸೌರಾಜೆಕ ಸಂಬಂಧವಾದ ತಾಣ

**ಮುತ್ತಾಚರಣೆ ತಾಣ :**

ಜೀನು ಕುರುಬರಲ್ಲಿ ಮುತ್ತಾಚರಣೆಯ ತಾಣ ಬಹೆಳ ಮಹಡ್ಯದ್ವಾಗಿದೆ. ಲೋಕದ  
ಅನೇಕ ಕಾರ್ಯಗಳಿಗೆ ದಿನ ಬೆಳಗಾದರೆ ಬಳಕೆಯಾಗುವ ಅಗ್ನಿ ಕುಂಡ ಅನೇಕ ಸಂದರ್ಭ-  
ಗಳಲ್ಲಿ ಮುತ್ತಾಚರಣೆಯ ಕಾರ್ಯಗಳಿಗೂ ಬಳಕೆಯಾಗುತ್ತದೆ. ಹೀಗೆ ಲೋಕದ  
ಕ್ರಿಯೆಗಳಿಗುತ್ತ ಭಿನ್ನವಾದ ತಾಣವಾಗಿ ಅದು ಮಾರ್ಪಡುತ್ತದೆ.


### ಕೊಂತಿ ಪೂಜೆಯ ತಾಣ (ಶಿಶ್ವ ಪೂಜೆ)

ಕೊಂತಿ ಪೂಜೆಯ ಸಮಯದಲ್ಲಿ ನಡೆಯುವ ಶಿಶ್ವ ಪೂಜೆಯು ಆಚರಣೆಗಳಿಂದಾಗಿ  
ಏರ್ಪಡುವ ಮುತ್ತಾಚರಣೆಯ ತಾಣ ಮಹಡ್ಯದ್ವಾಗಿ. ಸೃಷ್ಟಿ ಶಕ್ತಿಯ ಚಿಹ್ನೆಯು  
ಆರಾಧನೆಯನ್ನು ಸಂಕೀರ್ತನೆ ಮಾಡುವ ಏಷ್ಟು ಮೇ ತಿಂಗಳನಲ್ಲಿ ಏರ್ಪಡೇ  
ಒಂದೇನೆಲ ಆಚರಿಸಲಾಗುತ್ತದೆ.

ಮುತ್ತಾಚರಣೆಯ ಸಂದರ್ಭದಲ್ಲಿ ತಾಣದ ಗಡಿಯನ್ನು ಕಣ್ಣಿಗೆ ಕಾಣುವ  
ಗುರುತಂಗಳ ಮೂಲಕ ತೋರಿಸಲಾಗುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ನಡುವಿನ ಸ್ವಿಂತ  
ಅಧಿವಾ ದೂರದ ಅಂತರವನ್ನು ಇದು ಸೂಚಿಸುತ್ತದೆ. ಈ ಅಂತರ ಅತ್ಯೇಯದ್ವಾಗಿ  
ಒದಲಾಗುತ್ತಿರುತ್ತದೆ. ಈ ಆಚರಣೆಯನ್ನು ಕೂಡ ವೃತ್ತಾಕಾರದಲ್ಲಿ ನಡೆಸು  
ಲಾಗುತ್ತದೆ.

ಈ ಸಂದರ್ಭದಲ್ಲಿ ಜಾನಪದ ಸ್ತುತಿ ಪದ್ಮಗಳನ್ನು ಹೇಳುವ ಮಹಿಳೆ ಸಾಮಾನ್ಯ  
ವಾಗಿ ಪುರುಷ ಕೊಂತಿಯು ಬಳಿ ಕುಳಿತಿರುತ್ತಾಳೆ. ನಂತರ ವಯಸ್ಸಾದ ಮಹಿಳೆ  
ಹಾಗೂ ಹಂಡಿಗಿಯರು ಕುಳಿತಿರುತ್ತಾರೆ. ಇವರೆಲ್ಲ ಹೀಗೆ ಅಧ್ಯ ವೃತ್ತಾಕಾರದ  
ಮಾಡರಿಯಲ್ಲಿರುತ್ತಾರೆ. ಇದೇ ಮಾಡರಿಯಲ್ಲಿ ಸ್ತ್ರೀ ಕೊಂತಿಯಿಂದ ಪ್ರಾರಂಭಿಸಿ  
ಪುರುಷ ಗುಂಪು ಕುಳಿತಿರುತ್ತದೆ. ಮುಂಭಾಗದಲ್ಲಿ ಕ್ರಿಯಾಚರಣೆಗೆ ತಾಣವನ್ನು

ಬಿಟ್ಟು ವಿದ್ಯುತ್ತವಾದ ಅಂತರವನ್ನು ನಿರ್ವಹಿಸಿರುತ್ತಾರೆ. ಆಚರಣೆಯ ಸೀಮೆಯನ್ನು ಇದು ತೋರುತ್ತದೆ. ಅಲ್ಲದೇ ದೃಶ್ಯ ಹಾಗೂ ಶ್ರವ್ಯಗಳ ಜಾಡಿನಲ್ಲಿ ಎಲ್ಲರಿಗೂ ಇದು ಗೋಚರವಾಗುವಂಥದ್ವಾಗಿರುತ್ತದೆ. ಸ್ತ್ರೀಪ್ರರುಪ, ಚಿಕ್ಕವ, ವಯಸ್ಸಾದವ, ವಿವಾಹಿತ-ಅವಿವಾಹಿತ ಹಿಗೆ ವೈರುಧ್ಯಗಳು ಆಚರಣೆಯ ಪ್ರಾರಂಭದಲ್ಲಿರುತ್ತವೆ. ಒಂದು ರೀತಿಯಿಂದ ಇದು ವ್ಯಕ್ತಿಗಳ ಮನೋಭೌದ್ಧಿಕೀಯನ್ನಾಧರಿಸಿ ಅಂತರವನ್ನು ಗುರುತಿಸುವುದಾಗಿದೆ.



### ಆಚರಣೆ-ನೈರುಧ್ಯಗಳು :

ಕ್ರಿಯಾಆಚರಣೆಯ ಆಟದಲ್ಲಿ ಈ ಕೆಳಗಿನಂತೆ ವೈರುಧ್ಯಗಳನ್ನು ಅವರೆ ತಾಣಗಳನ್ನಾಧರಿಸಿ ಗುರುತಿಸಬಹುದಾಗಿದೆ.

#### ಇ. ತಾಣ ಮತ್ತು ಲಿಂಗ :

- ಎ. ಪುರುಷ ಕೊಂತಿ-ಸ್ತ್ರೀ ಕೊಂತಿ
- ಬಿ. ಪುರುಷ ಕೊಂತಿ-ಸ್ತ್ರೀ ಪ್ರೇಕ್ಷಕರು
- ಸಿ. ಸ್ತ್ರೀ ಕೊಂತಿ-ಪುರುಷ ಪ್ರೇಕ್ಷಕರು

#### ಇ. ವಯಸ್ಸು ಮತ್ತು ಲಿಂಗಗಳಲ್ಲಿ ವೈರುಧ್ಯ :

ಎ. ಜಾನಪದ ಸ್ತುತಿ ಉದಗಳನ್ನು ಹಾಡುವ ಸ್ತ್ರೀ-ಮದುವೆಯಾದ, ವಯಸ್ಸಾದ ಪರಿಳೀ-ಮದುವೆಯಾದ ಚಿಕ್ಕ ವಯಸ್ಸಿನ ಹೆಣ್ಣು ಮಗಳು-ಮದುವೆ ಯಾಗದ ಹುಡುಗಿಯಾರು-ಚಿಕ್ಕ ಹೆಣ್ಣು ಮಕ್ಕಳು.

ಬಿ. ಪ್ರಾಚಾರಿ-ವಯಸ್ಸಾದ ಗಂಡಸು-ಮದುವೆಯಾದ ಗಂಡಸು-ಮದುವೆಯಾಗದ ಹುಡುಗರು-ಚಿಕ್ಕ ಗಂಡು ಮಕ್ಕಳು.

## ಪ್ರೇರಂಧ್ಯಗಳು ಒಂದಾಗುವದೆ :

ಮತಾಚರಣ ಕಾರ್ಯಗಳ ಸಂದರ್ಭದಲ್ಲಿ ಆಚರಣೆ ನಡೆಸುವ ಹಾಗೂ ಪ್ರೇಕ್ಷೆ ಅಥವಾ ಬದಲಾಗುವುದು ಪ್ರಾರಂಭವಾಗುತ್ತದೆ. ಒಂದರೆ ನಂತರ ಒಂದಾಗಿ ಬರುವ ದೃಶ್ಯಗಳಲ್ಲಿ ಪ್ರೇಕ್ಷೆ ಆಚರಣೆಕಾರನೆ ಪಾತ್ರವನ್ನು ನಿರ್ವಹಿಸುವುದ್ದಲ್ಲ. ಹೀಗೆ ಹಂತ ಹಂತವಾಗಿ ಆಚರಣೆಕಾರೆ ಹಾಗೂ ಪ್ರೇಕ್ಷೆ ಸಮಾನವಾಗಿ ಸಂಭಾಷಿಸುತ್ತಾ ಭಿನ್ನತೆ ಇರದ ಸ್ಥಿತಿ ನಿರ್ಬಾಣವಾಗುತ್ತದೆ. ಪ್ರೇಕ್ಷೆ ಆಚರಣೆಕಾರನಿಗೆ ಸಂದರ್ಭಕ್ಕನುಗಣವಾಗಿ ಹೇಳುವಂಥ ವಾರುಗಳನ್ನು, ಅಂಶಗಳನ್ನು ಹೇಳುತ್ತಾ ಹಂತ ಹಂತವಾಗಿ ಆಚರಣೆ ಕಾರನ ಜೊತೆ ಸೇರಬಹುದು. ಆಚರಣೆಯ ಸಂತರೆ ವೃತ್ತದಲ್ಲಿ ಬೇಕಾದ ಸ್ಥಳದಲ್ಲಿ ಅವರು ಕುಳಿತುಕೊಳ್ಳುವುದು. ಹೀಗೆ ಅವರೆ ನಡುವಿನ ಭೌತಿಕ ಅಂತರೆ ಇಲ್ಲವಾಗುತ್ತದೆ. ವಾವೆ-ಸೊಸೆ, ಅತ್ಯ-ಅಳಿಯ, ಹೂರಿಗಿನವ-ಒಳಗಿನವ ಇಂಥ ಸಾಮಾಜಿಕ ಅಂತರೆ ಕೂಡ ವಯಸ್ಸು, ಲಿಂಗಗಳನ್ನು ಏರಿ ಇಲ್ಲವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಕಟ್ಟಳೆಗಳನ್ನು ಏರಿ ಲೈಂಗಿಕ ಸಂಪರ್ಕ ಸಾಧ್ಯವಾಗುತ್ತದೆ.

## ಪೌರಾಣಿಕ ತಾಣ

‘ಪೌರಾಣಿಕ ತಾಣ’ ಎಂಬುದು ಜೇನು ಕುರುಬರಲ್ಲಿ ಮಾನಸಿಕವಾಗಿ ನಿರ್ಬಾಣವಾದ ಕಾಲ್ಪನಿಕ ವಿಶ್ವ. ಅನೇಕ ಆಚರಣೆಗಳು ಇಂಥ ಪೌರಾಣಿಕ ತಾಣ ನಿರ್ಬಾಣವಾಗಲು ಕಾರಣವಾಗಿವೆ. ಇಲ್ಲಿಯೂ ಸಹ ಆಚರಣೆಗಳ ಕೇಂದ್ರ, ತಾಣವಾಗಿ ಅಗ್ನಿ ಕುಂಡವಿರುತ್ತದೆ. ಮಾಂತ್ರಿಕ ಅಗ್ನಿಯ ಸುತ್ತ ಸ್ವಲ್ಪ ಸ್ಥಳ ಬಿಟ್ಟು ನೀರು ಹಾಕುತ್ತಾ ಹೋಗಿ ಒಂದು ವರ್ತುಳವನ್ನು ನಿರ್ಮಿಸುತ್ತಾನೆ. ಜನ ಈ ವರ್ತುಳವನ್ನು ಪ್ರವೇಶಿಸಬಾರದು. ಮಾಂತ್ರಿಕ ವರ್ತುಳದ ಒಳಗಡೆ ಬೆಂಕಿಯ ಮುಂದೆ ಕುಳಿತಿರುತ್ತಾನೆ. ಗ್ರಾಮದ ಜನತೆಗೆ ಯಾವುದೇ ರೀತಿಯ ಭೌತಿಕ ಅಥವಾ ಮಾನಸಿಕ ರೋಗಗಳು ಬರದಂತಿರಲು ‘ಗಾಳಿ ಕರಿಯೋದು’ ಎಂಬ ಆಚರಣೆಯನ್ನು ಹಿಮೃಕೊಂಡಿರುತ್ತಾರೆ. ಕೆಟ್ಟಿ ಚೀತನದಿಂದಾಗಿ ಉಂಟಾಗಿರುವ ರೋಗವನ್ನು ನಿಮೂಲವಾಡಲು, ಸಮಸ್ಯೆಯನ್ನು ಪರಿಹರಿಸಲು ಈ ಪದ್ಧತಿ ಒಳಕೆಯಲ್ಲಿದೆ. ರೋಗ ಒಬ್ಬ ವ್ಯಕ್ತಿಯದರಬಹುದು ಅಥವಾ ಸಾಂಕ್ರಾಮಿಕ ಇದ್ದರೆ ಅನೇಕ ವ್ಯಕ್ತಿಗಳ ದಿರಬಹುದು. ಹಾಗೆಯೇ ಸಮಸ್ಯೆ ಕೂಡ ವ್ಯಕ್ತಿಗತವಾದದ್ದಿರಬಹುದು ಅಥವಾ ಸಮಾಜದ್ದಿರಬಹುದು. ಒಟ್ಟಿನಲ್ಲಿ ಕೆಟ್ಟಿ ಚೀತನದಿಂದಂಟಾದ ಇಂಥ ಉಪದ್ರವಗಳನ್ನು ಇಲ್ಲವಾಗಿಸಲು ಮಾಂತ್ರಿಕ ‘ಅತ್ಯಗಳ ಲೋಕದ ಕಾರ್ಯಭಾರಿ’ಯಾಗಿ ಕೇಲಸ ಮಾಡುತ್ತಾನೆ. ಅವನು ದಿವ್ಯ ಚೀತನವನ್ನು ಆಹ್ವಾನಿಸಿ ವ್ಯಕ್ತಿಯನ್ನು ಅಥವಾ ಸಮಾಜವನ್ನು ಈ ರೀತಿಯಾಗಿ ಶೋಂದರೆಗಳಿಗೆ ಈದು ಮಾಡಲು ಕಾರಣ ಜಾನಪದ ಗಂಗೋತ್ತಿ

ಗಳೇನು ? ಎಂಬುದನ್ನು ತಿಳಿದುಕೊಳ್ಳುತ್ತಾವೆ. ಜೀನು ಕುರುಬರೆ ಪೌರಾಣಿಕ ವಿಶ್ವದಲ್ಲಿ ಮೂರು ಜಗತ್ತುಗಳಿವೆ.

- I. ಮಾನ್ಯನಿಂದಾದ ಜಗತ್ತು-ಭೂಲೋಕ  
II. ಕೆಟ್ಟಿ ಚೇತನಗಳಿಂದಾದ ಜಗತ್ತು-ಪಾತಾಳಲೋಕ (ನರಕ)  
III. ದಿವ್ಯ ಚೇತನಗಳಿಂದಾದ ಜಗತ್ತು-ದೇವಲೋಕ (ಸ್ವಾರ್ಗ)

### ಮಾಂತ್ರಿಕನ ಶಾರ್ಯ ; ತಾಣಗಳ ಹೊಂಡಾಣಿಕೆ :

ಮಾಂತ್ರಿಕನ ಕಾರ್ಯಚರಣ ಯಾವಾಗಲೂ ಅಗ್ನಿ ಕುಂಡದ ಸುತ್ತ ನಡೆಯುತ್ತಿರುತ್ತದೆ. ದಿವ್ಯತ್ವವನ್ನು ಕರೆಯುವ ಆಚರಣೆಯಲ್ಲಿ ಮಾಂತ್ರಿಕ ಹಾಗೂ ರೋಗಿ ಮಾತ್ರ ಮಾಂತ್ರಿಕ ಗುರುತಿಸಿದ ವರ್ತುಲದ ಒಳಗೆ ಅಭಿಮುಖವಾಗಿ ಕುಳಿತು ಕೊಳ್ಳುತ್ತಾರೆ. ‘ಸೋಲ್ಲು’ ಹೇಳಲು ಬುಂಧಂಥ ಇಬ್ಬರು ಆಫ್ವಾ ಮೂವರು ಹೆಂಗಸರು ಮಾಂತ್ರಿಕನ ಹಿಂದೆ ಕುಳಿತಿರುತ್ತಾರೆ. ಕೆಟ್ಟಿ ಚೇತನವನ್ನು ಆತ ಆಮಂತ್ರಿಸತ್ತೊಡಗಿದರೆ ಅಲ್ಲಿರುವ ಯಾವುದೇ ವೃಕ್ಷ ಅಲುಗಾಡಕೂಡದು. ಮಾಂತ್ರಿಕನ ಅಣತಿಯಂತೆ ಏಳ್ಳುದ ಎಲೆ, ಹಣ್ಣು, ತೆಂಗಿನಕಾಯಿ ಇತ್ಯಾದಿ ಅಗತ್ಯದ ವಸ್ತುಗಳನ್ನು ಕೊಡುವ ವೃಕ್ಷ ಮಾತ್ರ ಉಲಿಸಬಹುದು. ಹೀಗೆ ಆಚರಣಗಾಗಿ, ಸಾಮಾನ್ಯವಾಗಿದ್ದ ತಾಣವನ್ನು ಮಾಂತ್ರಿಕ ಮತಾಚರಣೆಯ ತಾಣವನ್ನಾಗಿ ಪರಿವರ್ತಿಸುತ್ತಾನೆ.

○ ○ ○ ○

ಇತ್ತೀಚಿನ ದಿನಗಳಲ್ಲಿ, ಅಂದರೆ ೧೯೨೦ ರಿಂದ ಈಚೆಗೆ ಜೀನು ಕುರುಬರೆ ಬದುಕಿನಲ್ಲಿ, ಜೀವನ ಕ್ರಮದಲ್ಲಿ ವಿಪರೀತ ಬದಲಾವಣೆಗಳಾಗಿವೆ. ೧೯೨೦, ೧೯೨೧ ರಲ್ಲಿ ತಾರಕಾಹಾಗೂ ಕಬಿನಿ ನಿರ್ದಿಗಳಿಗೆ ಸೇರುವೆ ಕೆಟ್ಟಿ ಅಲ್ಲಿದ್ದ ಅನೇಕ ಬುಡಕಟ್ಟಿ ಜನಾಂಗಗಳನ್ನು ಸ್ಥಳಾಂತರಿಸಿಸುವಂತೆ ಮಾಡಿದುದು, ಕಾಡಿನಲ್ಲಿ ವಾಸಿಸುತ್ತಿದ್ದ ಇವರೆ ಅನೇಕ ತಾಣಗಳನ್ನು ಸರಕಾರ ‘ಕಾಲ್ಯಾಣಿಕಾಡು’ ಎಂದು ಗುರುತಿಸಿ ಇವರನ್ನು ಸ್ಥಳಾಂತರಿಸಿದುದು, ಸರಕಾರ ‘ಪ್ರಗತಿಪರ’ ಎಂದು ಹೇಳಿಕೊಳ್ಳುವಂಥ ಅನೇಕ ಯೋಜನೆಗಳು ಇವರನ್ನು ತಲುಪಿದುದು, ಇವೇ ಮುಂತಾದ ಅಂಶಗಳು ಜೀನು ಕುರುಬರ ಬದುಕುವ ಸಿಧಾನದಲ್ಲಿ ಬದಲಾವಣೆಯನ್ನು ತಂದಿದೆ. ‘ಅಗ್ನಿ ಕುಂಡಕ್ಕು, ಇರುತ್ತಿದ್ದ ಮಹಡ್ಟೆ ಸತಿಸಿಹೋಗಿದೆ. ಈಗ ಪ್ರತಿಯೊಂದು ಮನೆಯಲ್ಲಿಯೂ ಬೆಂಕಿ ತಾಣಗಳಾಗಿವೆ. ತಮ್ಮದೇ ಆದ ವಿನ್ಯಾಸ ಹೊಂದಿದ್ದ ಗುಡಿಸಲು ಇಂದು ಕಾಂಕ್ರೀಟಿ ಮನೆಯಾಗಿದೆ. ಹೊರಗಿನವ ಬೇಕಾದಂತೆ ಇಂದು ವಾಸದ ಪ್ರದೇಶವನ್ನು ಪ್ರವೇಶಿಸುತ್ತಿದ್ದಾನೆ. ‘ಸ್ಥಳ’ದ ಪರಿಕಲ್ಪನೆ ಇಂದು ಗುಡಿಸಲಿನ ಒಳಗೂ ಹೊರಗೂ

ನನಶಿ ಹೋಗುತ್ತಿದೆ. ಸಹಜವಾಗಿ ಗ್ರಾಮದ ಮುಖ್ಯಸ್ಥನ ಅಧಿಕಾರ ಕೂಡ ಇಲ್ಲವಾಗಿದೆ. ಗುಡಿಸಲು ಗುಡಿಸಲಿನಲ್ಲಿ ಹಿರಿಯರು ಪಡೆಯುತ್ತಿದ್ದ ಗೌರವ, ಮರ್ಯಾದೆ ಮಾಯವಾಗಿದೆ. ಒಟ್ಟನಲ್ಲಿ ಬುಡಕಟ್ಟಿನ ಸಾಮಾಜಿಕ-ಸಾಂಸ್ಕೃತಿಕ ಸ್ನಿವೇಶ ಸಂಪೂರ್ಣ ಬದಲಾಗುತ್ತದೆ. ತಮ್ಮದೇ ಆದ ತಾಣದಲ್ಲಿ ತಮ್ಮವೇ ಆದ ನಿಯಮ, ನಿರ್ಬಂಧಗಳೊಂದಿಗೆ ಒಂದಾಗಿ ‘ಬದುಕುತ್ತಿದ್ದ’ ಈ ಜನ ಇಂದು ತಮ್ಮ ‘ಉಳಿವಿ’ಗಾಗಿ ಹೋರಾಡುವಂತಾಗಿದೆ.

ಕ್ರಿಷ್ತ ಮಾರ್ಗಾಂಗಾದರ ವ್ಯಾಖ್ಯಾನಾರ್ಥಿ ಶಾಹೀ

ನಿನಿಂದಾ ॥೩೫॥

ಇನ್ನಿಂದ ಕಂಡು ಗ್ರಂಥದ ಅನುವಾದ ದ್ವಾರಾ ಇಲ್ಲಿ ಪ್ರಕಟಿಸಿರುತ್ತಾರೆ.  
 (ग्रन्थ अनुवाद) कृपा यक्षरूपोऽस्मि तददिक्षां विद्यते  
 प्रदानै रूपोऽस्मि नामै नामै विद्यते लोकोऽस्मि  
 कृपा यक्षरूपोऽस्मि तददिक्षां विद्यते  
 लोकोऽस्मि नामै नामै विद्यते कृपा यक्षरूपोऽस्मि  
 प्रदानै रूपोऽस्मि नामै नामै विद्यते लोकोऽस्मि  
 कृपा यक्षरूपोऽस्मि तददिक्षां विद्यते  
 लोकोऽस्मि नामै नामै विद्यते कृपा यक्षरूपोऽस्मि  
 प्रदानै रूपोऽस्मि नामै नामै विद्यते लोकोऽस्मि  
 कृಪा यक्षरूपोऽस्मि तददिक्षां विद्यते  
 लोಕोऽस्मि नामै नामै विद्यते कृಪा यक्षरूपोऽस्मि  
 प्रदानै रूपोऽस्मि नामै नामै विद्यते लोಕोऽस्मि  
 कृಪा यक्षरूಪोऽस्मि तददिक्षां विद्यते  
 लोಕोऽस्मि नामै नामै विद्यते कृಪा यक्षरूपोऽस्मि  
 प्रदानै रूपोऽस्मि नामै नामै विद्यते लोಕोऽस्मि  
 कृಪा यक्षरूಪोऽस्मि तददिक्षां विद्यते  
 लोಕोऽस्मि नामै नामै विद्यते कृಪा यक्षरूಪोऽस्मि  
 प्रदानै रूपोऽस्मि नामै नामै विद्यते लोಕोऽस्मि  
 कृಪा यक्षरूಪोऽस्मि तददिक्षां विद्यते  
 लोಕोऽस्मि नामै नामै विद्यते कृಪा यक्षरूಪोऽस्मि  
 प्रदानै रूपोऽस्मि नामै नामै विद्यते लोಕोऽस्मि

ಈ ರೂಪ ಕ್ಷಿರ್ದಿ ಪದಕ್ಕೆ ಗ್ರಹಣಾತ್ಮಕವಾಗಿ ಇದನ್ನು ಅಧಿಕಾರಿಕ ವಾಿಷಯ ಶಿಕ್ಷಣ ಮಾಡಿದ್ದಾರೆ. ಹಿಂದುಸ್ತಾನಿಕ ಸಂಸ್ಕಾರದಲ್ಲಿ ಇದನ್ನು ಬ್ರಹ್ಮಾಂಡ ಮತ್ತು ಜೀವಿತದ ಮೂಲಕಾಗಿ ಮಾಡಿಕೊಂಡಿರುತ್ತಾರೆ. ಇದನ್ನು ಕಾರ್ಯಕ್ರಮ ಮಾಡಿಕೊಂಡಿರುತ್ತಾರೆ. ಇದನ್ನು ಮಾಡಿಕೊಂಡಿರುತ್ತಾರೆ. ಇದನ್ನು ಮಾಡಿಕೊಂಡಿರುತ್ತಾರೆ. ಇದನ್ನು ಮಾಡಿಕೊಂಡಿರುತ್ತಾರೆ. ಇದನ್ನು ಮಾಡಿಕೊಂಡಿರುತ್ತಾರೆ. ಇದನ್ನು ಮಾಡಿಕೊಂಡಿರುತ್ತಾರೆ.

## ಪ್ರಾಚೀ ಮಾದರಿಯಲ್ಲಿ ರಾಮಾರ್ಯಣದ ರಚನೆ

ಡಾ॥ ಅಂಬಳಿಕೆ ಹಿರಿಯಣ್ಣ

ಜನಪದ ಕಥೆಗಳ ಅಧ್ಯಯನ ಅನೇಕ ಮುಖಿಗಳಲ್ಲಿ ನಡೆದಿದೆ. ಅದರೆ ಕಥೆಗಳನ್ನು ಅಧಿನಿಕ ದೃಷ್ಟಿಯಿಂದ ಪರಿಭಾವಿಸುವ ಪ್ರಯತ್ನ ಈಚಿನದು. ಅರ್ಥಾಗಂಟೆ ಮತ್ತು ಸ್ವಿಧಾಧಾರಿಸ್ತೊಂದು ಅವರ 'ಅಶಯ ಮತ್ತು ಮಾದರಿ' (Motif and Type) ಪರಿಕಲ್ಪನೆಯು ಅನಂತರ ಜಾನಪದ ಅಧ್ಯಯನದ ಬಹುದೊಡ್ಡ ಸಾಧನೆ ರಚನಾತ್ಮಕಕ್ಕೆ ಸಂಬಂಧಿಸುದು. ರಷ್ಯಾ ದೇಶದ ಎ.ಜಿ. ಪ್ರಾಚೀ ಅದರ ಅಧ್ಯಯನ ಜನಪದ ಕಥೆಗಳ ರಚನಾತ್ಮಕವನ್ನು ಅಭ್ಯಸಿಸಿ ರಾಚನಿಕ ವಿಶ್ಲೇಷಣಾ ಮಾದರಿ ಯೋಂದನ್ನು ಅವರು ರೂಪಿಸಿದರು. ಅವರ ಅಭಿಪ್ರಾಯಗಳನ್ನು ಕ್ಲೌಡ್‌ಕರಿಸಿ ಹೇಳುವುದಾದರೆ, ಕಥೆಗಳ ವ್ಯಕ್ತಿ ಪಾತ್ರಗಳಲ್ಲಿ ವೈವಿಧ್ಯತೆಯಾದ್ದರೂ ಕ್ರಿಯೆಗಳು (Functions) ಮಾತ್ರ ಸ್ಥಿರವಾಗಿರುತ್ತವೆ. ಪಾತ್ರ ಮತ್ತು ಪಸ್ತುವಿವರ ಬದಲಾಗುತ್ತಿರುತ್ತವೆ. ಗೊತ್ತುದ ಚೊಕಟ್ಟಿನಲ್ಲಿ ಒಂದು ಕ್ರಿಯೆ ಮತ್ತೊಂದನ್ನು ಹಿಂಬಾಲಿಸುತ್ತದೆ. ಕ್ರಿಯೆಗಳ ಅನುಪ್ರತ್ಯಾ ಸದಾ ಒಂದೇ ಗತಿಯಲ್ಲಿರುತ್ತದೆ. ಕಥೆಯ ಗತಿಯಲ್ಲಿ ಆ ಕ್ರಿಯೆಗಳನ್ನು ಅವುಗಳ ಸ್ಥಾನ ಮತ್ತು ವೈಶಿಷ್ಟ್ಯಗಳಿಗೆ ಅನುಕೂಲವಾಗಿ ವಿಂಗಡಿಸಿ ಅವುಗಳ ನಿರ್ದಿಷ್ಟ ಸರಣಿಯೇ ಆಯಾ ಕಥೆಯ ರೂಪರಚನೆ (Morphology) ಎಂದು ಸಾಧಿಸಿ ತೋರಿಸಿದರು.

ರೂಪತ್ವವನ್ನಾಧರಿಸಿ ಪ್ರಾಚೀ ಮಾದರಿಯಲ್ಲಿ ರೂಪರಚನಾತ್ಮಕ (Morphological) ಅಂಶಗಳನ್ನು ಕಾಲಗಣನಾಕ್ರಮದ ರೂಪರೇಖಾತ್ಮಕ ಅನುಕೂಲವಿರುತ್ತಿದ್ದಾರೆ. ಕಥೆಯೊಂದು 'ಅ' ದಿಂದ 'ಳ'ದ ವರೆಗಿನ

ಅಂಶಗಳನ್ನು ಹೊಂದಿದ್ದರೆ ಕಥೆಯ ರಚನೆಯನ್ನು ಅದೇ ಸರಣಿಯಲ್ಲಿ  
ವರಿಸಲಾಗುತ್ತದೆ.

ಈ ಮಾದರಿಯಲ್ಲಿ ಈಗಾಗಲೇ ಕೆಲವರು ಕನ್ನಡ ಜನಪದ ಕಥಗಳನ್ನು  
ಅಭ್ಯಸಿಸಿದ್ದಾರೆ (ಹಿರಿಯಣ್ಣ : ೧೯೮೪ : ೬೬-೬೭). ಈ ಮಾದರಿಯನ್ನು ಅಂತರ  
ಸಾಂಸ್ಕೃತಿಕವಾಗಿಯೂ ಪರೀಕ್ಷಿಸಿ ನೋಡಲಾಗಿದೆ (ಹಂಡೂ : ೧೯೮೫ : ೬೬-೬೭).  
ಈ ರಚನಾ ಮಾದರಿಯನ್ನು ಇನ್ನೂ ಸಮರ್ಪಕವಾಗಿ ಅಧ್ಯವಾಡಿಕೊಳ್ಳಲು,  
ಅದರ ಮಹತ್ವವನ್ನು ಮನಗಾಳಲು ಇಲ್ಲಿ ರಾಮಾಯಣದ ಕಥೆಯನ್ನು ಅಭ್ಯಸಿಸುವ  
ಯತ್ನ ಮಾಡಿದೆ.

ಕಥೆ ಹೀಗಿದೆ : ಒಂದಾನೊಂದು ಕಾಲದಲ್ಲಿ ದಶರಥನು ಅಯೋಧ್ಯೆಯ  
ರಾಜನಾಗಿದ್ದು. ಅವನಿಗೆ ಕೌಸಲ್ಯ, ಕೃಕೇರ್ಯಿ ಮತ್ತು ಸುಮಿತ್ರ ಎಂಬ ಮೂವರು  
ರಾಣಿಯರು. ಬಹುಕಾಲ ಅವನಿಗೆ ಮಹಿಳೆಯಲ್ಲಿ. ಯಜ್ಞಕಾರ್ಯ ನಿರ್ವಹಿಸಿ  
ರಾಮ, ಲಕ್ಷ್ಮಣ, ಭರತ, ಶತ್ರುಘ್ನರೆಂಬ ನಾಲ್ಕರು ಪ್ರತ್ಯರನ್ನು ಪಡೆದ. ದಶರಥನ  
ತರುವಾಯ ರಾಮನು ಪಟ್ಟಕ್ಕೆ ಬರಬೇಕಾಗಿತ್ತು. ಇದು ದಶರಥನ ಕಿರಿಯ ರಾಣಿ  
ಕೃಕೇರ್ಯಿಗೆ ಇಷ್ಟವಿರಲಿಲ್ಲ. ಮಂಧರಾ ಎಂಬ ಹೆಣ್ಣಳು ಅವಳ ಸನ್ನಡತೆ ಮತ್ತು  
ಸಹಜ ಚಾಳನವನ್ನು ಕೆಡಿಸಿದ್ದಳು. ದಶರಥನು ಕಿರಿಯ ರಾಣಿ ಕೃಕೇರ್ಯಿಯನ್ನು  
ಅತಿಯಾಗಿ ಪ್ರೀತಿಸುತ್ತಿದ್ದು. ಕೃಕೇರ್ಯಿ ಈ ಅವಕಾಶವನ್ನು ಬಳಸಿಕೊಂಡು  
ದಶರಥನಿಂದ ಭಾವೆ ತೆಗೆದುಕೊಂಡು ಎರಡು ವರಗಳನ್ನು ಕೊರಿದಳು.  
ರಾಮನನ್ನು ಹದಿನಾಲ್ಕು ವರ್ಷದ ವನವಾಸಕ್ಕೆ ಕಳುಹಿಸುವುದು ಒಂದಾದರೆ  
ಮತ್ತೊಂದು ಭರತನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಬೇಕೆಂಬುದು.  
ಕೊಟ್ಟ ಮಾತಿನಂತೆ ದಶರಥ ನಡೆದುಕೊಂಡ. ರಾಮನಿಗೆ ಸುದ್ದಿ ತಿಳಿದು  
ಅಯೋಧ್ಯೆಯನ್ನು ತೊರೆದು ಕಾಡಿಗೆ ಹೊರಡಲು ನಿಶ್ಚಯಿಸಿದ. ಆ ಸಂದರ್ಭದಲ್ಲಿ  
ಭರತನು ಅಯೋಧ್ಯೆಯಲ್ಲಿರಲಿಲ್ಲ. ಅವನು ಅಯೋಧ್ಯೆಗೆ ವರಳಿ ಬಂದಾಗ ರಾಮನು  
ಸೀತಾಲಕ್ಷ್ಮಣರೊಡಗುಡಿ ವನವಾಸಕ್ಕೆ ತೆರಳಿರುವ ಸಂಗತಿ ತಿಳಿಯತು. ಅವನು  
ಓಡಿ ಹೊಗಿ ಮಾರ್ಗದಲ್ಲಿ ರಾಮನನ್ನು ಭೇಟ್ಟಿಯಾದ. ದೊರೆತನ ಹೊಂದಲು  
ರಾಮನನ್ನು ಪ್ರತಿಧಿಸಿದ. ಅದರೆ ರಾಮನು (ತಂದೆಯ ಮಾತನ್ನು ಈಡೇರಿಸು  
ವುದಕ್ಕಾಗಿ) ಅದಕ್ಕೆ ಒಮ್ಮೆಲಿಲ್ಲ.

೧. ಆದ್ದರಿಂದಲೇ ಈ ಮಾದರಿಯನ್ನು 'ವಾಕ್ಯವಿನಾಸ ಮಾದರಿ' (Syntagmatic method) ಎಂದು ಕರೆಯಲಾಗಿದೆ.

ರಾಮಲಕ್ಷ್ಮಿರು ವನವಾಸದಲ್ಲಿದ್ದಾಗ ರಾವಣನು ಸೀತೆಯನ್ನು ಕಂಡ. ಅವಳನ್ನು ತನ್ನ ರಾಣಿಯರಲ್ಲಿಬ್ಬಳನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿದ. ಅವನ ಚಿಕ್ಕಪ್ಪ ಮಾರೀಚನ ಸಹಾಯವನ್ನು ಯಾಚಿಸಿದ. ಮಾರೀಚನು ಚಿನ್ನದ ಜಿಂಕೆಯ ವೇಷ ಧರಿಸಿ ಸೀತೆಯ ಪರ್ಣಕುಟೀರದ ಮುಂದೆ ಸುಳಿದಾಡಿದ. ಸೀತೆಗೆ ಆ ಚಿನ್ನದ ಜಿಂಕೆಯಲ್ಲಿ ಅಸೆ ಹುಟ್ಟಿತು. ಅದನ್ನು ಹಿಡಿದುಕೊಡುವಂತೆ ರಾಮನನ್ನು ಹೀಡಿಸಿದಳು. ರಾಮನು ಆ ಜಿಂಕೆಯ ಬೆನ್ನಟ್ಟಿದ. ರಾಮನ ಬಾಣದಿಂದ ಸಾಯುಪುದಕ್ಕು ಮೊದಲು ಮಾರೀಚನು ಸೀತೆ ವುತ್ತು ಲಕ್ಷ್ಮಿರು ಹೆಸರು ಹಿಡಿದು ಕೊಂಡ. ಆ ಕೊಗು ರಾಮನ ಕೊಗಿನಂತೆ ಕೇಳಿ ಬಂದುದರಿಂದ ಸೀತೆ ವ್ಯಾಕುಲಕ್ಷ್ಮೀಡಾಗಿ ಲಕ್ಷ್ಮಿರನನ್ನು ಕಳುಹಿಸಿದಳು. ಒಲ್ಲದ ಮನಸ್ಸಿನಿಂದ ಲಕ್ಷ್ಮಿರನು ರಾಮನನ್ನು ಹುಡುಕುತ್ತಾ ಹೋದನು. ಸೀತೆಯು ಬಂಟಿಯಾಗಿದ್ದಾಗ ರಾವಣನು ಸನ್ಯಾಸಿಯಾಗಿ ಬಂದು ಅವಳನ್ನು ಅಪಹರಿಸಿದನು. ಪಕ್ಕಿರಾಜ ಜಟಾಯುವಿನಿಂದ ರಾಮಲಕ್ಷ್ಮಿರಿಗೆ ನಿಜಸಂಗತಿ ತಿಳಿಯುವುದು. ಇಬ್ಬರೂ ಸೀತೆಯನ್ನು ಹುಡುಕಿಕೊಂಡು ನಡೆದರು.

ಮಾರ್ಗಮಂಧ್ಯೆಯಲ್ಲಿ ರಾಮನು ಕಿರ್ಣಿಂದದಲ್ಲಿ ಬಲಿಯನ್ನು ಕೊಲ್ಲುಪುದರ ಮೂಲಕ ಸುಗ್ರೀವನಿಗೆ ನೇರವಾದನು. ಹನುಮಂತನು ರಾಮನ ಸೇನಾಪತಿಯೂ ಬಂಟನೂ ಆದನು. ಹನುಮಂತನು ಇತರರನ್ನೂ ಡಗ್ಗೂಡಿಕೊಂಡು ಸೀತೆಯ ಅನ್ವೇಷಣೆಯಲ್ಲಿ ತೊಡಗಿದ. ಕೊನೆಗೂ, ಸೀತೆಯು ಲಂಕೆಯು ಸೇರೆಯಲ್ಲಿರುವ ಸುದ್ದಿಯನ್ನು ತಂದನು.

ರಾಮನು ಸುಗ್ರೀವನ ಸೈನ್ಯದ ಬಲದಿಂದ ಸಮುದ್ರೇಲ್ಲಂಫನ ಮಾಡಿ ಲಂಕೆಯನ್ನು ಸೇರಿದನು. ಅನೇಕ ದಿನಗಳವರೆಗೆ ಭೀಕರ ಯಂತ್ರ ನಡೆದು ಕೊನೆಗೂ ರಾಮನು ರಾವಣನನ್ನು ಕೊಂಡನು. ವಿಭೀಷಣನನ್ನು ಲಂಕಾಧಿಪತಿಯನ್ನಾಗಿ ಮಾಡಿದನು. ಆ ವೇಳೆಗೆ ವನವಾಸದ ಅವಧಿಯೂ ಮುಗಿಯುತ್ತಾ ಬಂದಿತ್ತು. ಶೀಲ ಪರೀಕ್ಷೆಗಾಗಿ ಸೀತೆಗೆ ಅಗ್ನಿಪರೀಕ್ಷೆ ನಡೆಸಿದ ಮೇಲೆ ರಾಮನು ಸೀತೆ ಮತ್ತು ಲಕ್ಷ್ಮಿರನೊಡಗೊಡಿ ಬಂದು ಅಯೋಧ್ಯೆಯಲ್ಲಿ ಪಟ್ಟಾಭಿಪ್ರಕ್ತನಾದನು.

ರೂಪರಚನಾತ್ಮಕ ಮೂಲಮಾನಗಳು

(Morphological Units)

ಕ್ರಿಯೆಗಳು

(Functions)

ಬಂದಾನೊಂದು ಕಾಲದಲ್ಲಿ ದಶರಥನೆಂಬ ರಾಜನಿಧ್ಯ, ಅವನಿಗೆ  
ಕೊಸಲ್ಲು, ಕೈಕೇಯಿ, ಸುಖಿತ್ರು ಎಂಬ ಮೂವರು ರಾಣಿಯರು\*  
ಬಹುಕಾಲದವರೆಗೆ ಅವರಿಗೆ ಮಕ್ಕಳಿರಲಿಲ್ಲ1 ಅದಕ್ಕಾಗಿ ರಾಜನು  
ಯೆಜ್ಞ ಮಾಡಿಸಿದ. ರಾಮ, ಲಕ್ಷ್ಮಿ, ಭರತ, ಶತ್ರಾಘಿರೆಂಬ  
ನಾಲ್ಕರು ಪುತ್ರರು ಅವನ ರಾಣಿಯರಿಂದ ಜನಿಸಿದರು,2

\* ಆರಂಭಿಕ ಸ್ಥಿತಿ (x)

1. ನೂನತೆ (a6)

2. ನೂನ ನಿವಾರಣ (K5)

ದಶರಥನ ತರುವಾಯ ರಾಮನು ಅಯೋಧ್ಯೇಯ ರಾಜನಾಗ ಬೇಕಾಗಿತ್ತು. ಆದರೆ ಅವನ ಕಿರಿಯ ರಾಣಿ ಕೃಷ್ಣೀಯಿಗೆ ಅದು ಇಷ್ಟವಿರಲಿಲ್ಲ. ಅವಳ ಸನ್ನಡತೆ ಮತ್ತು ಸಹೇಜ ಜ್ಞಾನವನ್ನು ಮಂಥರಾ ಎಂಬ ಹೆಣ್ಣಿಳ್ಳಿ ಕೆಡಿಸಿದ್ದಳು.3

3. ಕುಟಿಲೋಪಾಯ (ಗ1)

- ದಶರಥನು ತನ್ನ ಕಿರಿಯ ರಾಣಿ ಕೃಷ್ಣೀಯಿಯನ್ನು ಅತಿಯಾಗಿ ಪ್ರೇಮಿಸುತ್ತಿದ್ದು. ಕೃಷ್ಣೀಯಾ ಈ ಅವಕಾಶವನ್ನು ಬಳಸಿಕೊಂಡು ದಶರಥನಿಂದ ಭಾವೇ ತೆಗೆದುಕೊಂಡು ಎರಡೂ ವರ ಕೇಳಿದಳು.4
4. ಕೆಟ್ಟಿ ಚಟುವಟಿಕೆಯಲ್ಲಿ ಸಹಭಾಗಿತ್ವ (Z1)
- ರಾಮನನ್ನು ಹದಿನಾಲ್ಕು ವರ್ಷಕಾಲ ಕಾಡಿಗೆ ಕಳುಹಿಸುವುದು ಮತ್ತು ಭರತನನ್ನು ಅಯೋಧ್ಯೇಯ ರಾಜನನ್ನಾಗಿಸುವುದು.5
5. ಅ ಶಾಯ್ಯದಲ್ಲಿ ಸಹಭಾಗಿತ್ವ (Z2)
- ಕೊಟ್ಟಿ ಮಾತಿನಂತೆ ದಶರಥನು ಅವಳಿಗೆ ಆ ಎರಡೂ ವರ ಗಳನ್ನು ಕರುಣಿಸಿದ.5
6. ಅದಕ್ಕೆ ನಾಯಕನ ಯಾಂತ್ರಿಕ ಪ್ರತಿಕ್ರಿಯೆ (Z3)
- ರಾಮನು ತಂದೆಯ ಮಾತನ್ನು ಪಾಲಿಸಲು ವನವಾಸಕ್ಕಾಗಿ ಕಾಡಿಗೆ ತೆರೆಳಲು ನಿಶ್ಚಯಿಸಿದ.6
7. ನಾಯಕ ಮನೆಚಿಟ್ಟು ಹೋಗುವುದು (b3)
- ಈ ಸಂದರ್ಭದಲ್ಲಿ ಭರತನು ಅಯೋಧ್ಯೇಯಲ್ಲಿರಲಿಲ್ಲ. ಹಿಂತಿರುಗಿ ಬರುವ ಹೊತ್ತಿಗೆ ರಾಮನು ಸೀತಾ ಲಕ್ಷ್ಮಣರೊಂದಿಗೆ ಕಾಡಿಗೆ ವನವಾಸಕ್ಕಾಗಿ ಹೋಗಿದ್ದನು.7
8. ಬಹಿಷ್ಮಾರ (Y1)
- ಅವನು ಓಡಿ ಹೋಗಿ ರಾಮನನ್ನು ಕಂಡನು. ದೂರೆತನ ಒಟ್ಟಿಕೊಳ್ಳುವಂತೆ ರಾಮನನ್ನು ಬೇಡಿದನು.8
9. ಬಹಿಷ್ಮಾರ ಭಂಗ (d)
- ಆದರೆ ರಾಮನು ತಂದೆಯ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅದಕ್ಕೆ ಒಪ್ಪಲಿಲ್ಲ,9 10
10. ನಾಯಕನ ವಿಗ್ರಹನ (E)
- ರಾಮನು ಸೀತಾಲಕ್ಷ್ಮಣರೊಂದಿಗೆ ಕಾಡಿನಲ್ಲಿದ್ದಾಗ ಲಂಕಾಧಿಪತಿ ರಾವಣನು ಸೀತೆಯನ್ನು ಕಂಡು ಹೋಗಿಸಿಂದನು. ಅವಳನ್ನು ತನ್ನ ರಾಣಿಯರಲ್ಲಿಂಬ್ಬಳಿನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿದ.11
11. ತನಗೆ ಆಹುತಿಯಾಗು ವವಳ ಬಗೆಗೆ ಪ್ರತಿನಾಯಕ ತಿಳಿದುಕೊಳ್ಳುವುದು (f3)
- ತನ್ನ ‘ಚಿಕ್ಕಪ್ಪ’ ಮಾರೀಚನೊಂದಿಗೆ ರಾಮನು ಒಂದು ಹೊಟಿ ನಡೆಸಿದ. ಸ್ನಾಯಂ ಮಾರೀಚನೇ ಚಿನ್ನದ ಜಿಂಕೆಯ ವೇಷ ತಾಳಿದ.12.
12. ಕುಟಿಲೋಪಾಯ (g2)
- ಚಿನ್ನದ ಜಿಂಕೆಯಲ್ಲಿ ಸೀತೆಗೆ ಆಸೆ ಹುಟ್ಟಿತು, ಅದನ್ನು ಹಿಡಿದು ತರುವಂತೆ ರಾಮನನ್ನು ಕೋರಿದಳು.13
13. ಅ ಶಾಯ್ಯದಲ್ಲಿ ಸಹಭಾಗಿತ್ವ (Z2)
- ಆ ಚಿನ್ನದ ಜಿಂಕೆಯನ್ನು ಬೆನ್ನಟ್ಟಿ ಹೋಗಲು ರಾಮ ನಿಶ್ಚಯಿಸಿದ. ಸೀತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಯನ್ನು ಲಕ್ಷ್ಮಣನಿಗೆ ವಹಿಸಿದ. ಮಾರೀಚನು ಸಾಯುವ ಹೊದಲು ನಿಜರೂಪ ತಾಳಿ ಸೀತೆ ಮತ್ತು ಲಕ್ಷ್ಮಣರ ಹೆಸರನ್ನು ಹಿಡಿದು ಕಿರುಚುತ್ತಾ ಪ್ರಾಣಾಭಿಟ್ಟನು.14
14. ಕುಟಿಲತೆ ಪ್ರಕಟಗೊಳ್ಳುವಿಕೆ (g3)

- ಆ ಕೂಗನ್ನು ಕೇಳಿ ವ್ಯಾಕುಲಗೊಂಡ ಸೀತೆ ರಾಮನನ್ನು 15. ಆಹುತಿಯಾಗುವವರ್ಳ  
 ಹುಡುಕಿ ಕರೆತರಲು ಲಕ್ಷ್ಮಣನನ್ನು ಕಳುಹಿಸಿದಳು.15  
 ಒಲ್ಲಿದ ಮನಸ್ಸಿನಿಂದ ಲಕ್ಷ್ಮಣನು ಅಲ್ಲಿಂದ ಹೋರಟ.16 16. ನಾಯಕನ ಆಚ್ಚೆಯ  
 ಉಲ್ಲಂಘನೆ  
 ರಾವಣನು ಸಂತನ ವೇಷದಲ್ಲಿ ಅಲ್ಲಿಗೆ ಬಂದು ಸೀತೆಯನ್ನು  
 ಅಪಹರಿಸಿಕೊಂಡು ಲಂಕೆಗೆ ಹೋದನು.17 17. ದೌಷ್ಣ್ಯಮೃತ (A1)  
 ಜಟಾಯುವಿನಿಂದ ವಿಷಯ ತಿಳಿದು ರಾಮ-ಲಕ್ಷ್ಮಣರು 18. ಮಧ್ಯಾಧಕೆ (B1)  
 ಸೀತೆಯನ್ನು ಹುಡುಕಿಕೊಂಡು ನಡೆದರು.18 19 19. ದಾನಿಯ ಮೊದಲ ಕ್ಷಯೆ  
 (D3)  
 ಸೀತಾನ್ನೇವಣೆ ಕಾಲದಲ್ಲಿ ವಾಗ್ರಮಧ್ಯದಲ್ಲಿ ರಾಮನು  
 ಸುಗ್ರೀವನಿಗೆ ಸಹಾಯ ಮಾಡಿದ. ಕಂಟಿಂದೆಯಲ್ಲಿ ಬಲಿಯನ್ನು 20. ನಾಯಕನ ಪ್ರತಿಕ್ರಿಯೆ  
 ಕೊಂಡ.20 (E6)  
 ಹನುಮಂತನು ರಾಮನ ಬಂಟನಾದನು. ಅವನು ಇತರರೊಡ  
 ಗೂಡಿಕೊಂಡು ಸೀತೆಯನ್ನು ಹುಡುಕಿಕೊಂಡು ಹೋದನು 21. ದಾನಿಯ ಸೇವ  
 ಕೊನೆಗೂ, ಹನುಮಂತನು ಸೀತೆಯು ಲಂಕೆಯಲ್ಲಿ 22. ಸ್ಥಳ ಸಂಬಂಧವಾದ  
 ಸೆರೆಯಲ್ಲಿರುವ ಸುದ್ದಿ ತಂದನು.21 ವರ್ಗಾವಣೆ (G3)  
 ರಾಮನು ಸುಗ್ರೀವ ಮತ್ತು ಅವನ ಸೈನ್ಯದ ನೆರವಿನಿಂದ  
 ಸಮುದ್ರ ದಾಟ ಲಂಕೆಯನ್ನು ಸೇರಿದ.22 22. ಸ್ಥಳ ವರ್ಗಾವಣೆ (G2)  
 ಬಹಳ ದಿನಗಳ ಭೀಷಣ ಯುದ್ಧದ ಸಂತರ ರಾಮನು 23. ಹೋರಾಟ (H1)  
 ರಾವಣನನ್ನು ಕೊಂಡನು23 24 25 24. ಜಯ (I1)  
 25. ಸ್ಯಾನ ನಿವಾರಣೆ (K10)  
 ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಮಾಡಿ ಅಯೋಧ್ಯೆಗೆ 26. ನಾಯಕ ಹಿಂತಿರುಗಿ  
 ಸೀತಾ-ಲಕ್ಷ್ಮಣರೊಂದಿಗೆ ಮರಳಿ ಬಂದು26 ಸಿಂಹಾಸನ ಬರುವುದು (a)  
 ವನ್ನೇರಿದ. ಸೀತೆ ರಾಣಿಯಾದಳು.27 27. ಏವಾಹ ಮತ್ತು  
 ಪಟ್ಟಾಭೀಷೇಕ (W3)

ಈಗ ಈ ಕಥೆಯ ಕ್ರಿಯೆಗಳನ್ನು ಒಟ್ಟಾಗಿ ಕೆಳಗೆ ಕಾಣಿಸಿದ ಸೂತ್ರದಲ್ಲಿ  
 ಹಿಂಗೆ ಸಂಗ್ರಹಿಸಬಹುದು :

[ x ] aR5n1Z1Z2Z3b3Y1d&f3n2Z2n3A1B1D3E6G3G2H1I1K10W3

ರಾವಣಾಯಣದ ಈ ಕಥೆ ಎರಡು ಕಥಾಕ್ರಿಯಾಚಾಲಕಗಳ (Two move tale)  
 ಕಥೆಯಾಗಿದ್ದು ಬಹುಮುಖ್ಯವಾದ ಎಲ್ಲ ಕ್ರಿಯೆಗಳನ್ನೂ ಒಳಗೊಂಡಿದೆ. ಕಥೆಯು  
 ಮೊದಲ ಕಥಾಕ್ರಿಯಾಚಾಲಕ (I move) ಸ್ಯಾನತೆಯಿಂದ ಆರಂಭಗೊಂಡು ಅದರ

ನಿವಾರಣೆಯೊಂದಿಗೆ ಮುಕ್ತಾಯ ಸಾಧಿಸಿದ್ದರೀ ಕಥೆಯು ಎರಡನೆಯು ಶ್ರೀಯಾಚಾಲಕ (II move) ದೊಷ್ಟಮ್ಯಾರ್ತಿದಿಂದ ಪ್ರಾರಂಭವಾಗಿ ನ್ಯಾನನಿವಾರಣೆಯು ಸುಖಾಂತ ಮುಕ್ತಾಯವನ್ನು ಎಟುಕಿಸಿಕೊಂಡಿದೆ.

ಪ್ರಾಪ್ತ ಮಾದರಿಗನುಗುಣವಾಗಿ ಇಲ್ಲಿ ಗುರುತಿಸಿರುವ ಶ್ರೀಯೆಗಳು ಕಥಾಸರಣೆಗನುಸಾರವಾಗಿಯೇ ಬಂದಿರುವುದು ಗಮನಾರ್ಹ. ಹೀಗೆ ಕಥಾಸರಣೆಗೆ ಅನುಸಾರವಾಗಿ ಬಂದಿರುವ ಈ ಶ್ರೀಯೆಗಳ ಅನುವೃತ್ತಿಯೇ ರಾಮಾಯಣದ ರೂಪ ರಚನೆಯಾಗಿದೆ. ಆದರೆ ಇಲ್ಲಿನ ಪಠ್ಯದಲ್ಲಿ ನ್ಯಾನತಾಶ್ರೀಯೆಗೆ ಮೊದಲು ಕಥೆಯು ಪ್ರಾರ್ಥಿಸಿದ್ದ ತಾಭಾಗವಾಗಿ (Preparatory part) ಬರುವ ೧ ರಿಂದ ೨ರವರೆಗಿನ ವಳ್ಳಾ ಮುಖ್ಯ ಶ್ರೀಯೆಗಳು ಬಂದಿಲ್ಲ ಕಥಾರಚನೆಯು ಮೇಲೆ ಆ ಶ್ರೀಯೆಗಳು ಯಾವ ಪರಿಣಾಮವನ್ನೂ ಉಂಟುಮಾಡಿರುವುದರಿಂದ ಅವುಗಳ ಅಸ್ತಿತ್ವದ ಬಗೆಗೆ ಯೋಚಿಸಬೇಕಾದ ಪ್ರಮೇಯವೇ ಇಲ್ಲಿ ಇಲ್ಲ.

ಪ್ರಕೃತ ಕಥೆಯೆಲ್ಲಿ ದೊಷ್ಟಮ್ಯಾಶ್ರೀಯೆ ಫುಟಿಸುವುದಕ್ಕೆ ಮೊದಲು ಮೊದಲ ಏಳೂ ಶ್ರೀಯೆಗಳು ಕಥೆಯು ಬೆಳವಣಿಗೆಯೆಲ್ಲಿ ಮಹತ್ವದ ಪಾತ್ರವಹಿಸಿವೆ. ಆ ಏಳೂ ಶ್ರೀಯೆಗಳು ಇಲ್ಲಿ ಅಳವಟ್ಟಿರುವುದರಿಂದಲೇ ದೊಷ್ಟಮ್ಯಾಶ್ರೀಯೆ ಇಲ್ಲಿ ಬಂದಿದೆ. ಈ ದೊಷ್ಟಮ್ಯಾರ್ಥಾ ಒಂದು ವಿಧದಲ್ಲಿ ನ್ಯಾನತೆಯೇ ಆಗಿದೆ. ಕಥಾ ಪ್ರಶ್ರೀಯೆಯಲ್ಲಿ ಅದು ನಿವಾರಣೆಗೊಳ್ಳಬೇಕೆಂದು ಬಯಸುವುದು ಕೂಡ ಸಹಜವೇ ಇದೆ.

ಕೆಲವು ಕಥೆಗಳಲ್ಲಾಗುವಂತೆ ಇಲ್ಲಿ ಯಾವ ಮುಖ್ಯ ಶ್ರೀಯೆಯೂ ಹಿಂದು ಮುಂದಾಗಿಲ್ಲದಿರುವುದು ಗಮನಿಸಬೇಕಾದ ಮತ್ತೊಂದು ಅಂಶ. ರಾವಣನು ಮಾರೀಚನೊಂದಿಗೆ ಹೂಟ ನಡೆಸಿ ಕುಟಿಲತನದಿಂದ ಸೀತೆಯನ್ನು ಅಪಹರಿಸಿಕೊಂಡು ಹೋಗುವ ಪ್ರಸಂಗ ದೊಷ್ಟಮ್ಯಾಶ್ರೀಯೆಗೆ ಎಡಮಾಡಿಕೊಡುತ್ತದೆ. ಮಾರೀಚನ ನೆರವಿನಿಂದ ರಾವಣನು ತನ್ನ ಗುರಿ ಸಾಧಿಸುವುದು ಇಲ್ಲಿನ ವಿಶೇಷ. ಇದು ರೂಪರೇಚನಾತ್ಮಕವಾಗಿ ಪ್ರಾಪ್ತ ಅವರ (E7) ಶ್ರೀಯೆಗೆ ಹೊಂದಿಕೊಳ್ಳುತ್ತದೆ.

‘ನ್ಯಾನತೆ’ಯಿಂದ ಸಾಂಪ್ರದಾಯಿಕವಾಗಿ ಆರಂಭವಾಗುವ ರಾಮಾಯಣ ಆರಂಭದಲ್ಲೇ ನಾಯಕನ ಆರಂಭಿಕ ಶ್ರೀಯೆಯನ್ನು ನಿರೀಕ್ಷಿಸುವುದಿಲ್ಲ. ಸೀತಾಪಾಹರಣದ ನಂತರವೇ ರಾಮನ ಪ್ರತಿಶ್ರೀಯೆ ಆರಂಭಗೊಳ್ಳುವುದು ಜನಪದ ಕಥಾರಚನೆಯು ಸರಣಿಗೆ ಸಹಜವಾಗಿಯೇ ಇದೆ. ಸಂಕಷ್ಟದಲ್ಲಿದ್ದ ಸುಗ್ರೀವನ ಕ್ಯೇ ಬಲಪಡಿಸುವುದರ ಮೂಲಕ ನಾಯಕನ ಪ್ರತಿಶ್ರೀಯೆ ಆರಂಭಗೊಳ್ಳುವುದು ಇಲ್ಲಿನ ವೈಶಿಷ್ಟ್ಯ. ಈ ಸಂದರ್ಭದಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವೆಂದರೆ ಹನುಮಂತನು ನಿಜವಾದ ಅಥವಾದಲ್ಲಿ ದಾನಿ (Donor) ಯಾಲ್ಲಿದ್ದರೂ ರಾಮನ ಬಂಟನಾಗಿ ಅವನು ಚಾನಪದ ಗಂಗೋತ್ತಿ

ನಿರ್ವಹಿಸುವ ಕಾರ್ಯ ದಾನಿಯ ಮೊದಲ ಕ್ರಿಯೆಗೆ ಚಾಲನೆಯನ್ನು ದೊರಕಿಸಿ ಕೊಡುತ್ತದೆ. ಕಥೆಯ ಕೊನೆಯಲ್ಲಿ ನಾಯಕನು ಪ್ರತಿನಾಯಕನನ್ನು ಭೀಷಣ ಯುದ್ಧದಲ್ಲಿ ಕೊಲ್ಲುವುದರ ಮೂಲಕ ಅಪಹೃತಾದ ನಾಯಕಿಯನ್ನು ಮರಳಿ ಪಡೆಯುವುದರೊಂದಿಗೆ ಸ್ತೋನೆ ನಿವಾರಣೆಯಾಗುತ್ತದೆ. ನಾಯಕನು ಕೇಂದ್ರ ಸಾಫಿಕ್ ಹಿಂತಿರುಗಿ ಪಟ್ಟಾಭಿಷಿಕ್ತನಾಗುವುದು ಜನಪದ ಕಥಾ ಚೂಕಟ್ಟಿಗೆ ಅನುಗುಣ ವಾಗಿಯೇ ಇದೆ.

ಪ್ರಕೃತ ಕಥೆಯಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿಯೆಂದರೆ ರಾಮನು ಸೀತೆಯ ಅನ್ನೇಷಣಿಗೆ ತೊಡಗಲು ಹನುಮಂತನನ್ನು ಕೋರದಿರುವುದು. ರಾಮನ ಶೈದಾಯಿದಿಂದ ಸುಗ್ರೀವನಿಗೆ ಜಯ ಲಭಿಸಿದ್ದರಿಂದ ಹನುಮಂತನು ಆದಕಾಳಿ ಕೃತಜ್ಞತಾಭಾವ ತಳಿದು ಸ್ವಯಂ ಪ್ರೇರಣೆಯಿಂದ ಸೀತಾನ್ನೇಷಣೆ ಕಾರ್ಯದಲ್ಲಿ ತೊಡಗುತ್ತಾನೆ. ಮುಂದೆ ಹನುಮಂತ ಮತ್ತಿತರರ ನೇರವಿನಿಂದ ರಾಮನು ಸೀತೆಯನ್ನು ಮರಳಿ ಪಡೆಯುವುದು ಜನಪದ ಕಥಾರಚನೆಯ ನಿಯಮಕ್ಕೆ ಅನುಸಾರವಾಗಿಯೇ ಇದೆ. ಕುಟಿಲ ವಿಧಾನದಿಂದ ಸೀತೆಯನ್ನು ಅಪಹರಿಸಿದ್ದಕಾಳಿ ದುಷ್ಪತನಕ್ಕೆ ತಕ್ಕ ಶಿಕ್ಷೆಯೆಂಬಂತೆ ರಾಮನನು ಸಂಹಾರಗೊಳ್ಳುತ್ತಾನೆ. ರೂಪ ರಚನೆಯ ದೃಷ್ಟಿಯಿಂದ ಇದು ರಾಮಾಯಣ ಕಥೆಯ ಬಹು ಮುಖ್ಯವಾದ ಕ್ರಿಯೆಯಾಗಿದೆ. ಈ ಕ್ರಿಯೆಯನ್ನು ಅನುಸರಿಸಿ ಬರುವ ಮುಂದಿನ ಕ್ರಿಯೆಗಳು ಕಥೆಯನ್ನು ಪೂರ್ಣಗೊಳಿಸಿ ಅದಕ್ಕೆ ಸಮಗ್ರತೆಯನ್ನು ತಂದುಕೊಡುವಲ್ಲಿ ಸಫಲವಾಗುತ್ತದೆ.

ಒಟ್ಟಿನಲ್ಲಿ ಪ್ರಾಪ್ತ ಮಾದರಿ ಕನ್ನಡದ ಕಥೆಗಳಿಗೂ ತಕ್ಕುಮಣಿಗೆ ಅಳವಡುತ್ತದೆ ಎನ್ನಲು ಮೇಲಿನ ಪ್ರಯೋಗ ಒಂದು ನಿದರ್ಶನವಾಗಿದೆ. ಇದರಿಂದ ಪ್ರಾಪ್ತ ಮಾದರಿ ಅಂತರ ಸಾಂಸ್ಕೃತಿಕವಾಗಿಯೂ ಅನ್ನಯವಾಗುವ ಯಶಸ್ವಿ ರಚನಾತ್ಮಕ ಎನಿಸಿದೆ. ಪ್ರಾಪ್ತ ಅವರು ತಮ್ಮ ರಚನಾವಾದವನ್ನು ಮುಖ್ಯವಾಗಿ ರೆಷ್ಟೊ ಕೆನ್ನರ ಕಥೆಗಳನ್ನಾಧರಿಸಿ ನಿದ್ರಾಪಡಿಸಿದ್ದರೂ ಅದನ್ನು ಜಾನಪದದ ಇತರ ಪ್ರಕಾರ ಗಳಿಗೂ ಅನ್ನಯಾಯಿಸಬಹುದು ಎಂಬುದು ಇತ್ತೀಚಿನ ಅಧ್ಯಯನಗಳಿಂದ ದೃಢಪಟ್ಟಿದೆ. ಏನೇ ಆಗಲಿ, ಈ ಬಗೆಯ ಅಧ್ಯಯನಗಳಿಂದ ಯಾವುದೇ ಸಂಸ್ಕೃತಿಯಲ್ಲಿ ರಚನೆಯ ದೃಷ್ಟಿಯಿಂದ ಪ್ರಚಲಿತವಿರುವ ಮುಖ್ಯ ಮಾದರಿಗಳಾವುವು ಹಾಗೂ ಹೇಗೆ ಒಂದು ಮಾದರಿ ಭ್ರಮಣಗೊಳ್ಳುತ್ತದೆ ಎಂಬುದನ್ನು ತಿಳಿದು ಕೊಳ್ಳುವುದು ಸಾಧ್ಯವಾಗುತ್ತದೆ.

### ಗ್ರಂಥಸಂಖಿ

Handoo Jawaharlal, 1978. *Current Trends in Folklore*  
The Institute of Kannada Studies, University of Mysore  
Mysore-570 006

ಹಿರಿಯ್ಯಾ ಅಂಬಳಿಕೆ, ೧೯೮೪, ಜಾನಪದ ಕೆಲವು ವಿಚಾರಗಳು  
ಪ್ರಜ್ಞಲ ಪ್ರಕಾಶನ  
ಕುವೆಂಪುನಗರ, ಮೈಸೂರು-೫೬೦ ೦೭೨

೧೯೮೬, ಜಾನಪದ ವಿವಕ್ಷೀ  
ಪ್ರಜ್ಞಲ ಪ್ರಕಾಶನ  
ಕುವೆಂಪುನಗರ, ಮೈಸೂರು-೫೬೦ ೦೭೨

೧೯೯೫, ವ್ಲಜೀವಿಂಬಾ ಜೆ. ಪ್ರಾಪ್ತ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

ನೃತ್ಯ ಸಂಪನ್ಮೂಲ ಮತ್ತು ವಿವರಗಳ ಸಂಗ್ರಹಾಲಯ  
ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ  
ಬೆಂಗಳೂರು-೫೬೦ ೦೦೭

## ಕೆಲವು ಬುಡಕಟ್ಟಿಗಳಲ್ಲಿಯ ವ್ಯಕ್ತಿನಾಮಗಳು

ಡಾ॥ ಆರ್. ರಾಮಕೃಷ್ಣ

ಸಕಲ ವ್ಯವಹಾರಕ್ಕೂ ಹೇಸರೇ ಮೂಲಕಾರಣ. ಹೇಸರು ವ್ಯಕ್ತಿಗೆ ಅಸ್ತಿತ್ವ ತಂದುಕೊಡುತ್ತದೆ. ಪ್ರಪಂಚದಲ್ಲಿ ಹೇಸರಿಲ್ಲದ ವ್ಯಕ್ತಿ ಇಲ್ಲ. ಮಾನುವಿಗೆ ಹೇಸರನ್ನುಡುವ ಪದ್ಧತಿ ಮಾನವನ ವೈಶಿಷ್ಟ್ಯಗಳ ಪ್ರಕ್ರಿಯೆ ಒಂದು. ವ್ಯಕ್ತಿನಾಮಗಳ ಅಧ್ಯಯನದಿಂದ ನಿರ್ದಿಷ್ಟ ಸಮಾಜವೋಂದರ ಸಾಂಸ್ಕೃತಿಕ ವ್ಯೂಹಕ್ಕಣಗಳನ್ನೂ ಭಾಷಾವಿಶೇಷತೆಗಳನ್ನೂ ಗುರುತಿಸಬಹುದು. ವ್ಯಕ್ತಿನಾಮಕಾಗಿ ಬಳಸುವ ಶಬ್ದಗಳು/ಪದಗಳು ಆ ಭಾಷೆಯ ಅರ್ಥಾಬದ್ಧ ಫುಟಕಗಳು.

ವ್ಯಕ್ತಿಯ ಹೇಸರಿನಿಂದ ಅವನ ಧರ್ಮ, ಜಾತಿ, ಉಪಜಾತಿ ಮೊದಲಾದ ಸಾಮಾಜಿಕ ಸಂಗತಿಗಳನ್ನು ಅರಿಯಬಹುದು. ಮಾನವ ವಿಜ್ಞಾನಿಗೆ ವ್ಯಕ್ತಿನಾಮಗಳ ಅಧ್ಯಯನದಿಂದ ಜನರ ಜೀವನ ವಿಧಾನ ತಿಳಿದುಬರುತ್ತದೆ. ಗಿಡ, ಮರ, ಬಳ್ಳಿ, ಹೂ, ಮೊದಲಾದ ಪ್ರಕೃತಿಕ ಸಂಪತ್ತು ವ್ಯಕ್ತಿನಾಮಗಳಿಗೆ ಆಯ್ದೊಂದು ತ್ವರಿತವೇ. ಇದರಿಂದಾಗಿ ಪ್ರಕೃತಿ ವಸ್ತುಗಳ ಬಗೆಗೆ ವ್ಯಕ್ತಿಯ ಸ್ತ್ರೀತಿ ತಾದಾತ್ಮಕ ಹಾಗೂ ಪರಿಸರ ವಿಶೇಷತೆಗಳನ್ನು ತಿಳಿಯಬಹುದು. ಇದಲ್ಲದೆ ಪ್ರಾರ್ಥಿಕರ ಆರಾಧನೆ, ಕುಲದೇವತಾ ಪದ್ಧತಿ ಮೊದಲಾದವಕ್ಕೆ ಸಂಬಂಧಿಸಿದಂತೆ ವ್ಯಕ್ತಿನಾಮಗಳಿರುವುದರಿಂದ ಜನಪದ ದೃಷ್ಟಿಯನ್ನೂ ಗುರುತಿಸಬಹುದು. ಮಾನುವೋಂದನ್ನು ಪಡೆಯಲು ಹಲವಾರು ದೃವಕ್ಕೆ ಹರಕೆ ಹೊರುವಂತೆ ಎಂಥ ತ್ವಾಗವನ್ನು ಮಾಡಲು ವ್ಯಕ್ತಿ ಸಿದ್ಧನಿರುತ್ತಾನೆ. ಭಾಷಾವಿಜ್ಞಾನಿ ವ್ಯಕ್ತಿನಾಮಾಧ್ಯಯನದಿಂದ ಭಾಷಿಕ ಪ್ರಸರಣವನ್ನು ತಿಳಿಯಬಲ್ಲ. ಹೇಸರುಗಳ ಮೂಲಾರ್ಥವನ್ನು ಗ್ರಹಿಸಬಲ್ಲ. ವ್ಯಕ್ತಿನಾಮಗಳು ಯಾದೃಚ್ಛಿಕವಲ್ಲ; ಅವು ಭಾಷೆಯ ಅರ್ಥಾಬದ್ಧ ಫುಟಕಗಳು ಎಂಬುದನ್ನು ರುಚುವಾತು ಪಡಿಸುವಲ್ಲಿ

ಭಾಷಾವಿಜ್ಞಾನಿ ಮುಂದಾಗೆತ್ತಾನೆ. ಹೆಸರುಗಳ ಅಯ್ಯೆಯಲ್ಲಿ ಪ್ರಕೃತಿಯ ಪಾತ್ರ ಹಿರಿದು. ಇಮೊಂದು ಪ್ರಪಂಚವ್ಯಾಪಿ ಲಕ್ಷಣ. ಪ್ರಕೃತಿ ವಸ್ತುಗಳ ಅಯ್ಯೆ ಕೂಡ ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗಿರುತ್ತದೆ. ಉದಾಹರಣೆಗೆ ವೃಕ್ಷ (Wood) ಎಂಬುದು ಯೂರೋಪಿಯನ್ ಸಂಸ್ಕೃತಿಯಲ್ಲಿ ವ್ಯಕ್ತಿನಾಮು. ಆದರೆ ಮರ ಎಂಬುದು ಕನಾಟಿಕ ಸಂಸ್ಕೃತಿಯಲ್ಲಿ ವ್ಯಕ್ತಿನಾಮುವಲ್ಲ. ಗುಲಾಬ್ ಎಂಬ ಶಬ್ದ ಪಂಜಾಬಿ ಭಾಷೆಯಲ್ಲಿ ಗಂಡು ಅಥವಾ ಹೆಣ್ಣನ ಹೆಸರಾಗಬಹುದು. ಆದರೆ ಬೇರೆ ಭಾಷೆಗಳಲ್ಲಿ ಅದು ಹೆಣ್ಣನ್ನು ಇಡುವ ಹೆಸರು ಮಾತ್ರವಾಗುತ್ತದೆ.

ಯಾವ ಯಾವ ಶಬ್ದಗಳು ಪದಗಳು ವ್ಯಕ್ತಿನಾಮಗಳಾಗಬಲ್ಲವೆ? ನಿಷಿದ್ಧ ವ್ಯಕ್ತಿನಾಮಗಳಾವುವೆ? ಮೊದಲಾದ ಏಕಾರಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ವಿವರಣೆ ದೊರಕುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ ಗೃಹಸೂತ್ರಗಳಲ್ಲಿ (ಕ್ರ.ಪೂ. ೬೦೦ ಮತ್ತು ಕ್ರ.ಪೂ. ೨೦೦) ವ್ಯಕ್ತಿನಾಮಗಳ ಬಗ್ಗೆ ಐಸ್ಟ್ರೀತ ವಿವರಣೆ ಉಂಟು. ಗಂಡು ಮಗುವಿಗೆ ಯಾವ ಹೆಸರಿನ್ನಿಡಬೇಕು, ಹಂಟಿದ ಮಗು ಹೆಣ್ಣಾದರೆ ಯಾವ ಹೆಸರಿನ್ನು ಇಡಬೇಕು, ಹೆಸರಿನಲ್ಲಿ ಎಷ್ಟು ಅಕ್ಷರಗಳು ಇರಬೇಕು ಮೊದಲಾದ ಸಂಗತಿಗಳನ್ನು ಸ್ತ್ರೀತಿಕಾರರು ವಿವರವಾಗಿ ವಿಶದವಡಿಸಿದ್ದಾರೆ. ಗಂಡು ಮಗುವಿಗೆ ಸಮಸಂಖ್ಯೆಯ ಅಕ್ಷರಗಳ ಹೆಸರಾಗಬೇಕು ಹೆಣ್ಣ ಮಗುವಿಗೆ ಚೆಸೆಸಂಖ್ಯೆಯ ಅಕ್ಷರಗಳ ಹೆಸರಾಗಬೇಕು. ಎಂಬುದನ್ನು ಸೂಚಿಸಿದ್ದಾರೆ. (ಅಪ್ಯೈ ರೋಜ್, ಇಳಾದೇವಿ ರೋಜ್). ಗಿಡ, ಬಳ್ಳಿ, ನಕ್ಕಿತ್ರು, ನದಿ ಹೆಸರುಗಳನ್ನು ಲ್ಯಾಹೆಣ್ಣಗಳನ್ನು ವಿವಾಹವಾಗಬಾರದು ಎಂಬುದು ಹಿಂದಿನವರ ನಂಬಿಕೆ! ಆದರೆ ಇದಕ್ಕೆ ಅಪವಾದವುಂಟು. ಗಿಡ ಬಳ್ಳಿಗಳಲ್ಲಿ ತುಳಸಿ, ಮಲ್ಲಿಗೆ; ನಕ್ಕಿತ್ರುಗಳಲ್ಲಿ ಅಶ್ವನಿ ರೋಹಿಣಿ, ರೇವತಿ; ನದಿಗಳಲ್ಲಿ ಗಂಗಾ, ಯಂತುನಾ, ಗೋಮತಿ, ಸರಸ್ವತಿ ಎಂಬುದು ಮಾತ್ರ ಸ್ವೀಕಾರಾರ್ಥ (ಶರ್ವ ರೋಜ್, ಇಳಾದೇವಿ ರೋಜ್). ಜನ್ಮನಕ್ಕಿತ್ರೆಕ್ಕೆ ಅನುಗುಣವಾಗಿ ನಾಮಕರಣ ಮಾಡುವ ಪದ್ಧತಿ ಭಾರತದಲ್ಲಿ ಸಾಮಾನ್ಯ. ಭಾರತದ ಸಿಖಿರಲ್ಲಿ ಹೆಸರಿಡುವ ಪದ್ಧತಿ ವಿಶ್ವಾ. ಸಿಖ್ ಧರ್ಮಗುರು ಧ್ಯಾನಿಸುತ್ತಾ ಸಿಖ್ ಧರ್ಮಗ್ರಂಥವನ್ನು ತನ್ನ ಮನಬಂದಂತೆ ತೆರೆದಾಗ, ಆ ಪ್ರತಿದ ಅದ್ವಕ್ಷರದಿಂದ ಅರಂಭವಾಗುವ ಹೆಸರಿನ್ನು ಮಕ್ಕಳಿಗೆ ಇಡುವರು (ಇಳಾದೇವಿ ರೋಜ್). ಅಲ್ಲದ ಸಿಖಿರಲ್ಲಿ ಪ್ರರೂಪನ ಹೆಸರಿಗೆ ಅಂತ್ಯಪ್ರತ್ಯಯ ರೂಪದಲ್ಲಿ ಸಿಂಗ್ ಎಂದೂ ಮಂಳಿ ಹೆಸರಿಗೆ ಕಾರ್ ಎಂದೂ ಸೇರಿಸಲಾಗುತ್ತದೆ. ಹೀಗ ವ್ಯಕ್ತಿನಾಮಗಳಲ್ಲಿ ನಿರ್ದಿಷ್ಟವಾಗಿ ಗಂಡುಹೆಣ್ಣನ ನಡುವಿನ ಅಂತರ ಕೂಡ ಪ್ರತಿಫಲಿತವಾಗುತ್ತದೆ.

ಶಿಷ್ಯ ಸಂಸ್ಕೃತಿಯೇ ಅಲ್ಲದೆ ಕಂಠಸ್ಥ ಸಂಪೂರ್ಣವಿರುವ ಜನಪದ ಸಮಾಜದಲ್ಲಿ ಕೂಡ ಮಗುವಿಗೆ ಹೆಸರಿಡುವ ಬಗ್ಗೆ ಅನೇಕ ಸಾಮಾಜಿಕ ಕಟ್ಟಿಪೂಡುಗಳಿವೆ.

ಕೊಡುಗು ಸಮಾಜದಲ್ಲಿ ಪ್ರರುಷರಿಗೆ ಸಂಬಂಧಿಸಿದಂತೆ ಕೇವಲ ಅರವತ್ತು ಹೆಸರುಗಳಿವೆ. ಇದಕ್ಕಿಂತ ಕಡಿಮೆ ಸ್ತ್ರೀಯರ ಹೆಸರುಗಳಿವೆ ಎಂಬುದಾಗಿ ಎಂ. ಬಿ. ಎಮಿನೋ (ರೇಖಿಲ) ವರದಿ ಮಾಡಿದ್ದಾರೆ. ಈ ಹೆಸರುಗಳ ಪ್ರಕ್ರಿಯಾಪ್ತಾದರೂ ಒಂದನ್ನೂ ಮಾತ್ರ ಮಗುವಿಗೆ ಇಡಬೇಕು ಎಂಬುದು ಕೊಡುಗು ಸಮಾಜದ ನಿಯಮ.

ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿರುವ ಬೆಟ್ಟ ಕುರುಬರಲ್ಲಿ ಕೇವಲ ಎಂಟು ಹೆಸರುಗಳುಳ್ಳ ಎರಡು ಪ್ರತ್ಯೇಕ ನಾಮಪಟ್ಟಿಗಳಿವೆ. ಈ ಪಟ್ಟಿಯಲ್ಲಿರುವ ಯಾವುದಾದರೂ ಒಂದು ಹಸರನ್ನು ಮಾತ್ರ ಆಯ್ದು ಮಾಡಬೇಕು. ಪಟ್ಟಿಯಲ್ಲಿಯ ಹೆಸರುಗಳನ್ನು ಬಿಟ್ಟು ಶಿಶುವಿಗೆ ಬೇರೆ ಹೆಸರನ್ನು ಇಟ್ಟಿರೆ, ಆ ಶಿಶು ಅಲ್ಪಾಯುವಾಗುತ್ತದೆ ಎಂಬುದು ಅವರ ಬಲವಾದ ನಂಬಿಕೆ (ಜೆಯಬಾಲು ರೇಖೆ) ಹೆಸರುಗಳು ಇಂತಿವೆ :

ಪ್ರರುಷರ ಹಸರುಗಳು	ಸ್ತ್ರೀಯರ ಹೆಸರುಗಳು
೧ ಮಾಣಿನ್	ಮಾಣಿಕ್ಯನ್/ಮಾಣಿ
೨ ಪ್ರೋಮ್ಯನ್	ಪ್ರೋಮ್ಯಕ್ಯನ್/ಪ್ರೋಮ್ಯ
೩ ಕಾಳಾನ್	ಕಾಳಕ್ಯನ್/ಕಾಳಿ
೪ ಮಾರನ್	ಮಾರಕ್ಯನ್/ಮಾರಿ
೫ ಮಾದನ್	ಮಾದಕ್ಯನ್/ಮಾದಿ
೬ ಕೇತ್ತನ್	ಕೇತಕ್ಯನ್/ಕೇತ್ತಿ
೭ ಚಡಯನ್	ಚಡಯಕ್ಯನ್/ಚಡಚ್ಚಿ
೮ ಸೋಮನ್	ಸೀರ್ಹತಕ್ಯನ್/ಸೀರ್ಹತ್ತಿ

ಮೇಲಿನ ಪಟ್ಟಿಯನ್ನು ಗಮನಿಸಿದಾಗ ಕಾಣಿಸಿಕೊಳ್ಳುವ ಮುಖ್ಯ ಅಂಶವೆಂದರೆ : ಲಿಂಗಪ್ರಭೇದ ಸೂಚಿಸಲು ಹಚ್ಚಿರುವ ಪ್ರತ್ಯೇಯಗಳು. –ಅನ್ ಎಂಬುದು ಪ್ರರುಷ ಸೂಚಕ ಪ್ರತ್ಯೇಯ; –ಅಕ್ಯನ್/–ಇ ಎಂಬುದು ಸ್ತ್ರೀ ಸೂಚಕ ಪ್ರತ್ಯೇಯ. ಪದಗಳು ಮಾತ್ರ ಒಂದೇ.

ಮಗುವಿಗೆ ಪಟ್ಟಿಯಲ್ಲಿರುವ ಹಸರನ್ನು ಇಟ್ಟಗೆ, ಕೆಲವೊಮ್ಮೆ ಸೆವಂಸ್ಯೆ ಸಂದೇಹಗಳು ತಲೆದೊರುತ್ತವೆ. ಒಂದೇ ಹೆಸರನ್ನು ಇನ್ನೇಕ ವ್ಯಕ್ತಿಗಳಿರುತ್ತಾರೆ. ಅವರನ್ನು ಗುರುತಿಸುವುದು ಹೇಗೆ? ಎಂಬುದೇ ಪ್ರಶ್ನೆ. ಇಂಥ ಪರಿಸ್ಥಿತಿಯಲ್ಲಿ ಬೆಟ್ಟ ಕುರುಬರು ಮತ್ತು ಇರುಳರು, ವ್ಯಕ್ತಿಯನ್ನು ಗುರುತಿಸಲು ನಿರ್ದೇಶಿಸಲು ಪೆರಿಯ (ದೊಡ್ಡ), ಚಿರಿಯ (ಸಣ್ಣ/ಚಿಕ್ಕ) ಎಂಬ ವಿಶೇಷಣಗಳನ್ನು ಹೆಸರಿನೊಡನೆ ಪೂರ್ವಪ್ರತ್ಯೇಯ ರೂಪದಲ್ಲಿ ಸೇರಿಸಿಕೊಳ್ಳುವರು. ಇದರಿಂದ ಹೆಸರಿನ ಗೊಂದಲ

ನಿವಾರಕೆಯಾಗುತ್ತದೆ (ಚೆಯಬಾಲು ೧೯೭೫). ಉದಾಹರಣೆಗೆ ಕನಾಟಿಕದ ಬೆಗಳೂರು ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ವಾಸಮಾಡುತ್ತಿರುವ ಇರುಳರಲ್ಲಿಯು ಹೆಸರುಗಳನ್ನು ಗಮನಿಸಬಹುದು :

### ಗಂಡಸರ ಹೆಸರುಗಳು

೧	ಗಿರಿಯ	ದೊಡ್ಡಗಿರಿಯ	ಚಿಕ್ಕಗಿರಿಯ
೨	ಮರಿ	ದೊಡ್ಡಮರಿ	ಸಣ್ಣಮರಿ
೩	ಮರಿಯ	ದೊಡ್ಡಮರಿಯ	ಚಿಕ್ಕಮರಿಯ
೪	ಮಾದ	ದೊಡ್ಡಮಾದ	ಚಿಕ್ಕಮಾದ/ಸಣ್ಣಮಾದ
೫	ಮಾರ	ದೊಡ್ಡಮಾರ	ಚಿಕ್ಕಮಾರ
೬	ಮಾರಣ್ಣ	ದೊಡ್ಡಮಾರಣ್ಣ	ಚಿಕ್ಕಮಾರಣ್ಣ
೭	ಮೂಡ್ಲ	ದೊಡ್ಡಮೂಡ್ಲ	ಚಿಕ್ಕಮೂಡ್ಲ

### ಹಂಗಸರ ಹೆಸರುಗಳು

೮	ಮಾದಿ	ದೊಡ್ಡಮಾದಿ	ಚಿಕ್ಕಮಾದಿ/ಸಣ್ಣಮಾದಿ
೯	ಮಾರಿ	ದೊಡ್ಡಮಾರಿ	ಚಿಕ್ಕಮಾರಿ
೧೦	ಮಾಸ್ತಮ್ಮ	ದೊಡ್ಡಮಾಸ್ತಮ್ಮ	ಚಿಕ್ಕಮಾಸ್ತಮ್ಮ

ಸಾಮಾಜಿಕ ಸಾಂಸ್ಕೃತಿಕ ಮತ್ತು ಭಾಷಿಕ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ನಾಯ್ಕು ಪಂಗಡದಲ್ಲಿಯ ವ್ಯಕ್ತಿನಾಮಗಳನ್ನು ಪರಿಶೀಲಿಸಿದಾಗ ಹಲವಾರು ಹೊಸ ವಿಚಾರಗಳು ತಿಳಿದುಬರುತ್ತವೆ. ನಾಯ್ಕರು ಅವಿದ್ಯಾವಂತರು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರು. ಕನ್ನಡದ ಉಪಭಾಷೆಯೊಂದನ್ನು ಆಡುವವರು ಬಹಳ ಹಿಂದ ಅವರ ವೃತ್ತಿ ಬೇಟೆಯಾಡುವುದಾಗಿತ್ತು. ಅವರ ಮತ್ತೊಂದು ಸ್ಥಾಯಿ ಹೆಸರೆಂದರೆ ‘ದೀವರು’ ಎಂಬುದಾಗಿದೆ. ದೀವರು ಎಂದರೆ ಬೇಟೆಗಾರರು ಎಂದಫ್ರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರನ್ನು ‘ಬಿಲ್ಲರು’ ಎಂದು ಕರೆಯುತ್ತಾರೆ. ಬಿಲ್ಲರು ಎಂದರೆ ಬಿಲ್ಲಾಬಾಣ ಹಿಡಿದಿರುವವರು ಎಂದಫ್ರೆ (ಕೆ. ಪಿ. ಭಟ್, ೧೯೭೫).

ನಾಯ್ಕರಲ್ಲಿ ವ್ಯಕ್ತಿನಾಮಗಳ ಸಂಖ್ಯೆ ಕಡಿಮೆ. ಗಂಡಸರಿಗೆ ಸಂಬಂಧಿಸಿದಂತೆ ಸುಮಾರು ನಲವತ್ತ್ಯಾದು ಹೆಸರುಗಳವೆ. ಹಂಗಸರ ಹೆಸರುಗಳು ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿವೆ. ನಾಯ್ಕರಲ್ಲಿಯ ಹೆಸರುಗಳನ್ನು ನಾಲ್ಕು ರೀತಿಯಲ್ಲಿ ವರ್ಗೀಕರಿಸಬಹುದು :

## ೧) ದ್ಯೇವಕ್ಕಿ ಶಂಬಂಧಿಸಿದ ಹೆಸರುಗಳು :

ಗಂಡಸರ ಹೆಸರುಗಳು

ಗಣಪ

ತಿಮ್ಮ

ತಿಮ್ಮಪ್ಪ

ಪರಶುರಾಮ

ರಾಮ

ಹನುಮ

ಹಂಗಸರ ಹೆಸರುಗಳು

ಕನ್ನ

ಗೌರಿ

ಚೊಡಿ

ದಂಗಿ

ಹರತಿ

ಮೃಲಿ

ಮೇಲಿನ ಹೆಸರುಗಳ ಪೈಕಿ ತಿಮ್ಮಪ್ಪ, ಪರಶುರಾಮ ಮತ್ತು ಕನ್ನ ಎಂಬುವು ಪ್ರಮುಖ ದ್ಯೇವಗಳು. ಉತ್ತರ ಕನ್ನಡ ಜಿಲ್ಲೆಯ ಗುತ್ತಿ ಬೆಟ್ಟದಲ್ಲಿಯ ದ್ಯೇವಗಳು, ಪರಶುರಾಮ ಮತ್ತು ಕನ್ನ. ಅಂಥರ್ಪ್ರದೇಶದ ತಿರುಪ್ಪತಿಯಲ್ಲಿನ ದ್ಯೇವ ತಿಮ್ಮಪ್ಪ ಷತಿಹ್ಯಗಳಿಗೆ ಸಂಬಂಧಿಸಿದ ಹೆಸರುಗಳು ಇತ್ತೀಚಿನವು. ರಾಮಾಯಣ ಮಹಾಭಾರತ ವ್ಯಕ್ತಿಗಳ ಹೆಸರುಗಳು ನಾಯ್ಕರ ಹೆಸರಿನ ಪಟ್ಟಿಯಲ್ಲಿ ಸೇರಿದ್ದೀಗಿವೆ. ರಾಮಚಂದ್ರ, ಗಣಪ, ಗಣಪಿ, ಸೀತೆ ಮೊದಲಾದ ಹೆಸರುಗಳನ್ನೂ ಇಟ್ಟುಕೊಂಡಿರುವವರುಂಟು.

## ೨) ೨) ಪ್ರಾಣ ಹೆಸರುಗಳು :

ದುಷ್ಪಾಪ್ರಾಣ ಕ್ಷಿಂದ್ರಶಕ್ತಿಗಳ ಭಯದಿಂದಾಗಿ ಕೆಲವೊಮ್ಮೆ ಅವುಗಳ ಹೆಸರನ್ನು ಇಡ್ಲಿಪುದುಂಟು. ಹುಲಿಯ (ಪುರುಷನ ಹೆಸರು), ಹುಲಿಯಮ್ಮೆ (ಸ್ತ್ರೀ ಹೆಸರು) ಹುಲಿಯ ಎಂಬುದಾಗಿ ಹೆಸರಿಟ್ಟರೆ ತಮ್ಮ ದನಕರುಗಳನ್ನು ಕಾಪಾಡಿದಂತೆ. ಗೋಪ್ಯಾಚೆ ಮಾಡಿದಂತೆಯೇ ಹುಲಿಯ ಆರಾಧನೆಯೂ ಇವರಲ್ಲಂಟು. ಇಂತೆಯೇ ನಾಯ್ಕರು ಆಯ್ದು ಮಾಡಿಕೊಳ್ಳುವ ಮತ್ತೊಂದು ಪ್ರಾಣ ಹೆಸರು ಬಸವ ಅಥವಾ ಬಸ್ಯ.

## ೩) ಪ್ರಕೃತಿಯಲ್ಲಿಯ ವಸ್ತುಗಳ ಹೆಸರುಗಳು :

ಪ್ರಕೃತಿಯಲ್ಲಿಯ ಕೆಲವು ಪ್ರಧಾನ ವಸ್ತುಗಳು ಇವರಲ್ಲಿ ವ್ಯಕ್ತಿನಾಮಗಳಾಗಿವೆ. ಉದಾಹರಣೆಗೆ ಬೆಳ್ಳಿ (ಸೂರ್ಯ), ಕಾನು ನಾಯ್ಕ, ಅಡವಿ ನಾಯ್ಕ, (ಅರಣ್ಯ/ಕಾಡು) ಹಾಲ (ಹಾಲು), ಕಲ್ಲು (ಕಲ್ಲು), ಕೆರಿಯ (ದೊಡ್ಡ ಕೆರೆ), ಕೆರಿಯಮ್ಮೆ ಮೊದಲಾದುವು

## ೪) ಬಣ್ಣಕ್ಕೆ ಶಂಬಂಧಿಸಿದ ಹೆಸರುಗಳು :

ಕರಿಯ (ಕಪ್ಪು), ಕೆಂಚ, ಕೆಂಪ (ಕೆಂಪು), ಬಿಳಿಯ (ಬಿಳಿ), ಮೊದಲಾದುವು ವ್ಯಕ್ತಿನಾಮಗಳಾಗಿವೆ. ಅದರೆ ಬೆಳ್ಳಿ ಎಂಬುದು ಸೂರ್ಯ ಎಂಬಧ್ವದಲ್ಲಿ ಬಳಕೆಯಾಗಿದೆ.

ನಾಯ್ಕರಲ್ಲಿಯ ಕೆಲವು ಹೆಸರುಗಳು, ಅಲ್ಲಿಸಲ್ಪ ಬದಲಾವಣೆಗಳೊಂದಿಗೆ ಗಂಡುಡೆಣ್ಣು ಗಳ ಹೆಸರಾಗಿವೆ. ಕೆಲವು ಹೆಸರುಗಳನ್ನಲ್ಲಿ ಪರಿಭಾಬಿಸುತ್ತಾರು :

(ಅ) ಪುರುಷರ ಹೆಸರುಗಳು                          ಸ್ತ್ರೀಯರ ಹೆಸರುಗಳು

ಗೌರಾಗ್ಯ/ಗೌರಾ	ಗೌರಿ
ಚೋಡಾಗ್ಯ/ಚೋಡ	ಚೋಡಿ
ಜಟಾಗ್ಯ/ಜಟಾಪ್ಪ	ಜಟ್ಟಿ
ಬೆಳ್ಳಾಗ್ಯ/ಬೆಳ್ಳು	ಬೆಳ್ಳಿ
ಬೈರಾಗ್ಯ/ಬೈರೆ	ಬೈರಿ
ಮಾರಾಟ್	ಮಾರಿ
ಮಾಸ್ತ್ರ್	ಮಾಸ್ತಿ
ಮೈಲಾಗ್ಯ/ಮೈಲು	ಮೈಲಿ

(ಆ)	ಕುರ್	ಕುರಿ
	ಕನ್ನ್	ಕನ್ನೆ
	ಕೆಂಪ	ಕೆಂಪಿ
	ತಿಮ್ಮ್	ತಿಮ್ಮಿ
	ನಾಗ್	ನಾಗಿ
	ಬೀರ್	ಬೀರಿ
	ಮೂಕ	ಮೂಕಿ
	ರಾಮು	ರಾಮಿ
	ಹನುಮಾ	ಹನುಮಿ
	ಹಾಲ	ಹಾಲಿ
	ಹೊನ್ನ್	ಹೊನ್ನಿ

(ಇ)	ಕರಿಯು	ಕರಿಯಮ್ಮು
	ಕೆರಿಯು	ಕೆರಿಯಮ್ಮು
	ಮರಿಯು	ಮರಿಯಮ್ಮು
	ಹಲಿಯು	ಹಲಿಯಮ್ಮು

ಪುರುಷರ ಹೆಸರಿನಲ್ಲಿ ಅಂತ್ಯಪ್ರತ್ಯಯ ರೂಪದಲ್ಲಿ -ಯು ಎಂಬುದಿದ್ದರೆ ಸ್ತ್ರೀಯರ ಹೆಸರಿನಲ್ಲಿ -ಇ, -ಇಮ್ಮು ಎಂಬುವು ಇವೆ. ಕೆಲವು ಹೆಸರುಗಳ ನಿಷ್ಣಿನ್ನು ರೂಪಗ್ರಿಷ್ಟು :

ಕೆರೆ+ಅಯ್ಯ > ಕೆರಿಯ > ಕೆರಿಯ  
 ಚೊಡಿ+ಅಯ್ಯ > ಚೊಡಯ್ಯ > ಚೊಡ್ಯ > ಚೊಡ (ಚಾಮುಂಡಿ>ಚೊಡಿ)  
 ಕೆರೆ+ಅಮ್ಮ > ಕೆರಿಯಮ್ಮ > ಕೆರಿಯಮ್ಮ

ಕನ್ನ, ಹೊನ್ನಿ, ಈರಿ, ಎಂಬುವು ಸ್ತ್ರೀದ್ಯೇವದ ಹೆಸರುಗಳು. ಇವುಗಳಿಂದ ಕನ್ನ,  
 ಹೊನ್ನಿ, ಈರಿ ಎಂಬುವು ನಿಷ್ಪನ್ನಗೊಂಡಿವೆ. ಅದರೆ ತಿಮ್ಮ, ಹನುಮಿ, ರಾಮಿ  
 ಎಂಬುವು ಅನುಕ್ರಮವಾಗಿ ತಿಮ್ಮ ಹನುಮ, ರಾಮ ಎಂಬುದರಿಂದ ನಿಷ್ಪನ್ನಗೊಂಡ  
 ಸ್ತ್ರೀ ಹೆಸರುಗಳು (ಇ) ವಿಭಾಗದಲ್ಲಿರುವ ಉದಾಹರಣೆಗಳು ಒಂದೇ ಸಮಾನ  
 ಪ್ರಕೃತಿಯಿಂದ ಪುರುಷ ಮತ್ತು ಸ್ತ್ರೀಯರ ಹೆಸರುಗಳು ನಿಷ್ಪನ್ನಗೊಂಡಿವೆ.  
 ನಾಯ್ಕರಲ್ಲಿ ಸ್ತ್ರೀಸೂಚಕ ರೂಪಗಳಿಂದಲೇ ಪುರುಷಸೂಚಕ ರೂಪಗಳು ನಿಷ್ಪನ್ನ  
 ಗೊಂಡಿವೆ ಎಂಬುದು ಭಾಷಾವಿಜ್ಞಾನಿಗಳ ಅಭಿಪ್ರಾಯ (ಕೆ. ಪಿ. ಭಟ್, ೧೯೭೫).

ತಮಿಳುನಾಡಿನ ಮುದುರೈ ಸಮೀಪದ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿರುವ  
 ಮುದುವನ್ ವರ್ಗಕ್ಕೆ ಸೇರಿದ ಜನರ ವ್ಯಕ್ತಿನಾಮಗಳೂ ಕಡಿಮೆ ಸಂಖ್ಯೆಯಲ್ಲಿವೆ.  
 ಒಂದೇ ಪ್ರಕೃತಿಯಿಂದ ಗಂಡು ಹಣ್ಣನ ಹೆಸರುಗಳನ್ನ ನಿಷ್ಪನ್ನಗೊಳಿಸಬಹುದು.

ಪುರುಷರ ಹೆಸರುಗಳು	ಸ್ತ್ರೀಯರ ಹೆಸರುಗಳು
ಮಾರಿಯಪ್ಪ	ಮಾರಿಯ್ಯ
ಮಾರಿಯಪ್ಪನ್	ಮಾರಿಯಮ್ಮಾಳ್
ದೇವರಾಜನ್	ದೇವಿ/ದೇವಿಯಮ್ಮಾಳ್
ಚೆಲ್ಲ್ಯಂ/ಶೆಲ್ಲ್ಯಂ	ಚೆಲ್ಲ್ಯಿ/ಶೆಲ್ಲ್ಯಿ
ರಾಮನ್	ರಾಮಿ

ಉತ್ತರ ಕನಾಡಿಕ ಜಿಲ್ಲೆಯ ಹಲವು ಭಾಗಗಳಲ್ಲಿ ವಾಸಿಸುತ್ತಿರುವ ಹೆಸಲರ  
 ಹೆಸರುಗಳು ಇಂತಿವೆ :

ಪುರುಷರ ಹೆಸರುಗಳು	ಸ್ತ್ರೀಯರ ಹೆಸರುಗಳು
ಕೊಲ್ಲಿ/ಕೊಲ್ಲೂರಿ	ಕೊಲ್ಲೂರಿ
ಚೊಡಿ/ಚೊಡಪ್ಪ	ಚೊಡಿ/ಚೊಡವ್ವ
ತಿಪ್ಪು	ತಿಪ್ಪಿ
ತಿಮ್ಮ	ತಿಮ್ಮಿ
ದುರ್ಗ/ದುರ್ಗಪ್ಪ	ದುರ್ಗಿ/ದುರ್ಗವ್ವ
ದ್ಯಾವ	ದ್ಯಾವಿ

ಬೀರ್/ಬೀರಪ್ಪು	ಬೀರಿ/ಬೀರವ್ವು
ಮಾಜ	ಮಂಜಿ
ಮೆಂಕ	ಮೆಂಕಿ/ಮೆಂಕು

ಇವೇ ಅಲ್ಲದೆ ಈರಪ್ಪು, ಕರಿಯು, ಗಣಪ್ಪು, ಜಟ್ಟಪ್ಪು, ದೇವಪ್ಪು, ಬಲೀಂದ್ರ, ಮರಿಯಪ್ಪು, ಶಿವಪ್ಪು, ಸಿದ್ದಪ್ಪು ಎಂಬ ಪುರುಷ ಹೆಸರುಗಳೂ ಈರಪ್ಪು, ಕನ್ನೆ, ಗುತ್ತಿ, ಗುತ್ತೆವ್ವು (ಚಂದ್ರಗುತ್ತಿ), ದೇವಿ, ಬಂಗಾರವ್ವು (ಗುಡಾಪುರದ ಬಂಗಾರೇಶ್ವರ ದೇವರು), ಮಾಡೇವಿ, ಮೆಂಕು ಮೊದಲಾದ ಸ್ತ್ರೀ ಹೆಸರುಗಳೂ ಇವೆ.

ಅಂಕೋಲಾ, ಕುಮಾಟ ಮೊದಲಾದೆಡೆ ವಾಸಿಸುತ್ತಿರುವ ಹಾಲಕ್ಕಿಗಳ ವ್ಯಕ್ತಿ ನಾಮಗಳು : ಇಡುಕು, ಗಣಪ, ತಿಮುತ್ತ, ನಾಗು, ಬೀರ್, ಶಂಬು, ಶುಕ್ರ, ಹುಲಿಯ ಮೊದಲಾದ ಪುರುಷ ಹೆಸರುಗಳು. ಇಡಿಕಿ, ಗಂಗೆ, ತಿಮಿತ್ತ, ತುಳಿಸಿ, ನಾಗಿ, ಪುಟ್ಟಿ ಬೊಮ್ಮಿತ್ತ, ಮಾರಿ, ಅಮುತ್ತ ಮೊದಲಾದ ಸ್ತ್ರೀ ಹೆಸರುಗಳಿವೆ.

ಮಗು, ವಾರದ ಯಾವ ದಿನ ಜನಿಸುತ್ತದೋ, ಆ ದಿನದ ಹೆಸರೆನ್ನೇ ಇಡುವ ಪದ್ಧತಿ ರಾಜಸ್ಥಾನದ ಭಿಲ್ಲರಲ್ಲಿದೆ.

ದಿನ	ಪುರುಷನ ಹೆಸರು	ಮಹಿಳೆಯರ ಹೆಸರು
ಭಾನುವಾರ	ದಿತ್ತಿಯು/ದಿತ್ತಾ	ದಿತ್ತಿ (ದಿತ್ತೋ-ಮೂಲಪ್ರಕೃತಿ)
ಸೋಮವಾರ	ಸೋಮು/ಸೋಮರಾಜ್/ಹೋಮು	(ಸೋಮು-/ಹೋಮು ಹೋಮಿತ್ತ ಮೂಲ ಪ್ರಕೃತಿ)
ಮಂಗಳವಾರ	ಮಂಗಳ/ಮಂಗಿಲಾಲ್/ಮನ್ನು	ಮಂಗಿ (ಮು-ಮೂಲಪ್ರಕೃತಿ)
ಬುಧವಾರ	ಬದ/ಬದರಿಲಾಲ್	ಬದಿ (ಬ-ಮೂಲಪ್ರಕೃತಿ)
ಗುರುವಾರ	ವೆಸ/ವೆಸಾತ್	ವೆಲಿಕ್ (ವೆ-ಮೂಲಪ್ರಕೃತಿ)
ಶುಕ್ರವಾರ	ಹಕ್ಕು/ಹಕ್ಕುರ್/ಹಳ್ಳು/ಹಂಜಾ	ಹಕ್ಕಿ/ಹಂಜಾ/ಹಂಜಾಡಿ (ಹ-/ಹಾ- ಮೂಲಪ್ರಕೃತಿ)
ಶನಿವಾರ	ತವ್ರು/ತನ್/ತನು/ತವರ್	ತವ್ರಿ/ತನುಡಿ (ತ-ಮೂಲಪ್ರಕೃತಿ)

ಭಿಲ್ಲರ ಭಾಷೆಯಲ್ಲಿ ದಿನದ ಹೆಸರುಗಳಿವು :

ಭಾನುವಾರ	ದಿತ್ತುವಾರ್
ಸೋಮವಾರ	ಸೋಮಾಷ್ಟುರ್/ಹೋಮಾಷ್ಟುರ್
ಮಂಗಳವಾರ	ಮಂಗಳಾಷ್ಟುರ್

ಬುಧವಾರ	ಬದ್ರವಾರ್
ಗುರುವಾರ	ವೃಷ್ಟರ್ವಾರ್
ಶುಕ್ರವಾರ	ಹಕ್ಕ್ರವಾರ್
ಶನಿವಾರ	ತವಾರ್

ನಾಮಕರಣ ಪದ್ಧತಿ ಕೂಡ ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗಿರುತ್ತದೆ. ರಾಜಸ್ಥಾನದ ಭಿಲ್ಲರಲ್ಲಿ ಹೆರಿಗೆಯಾದ ತಿಂಗಳ ತರುವಾಯ ತಮ್ಮ ಬುಡಕಟ್ಟಿನ ಪ್ರರೋಚಿತನನ್ನು (ಬಾಬ) ಗುಡಿಸಿಲಿಗೆ ಕರೆಸಿ ಅವನಿಂದ ಶಂದ್ರೀಕರಣ ಮಾತ್ರ ನಾಮಕರಣ ಕಾರ್ಯವನ್ನು ನೇರವೇರಿಸುವರು. ಇಡಕಾಂಗಿ ಬಾಬ, ಅರಳಿ, ಮಾಪು ಹತ್ತಿಗಿಡದ ಕಡ್ಡಗಳನ್ನೂ ಬೆರಣಿಗಳನ್ನೂ ಒಟ್ಟುಗೂಡಿಸಿ ಸಣ್ಣ ವೇದಿಕೆ ನಿರ್ವಹಿಸಿ ಕೊಬ್ಬರಿಗೆ ತುಷ್ಟವನ್ನು ಚಿನ್ನಾಗಿ ಸವರಿ ಅದನ್ನು ವೇದಿಕೆಯ ಮಧ್ಯದಲ್ಲಿಟ್ಟು ಉರಿಸುವನು. ಈ ಉರಿಯುತ್ತಿರುವ ಕೊಬ್ಬರಿಗೆ, ನವಧಾನ್ಯಗಳ ಏಶ್ವರ್ಯವನ್ನು ಹಾಕುತ್ತಾ ಹೋಗುತ್ತಾನೆ. ಶಿಶುವಿನ ತಾಯಿತಂದೆಯರನ್ನು ಕರೆದು, ಉರಿಯುತ್ತಿರುವ ಕೊಬ್ಬರಿಯನ್ನು ಭಕ್ತಿಯಿಂದ ದೇವರ ನಾಮಸ್ವರಣೆ ಮಾಡುತ್ತಾ ಪೂಜಿಸಲು ತಿಳಿಸುತ್ತಾನೆ. ತರುವಾಯ ತಂದೆಯ ಕೈಗೆ ಅರಿಣಿನ ಕುಂಕುಮ, ಮಂಗಳೋದಕವನ್ನು ಹಾಕಿ ಸ್ಪ್ರಲ್ಪ ಕುಡಿಯಲು ತಿಳಿಸಿ, ಉಳಿದದ್ದನ್ನು ಪತ್ತಿಗೆ ಕೊಡುವಂತೆ ಸೂಚಿಸುತ್ತಾನೆ. ಈ ಮಂಗಳೋದಕ ತೆಗೆದುಕೊಂಡ ಬಳಿಕ ಶಿಶುವಿನ ತಾಯಿ ಶುದ್ಧಳಾದಂತೆ. ಅನಂತರ ಶಿಶುವಿನ ಎರಡೂ ಕಿವಿಗಳಿಗೆ ಮಂಗಳೋದಕವನ್ನು ಸಿಂಪಡಿಸುತ್ತಾನೆ. ಮಗುವಿನ ಹಣಿಗೆ ಶಿಲಕವನ್ನಿಟ್ಟು ಹರಸುತ್ತಾನೆ. ಶಿಶುವಿನ ತಂದೆಯನ್ನು ಕರೆದು, ಯಾವ ದಿನ ಶಿಶು ಜನನವಾಯಿತು ಎಂಬುದನ್ನು ತಿಳಿದು ದಿನದ ವೊದಲ ಆಕ್ಷರದಿಂದ ಪ್ರಾರಂಭವಾಗುವ ಅಥವಾ ದಿನದ ಹೆಸರನ್ನೇ ಶಿಶುವಿಗೆ ಇಡಲು ಸೂಚಿಸುತ್ತಾನೆ. ತರುವಾಯ ನವಧಾನ್ಯ ಏಶ್ವರ್ಯವನ್ನು ಒರಳಿನ ಮೇಲೆ, ಒಲೆ ಮೇಲೆ, ಪನ್ನೇರಿಯ ಮೇಲೆ (ನೀರು ಕುಡಿಯುವ ಮಾಡಕೆಯನ್ನಿಡುವ ಸ್ಥಳ), ಕೊಲಿಯ ಮೇಲೆ (ಧಾನ್ಯಗಳನ್ನು ಸಂಗ್ರಹಿಸಿದುವ ದೊಡ್ಡ ಮಾಡಕೆ) ಮಾತ್ರ ಜೊಸ್ತಿಲ ಮೇಲೆ ಇಡುವನು. ಈ ಏಶ್ವರ್ಯವನ್ನು ಉಪಯೋಗಿಸಿ, ಅಡುಗೆ ವಾಡಿ, ಬಂಧುಭಳಗಕ್ಕೆಲ್ಲ ಬಡಿಸುವಂತೆ ಬಾಬ ಹೇಳುವನು. ಉಣಿ ಮಾಡಿಕೊಂಡ, ಗುಡಿಸಿಲಿನಿಂದ ಹೊರಡುವಾಗ ಬಾಬ ಮಂಗಳೋದಕವನ್ನು ಗುಡಿಸಿಲಿನ ಸುತ್ತ ಮುತ್ತಲು ಸಿಂಪಡಿಸಿ, ಶಂದ್ರೀಕರಣ ಮಾಡುವನು. ಹೀಗೆ ಶಂದ್ರೀಕರಣದ ಜೊತೆಗೇ ನಾಮಕರಣವೂ ನಡೆಯುತ್ತದೆ.

ಅರುಣಾಚಲ ಪ್ರದೇಶದ ಸಿಂಗಪೂರ್ ಬುಡಕಟ್ಟು ಮಂದಿ, ಮಗುವಿನ ಜನನದ ಅನುಕ್ರಮಣಿಗೆ ಅನುಗುಣವಾಗಿ ನಾಮಕರಣ ಮಾಡುವರು. ಅಲ್ಲದೆ ತಮ್ಮ

ವಾಂಶಿಕ ಮೂಲದ ಹೆಸರನ್ನು ಮಗುವಿನ ಹೆಸರಿನೊಂದಿಗೆ ಸೇರಿಸುವರು. ಇದರಿಂದ ಮಗು ಯಾವ ವಂಶಕ್ಕೆ ಸೇರಿದೆಯೆಂಬುದನ್ನು ಪತ್ತೆಹಚ್ಚಿ ಬಹುದು (ದಾಸಗುಪ್ತ, ೧೯೨೯). ಜಾತಿವ್ಯವಸ್ಥೆಯಲು ಸಮಾಜದಲ್ಲಿ ಜಾತಿಯನ್ನು ಸೂಚಿಸುವ ವ್ಯಕ್ತಿನಾಮ ಗಳೂ ಉಂಟು. ಚೀನಾ, ಜಪಾನು ರಾಷ್ಟ್ರಗಳಲ್ಲಿ ವ್ಯಕ್ತಿನಾಮಕ್ಕೆ ಮನೆತನದ ಹೆಸರನ್ನು ಸೇರಿಸಿಕೊಂಡಿರುತ್ತಾರೆ. ಮನೆತನದ ಹೆಸರಿನ ಮೂಲಕ ವ್ಯಕ್ತಿಯ ಸಾಫ್ತನಮಾನ ಗಳನ್ನು ನಿರ್ದೇಶಿಸಬಹುದು (ಇಳಾದೇವಿ ೧೯೭೯). ದಕ್ಷಿಣ ಭಾರತೀಯರ ಹೆಸರು ಗಳಲ್ಲಿ ಪೂರ್ವಪ್ರತ್ಯಯ ರೂಪದಲ್ಲಿ ಹೆಸರಿನ ಜೊತೆಗೆ ತಂದೆಯ ಹೆಸರು ಉಪನಾಮ ರೂಪದಲ್ಲಿ ಸೇರಿಕೊಂಡಿರುತ್ತದೆ. ಕೆಲವೊಮ್ಮೆ ಹೆಸರಿನ ಜೊತೆಗೆ ಜನ್ಮಸ್ಥಾದ ಹೆಸರೂ ಇರುವುದುಂಟು. ಅದರೆ ಈ ಕ್ರಮ ಉತ್ತರ ಭಾರತೀಯರಲ್ಲಿ ಕಡಿಮೆ. ಭಿಲ್ಲರಲ್ಲಿ ವ್ಯಕ್ತಿಯ ನಾಮದೊಂದಿಗೆ ತಂದೆಯ ಹೆಸರೂ ಸೇರಿರುತ್ತದೆ. ಉದಾಹರಣೆಗೆ ಲಿಫಾಭಾಯ್ ಘಡುಭಾಯ್ ಎಂಬ ಹೆಸರಲ್ಲಿ ಲಿಫಾಭಾಯ್ ಎಂಬುದು ವ್ಯಕ್ತಿನಾಮು; ಘಡುಭಾಯ್ ಎಂಬುದು ತಂದೆಯ ಹೆಸರು. ದಕ್ಷಿಣ ಭಾರತೀಯ ಸ್ತ್ರೀಯರಲ್ಲಿ ವಿವಾಹದ ಬಳಿಕ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪರಿಪಾಠವುಂಟು. ಇತ್ತೀಚಿನ ದಿನಗಳಲ್ಲಿ ನಾಗರಿಕತೆ ಪ್ರಭಾವದಿಂದಾಗಿ ಕೆಲವು ಬುಡಕಟ್ಟುಗಳಲ್ಲಿ ವ್ಯಕ್ತಿನಾಮಗಳಲ್ಲಿ ಜಾತಿಸೂಚಕವರ್ಗ ವ್ಯಾಯವಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ದ್ವಿಷಪ್ಸಮಾಹದ ಒಂದು ಬುಡಕಟ್ಟಿನಲ್ಲಿ (ಗ್ರೇಟ್ ಅಂಡಮಾನೀ) ವ್ಯಕ್ತಿಯ ಹೆಸರು ಯಾದೃಚ್ಛಿಕವಲ್ಲ. ಅಲ್ಲಿ ಹೆಸರು ಅರ್ಥಪೂರ್ಣವಾಗಿರುತ್ತದೆ. ಶಿಶುವಿಗೆ ಹೆಸರನ್ನಿಡುವಾಗ ಅಂಡಮಾನ್ ಮಂದಿ ನಿರ್ಫಲ್ಪ ಧಾರ್ಮಿಕ ಆಚರಣೆಯನ್ನು ಪಾಲಿಸುತ್ತಾರೆ. ಮಗುವಿಗೆ ಹೆಸರನ್ನಿಡುವಲ್ಲಿ ಪ್ರಕೃತಿಯು ಬಹುಮುಖ್ಯ ಪಾತ್ರವಹಿಸಿದೆ. ಅಂಡಮಾನೀ ಸಂಸ್ಕೃತಿಯಲ್ಲಿ ಹೂ, ಮರ, ಗಿಡ, ಬಳ್ಳಿ, ಕಲ್ಲು, ಕೆಟಿ, ಮೀನು, ಹವಳ ಹೊದಲಾದ ಸಜೀವ ಮತ್ತು ನಿರ್ಜೀವ ವಸ್ತುಗಳು ವ್ಯಕ್ತಿನಾಮಕ್ಕೆ ಕಾರಣವಾಗಿವೆ. ಕುಟುಂಬದ ಪ್ರಸಿದ್ಧ ವ್ಯಕ್ತಿಯು, ಹಿರಿಯನ, ಮುಖಿಂಡನ ಹೆಸರನ್ನೂ ಮಗುವಿಗೆ ಇಡಲಾಗುತ್ತದೆ. ಶಿಶುವಿಗೆ ಹೆಸರನ್ನಿಡುವಾಗ ತಾಯಿತಂದೆ ಬುಡಕಟ್ಟಿನ ಹಿರಿಯರನ್ನು ಸಂದರ್ಶಿಸಿ, ಅವರನ್ನು ಗೌರವಿಸಿ, ಮಗುವಿಗೆ ಹೆಸರೊಂದನ್ನು ಸೂಚಿಸಲು ಕೋರಿಕೊಳ್ಳುವ ಪರಿಪಾಠವಿದೆ ಯೆಂದು ಬ್ರೈನ್ (೧೯೭೮) ವರದಿ ವಾಡಿದ್ದಾರೆ.

ಅಂಡಮಾನೀ ಸಂಸ್ಕೃತಿಯಲ್ಲಿ ಶಿಶು ಮರಣಹೊಂದಿದೆ ಒಂದು ವರ್ಷದೊಳಗೆ ಮೆತ್ತೊಂದು ಶಿಶುವಿಗೆ ಜನ್ಮವಿತ್ತಾರೆ, ಮರಣ ಹೊಂದಿದ ಮಗುವೇ ಮತ್ತೆ ಜನಿಸಿದೆ ಯೆಂದು ನಂಬಿ, ಸತ್ತ ಮಗುವಿನ ಹೆಸರನ್ನೇ ನವಜಾತ ಶಿಶುವಿಗೆ ಇಡುವರು (ಬ್ರೈನ್ ೧೯೭೮). ಅಂಡಮಾನೀ ಹೆಣ್ಣು ಕೂಸು ಪೂರ್ಧಭಾಗುವ ತನಕ ಹಾಟ್ಟು ಹೆಸರೇ ಜಾನಪದ ಗಂಗೋತ್ತಿ

ಇರುತ್ತದೆ. ಆಕೆ ಪ್ರೌಢಳಾಗುವ ಸಮಯದಲ್ಲಿ, ಅರಳಿದ ಹೂವಿನ ಹೆಸರನ್ನು ಅನಂತರ ಆಕೆಗೆ ಇಡಲಾಗುತ್ತದೆ. ಮುಂದೆ ಆಕೆಯ ಸಾವಿನತನಕ ಆ ಹೊಸ ಹೆಸರೇ ಆಕೆಗೆ ಇರುತ್ತದೆ (ಬ್ರೋನ್ ಐಲ್ಲು).

ಅಂಡಮಾನೀ ಬುಡಕಟ್ಟಿನ ಕೆಲವು ವ್ಯಕ್ತಿನಾಮಗಳನ್ನಿಲ್ಲಿ ಪರಿಭಾವಿಸಬಹುದು :

- ೧) ಪ್ರಕೃತಿಕ ವಸ್ತುಗಳ ಹೆಸರುಗಳು ವ್ಯಕ್ತಿನಾಮಗಳಾಗಿರುವುದು ಹೈ (ಪುರುಷ) ‘ಕಲ್ಲು’  
ಗೊಲಾಟ್ (ಪುರುಷ) ‘ಬೆಂಕಿ ಪತ್ತಾಲ’
- ೨) ಸಜೀವ ವಸ್ತುಗಳ ಹೆಸರುಗಳು ವ್ಯಕ್ತಿನಾಮಗಳಾಗಿರುವುದು ಸುರುವಾಯ್ (ಸ್ತ್ರೀ) ‘ಮೀನಿನ ಹೆಸರು’  
ಅರಾಂಗ್ (ಸ್ತ್ರೀ) ‘ಹಂದಿ’
- ೩) ನಿಜೀವ ವಸ್ತುಗಳ ಹೆಸರುಗಳು ವ್ಯಕ್ತಿನಾಮಗಳಾಗಿರುವುದು ನ್ಯಾ (ಪುರುಷ/ಸ್ತ್ರೀ) ‘ಮರದ ಈಟಿ’  
ಸುಲು (ಪುರುಷ) ‘ಒಂದು ಬಗೆ ಹಣ್ಣು’
- ೪) ಬುಡಕಟ್ಟಿನ ಮುಖಿಂಡನ ಹೆಸರು ವ್ಯಕ್ತಿನಾಮವಾಗಿರುವುದು ಲೋಕ (ಪುರುಷ) ‘ಮುಖಿಂಡ/ರಾಜ’

ಸಜೀವ ಅಥವಾ ನಿಜೀವ ವಸ್ತುಗಳ ಹೆಸರನ್ನಿಡುವ ಪದ್ಧತಿ ಈಗಲೂ ಅಂಡಮಾನೀಯರಲ್ಲಾಂಟು. ಆದರೆ ಹೆಣ್ಣು ಪ್ರೌಢಳಾದಾಗ ಇಡುತ್ತಿದ್ದ ಹೂವಿನ ಹೆಸರು ಈಗೀಗ ಕಣ್ಣುರೀಯಾಗುತ್ತಿದೆ. ಅಂಡಮಾನೀ ಮಂದಿಯಲ್ಲಿ ಜೊ (ಹಾಡು) ಎಂಬುದು ಪುರುಷ ವ್ಯಕ್ತಿನಾಮ! ನ್ಯಾ ಎಂಬುದು ಗಂಡು ಹೆಣ್ಣು ಇಬ್ಬರಿಗೂ ಇಡುವ ಸಾಮಾನ್ಯ ಹೆಸರು. ಅಂತೆಯೇ ಜಿರಾಕ್ಕೆ ಎಂಬುದೂ ಕೂಡ. ಅಂಡಮಾನಿ ದ್ವೀಪದಲ್ಲಿ ಅಳಿದುಹೋದ ಭಾಷೆಗಳ ಪರಿಚಾಲನ ಇಲ್ಲದರುವುದರಿಂದ, ಕೆಲವು ವ್ಯಕ್ತಿನಾಮಗಳಿಗೆ ಸರಿಯಾದ ಅರ್ಥವನ್ನು ಕೊಡಲು ಸಾಧ್ಯವಾಗಿಲ್ಲ (ಮನೋಹರನ್ ಎಸ್. ಐಲ್ಎ).

ಕೇರಳದ ದಕ್ಷಿಣ ಭಾಗದಲ್ಲಿಯ ಹಲವಾರು ಬುಡಕಟ್ಟಿಗಳಲ್ಲಿಯ ವ್ಯಕ್ತಿನಾಮಗಳನ್ನು ಪರಿಶೀಲಿಸಿದರೆ, ರಾಮಾಯಣ, ಮಹಾಭಾರತ ಮೊದಲಾದ ಮಹಾಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಹೆಸರುಗಳೇ, ವ್ಯಕ್ತಿನಾಮಗಳಾಗಿರುವ ಸಂಗತಿ ವಿಶದವಾಗುತ್ತದೆ. ಉದಾಹರಣೆಗೆ.

## ೧. ಕಣೆಕ್ಕೆರ್ ವರ್ಗ

ಮಾತ್ರಾಂತಿಕ್ ನ್ಯಾನ್ (ಮಾತಾಂಡನ್)	ಕೋವಾಲನ್ (ಗೋಪಾಲನ್)
ವೇಲು	ರಾಕವನ್ (ರಾಘವನ್)
ಕೋವಿ (ಗೋಬಿ)	ರಾಮನ್ (ರಾಮನ್)
ಲೆಚ್ಚಿ (ಲಕ್ಷ್ಮಿ)	ಕೇಜವನ್ (ಕೇಶವನ್)
ಪವಾನಿ (ಭವಾನಿ)	ರಾಮನ್ ಕುಟ್ಟಿ (ರಾಮನ್-ಮಾಗು)
ಅಂಬಿ (ಅಂಬಿ/ಅಂಬೆ)	ಕೋಯಿಂದನ್ (ಗೋವಿಂದನ್)
ಅಮೃತ (ಅಮೃತ)	ರಾಯಮೃತ (ರಾಜಮೃತ)
ಚೀತ (ಸೀತೆ)	ಕಮಲಾಚಿ (ಕಮಲಾಕ್ಷ್ಮಿ)
ಚಾಂತ (ಶಾಂತ)	ಪಾರತಿ (ಪಾರ್ವತಿ)

## ೨. ಮಂಲಉಲ್ಲಂಧನ್ ವರ್ಗ

ಕೋಯಿಂದನ್ (ಗೋವಿಂದನ್)	ರಾಮನ್
ಕೋವಾಲನ್ (ಗೋಪಾಲನ್)	ಅಯ್ಯಪ್ಪನ್
ಪಾಪ್ಪನ್ (ಪದ್ಮನಾಭನ್)	ತಂಕಮೃತ (ಹೊನ್ನಮೃತ)
ಕೋಮತಿ (ಗೋಮತಿ)	ನಾರಾಣಿ (ನಾರಾಯಣಿ)
ರಾಜಮೃತ (ರಾಜಮೃತ)	ಪವಾನಿ (ಭವಾನಿ)
ಕಮಲಾಚಿ (ಕಮಲಾಕ್ಷ್ಮಿ)	

## ೩. ಮಂಲಪುಲಯನ್ ವರ್ಗ

ಕೋಯಿಂದನ್ (ಗೋವಿಂದನ್)	ರಾಮನ್
ಕೋವಾಲನ್ (ಗೋಪಾಲನ್)	ಅಯ್ಯಪ್ಪನ್
ಪಾಪ್ಪನ್ (ಪದ್ಮನಾಭನ್)	ತಂಕಮೃತ (ಹೊನ್ನಮೃತ)
ಕೋಮತಿ (ಗೋಮತಿ)	ನಾರಾಣಿ (ನಾರಾಯಣಿ)
ರಾಜಮೃತ (ರಾಜಮೃತ)	ಪವಾನಿ (ಭವಾನಿ)
ಕಮಲಾಚಿ (ಕಮಲಾಕ್ಷ್ಮಿ)	

## ೪. ಮಂಲಕುರುವನ್ ವರ್ಗ

ಚಂಕರನ್ (ಶಂಕರನ್)	ಚೆಲ್ಲಪ್ಪನ್
ಕಾಳಿ	ಮಾಲಾ (ಮಾಲೆ)
ತಂಕ (ಹೊನ್ನ)	

## ೫. ವೆತ್ತುವರ್ ವರ್ಗ

ನಾರಾಣನ್ (ನಾರಾಯಣನ್)	ಕೋಪಾಲನ್ (ಗೋಪಾಲನ್)
ತಂಕನ್ (ಹೊನ್ನ)	ನಾರಾಣಿ (ನಾರಾಯಣಿ)
ಕೋಮತಿ (ಗೋಮತಿ)	ಚಾನಕಿ (ಜಾನಕಿ)

## ೧. ಮಲಾಡಿಯನ್‌ ವರ್ಗ

ಕಂತನ್ (ಶ್ರೀಕಂತನ್ ?)	ಕೇಚವನ್ (ಕೇಶವನ್)
ಪಾಪ್ನನ್ (ಪದ್ಮನಾಭನ್)	ಕೋಯಿಂದನ್ (ಗೋವಿಂದನ್)
ಅಯ್ಯಪ್ಪನ್	ರಾಮನ್
ಲೆಚುಮಿ (ಲಕ್ಷ್ಮಿ)	ತೇವಕಿ (ದೇವಕಿ)
ಪೊನ್ನಮೃ (ಹೊನ್ನಮೃ)	ತಂಕಮೃ (ಹೊನ್ನಮೃ)
ತಂಕಮಣಿ (ತಂಗಮಣಿ/ಹೊನ್ನಮಣಿ)	ಕೋತ (ಗೋಡ)

## ೨. ಮಲಂಡರವರ್ಗ ವರ್ಗ

ರಾಕವನ್ (ರಾಘವನ್)	ಕೋವಾಲನ್ (ಗೋವಾಲನ್)
ಕಿಟ್ಟನ್ (ಕೃಷ್ಣನ್)	ತಂಕಪ್ಪನ್ (ತಂಗಪ್ಪನ್/ಹೊನ್ನಪ್ಪ)
ರಾಮನ್	ತಂಕನ್ (ಹೊನ್ನ)
ಹೀತಾಮೃರನ್ (ಹೀತಾಂಬರನ್)	ಪೊನ್ನನ್ (ಪೊನ್ನ)
ಕಿಟ್ಟನ್ (ಕೃಷ್ಣನ್)	ಪೊನ್ನಯ್ಯ (ಹೊನ್ನಯ್ಯ)
ಪರುವತಿ (ಪಾರ್ವತಿ)	ಲೆಚ್ಚಿಮಿ (ಲಕ್ಷ್ಮಿ/ಲಚ್ಚಿ)
ಕೋತ (ಗೋಡ)	ನಾಣಿ (ನಾರಾಯಣಿ)

ಮೇಲೆ ಕಾಣಿಸಿದುವ ವ್ಯಕ್ತಿನಾಮಗಳನ್ನು ಗಮನಿಸಿದಾಗ, ಹಿಂಡೂಧರ್ಮ ಗ್ರಂಥಗಳಲ್ಲಿಯ ಪುರಾಣಪ್ರಾರ್ಥರು, ಪ್ರಸಿದ್ಧ ವ್ಯಕ್ತಿಗಳ ಹೆಸರುಗಳು ಬುಡಕಟ್ಟಿನ ಮಂದಿಯನ್ನು ಹೇಗೆ ಅಕರ್ಣಿಸಿ, ಆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನೇ ವ್ಯಕ್ತಿನಾಮಗಳನ್ನಾಗಿ ಆಯ್ದು ಮಾಡಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ.

ಪ್ರತಿಯೊಂದು ಬುಡಕಟ್ಟಿನ ಜನರು ತಮ್ಮ ತಮ್ಮ ನಂಬಿಕೆಗಳಿಗೆ, ಪರಿಕಲ್ಪನೆಗಳಿಗೆ ಅನುಗುಣವಾಗಿ ಹೆಸರನ್ನು ಆಯ್ದುಮಾಡಿಕೊಳ್ಳುತ್ತಾರೆ. ಪುರುಷ ಅಥವಾ ಸ್ತ್ರೀಯರಿಗೆ ಅವರು ಆಯ್ದುಮಾಡುವ ಹೆಸರುಗಳಲ್ಲಿ ಕೆಲವೊಮ್ಮೆ ವ್ಯತ್ಯಾಸವಿರುತ್ತದೆ. ಒಂದು ವರ್ಗದಲ್ಲಿ ಒಂದು ಹೆಸರನ್ನು ಗಂಡು ಮಗುವಿಗೆ ಮಾತ್ರ ಬಳಸಿದರೆ ಮತ್ತೊಂದು ವರ್ಗದಲ್ಲಿ ಹಣ್ಣು ಮಗುವಿಗೆ ಮಾತ್ರ ಬಳಸುವರು. ಮತ್ತೆ ಕೆಲವು ವರ್ಗಗಳಲ್ಲಿ ಒಂದು ಹೆಸರನ್ನು ಗಂಡು ಹಣ್ಣು ಮಕ್ಕಳಿರಡಕ್ಕೂ ಸಮಾನವಾಗಿ ಯಾವುದೇ ತಾರತಮ್ಯವಿಲ್ಲದೆ ಬಳಸುವರು. ಕೆಲವು ಸಮಾಜಗಳಲ್ಲಿ ಆ ಪದಗಳು ವ್ಯಕ್ತಿನಾಮಗಳಾಗಿ ಬರುವುದೇ ಇಲ್ಲ.

ಕೆಲವು ಬುಡಕಟ್ಟಿಗಳಲ್ಲಿ ನಿರ್ದಿಷ್ಟವಾಗಿ ಮಾನ್ಯ ಮಾಡಿರುವ ಹೆಸರುಗಳನ್ನು

ಮಾತ್ರ ಮಗುವಿಗೆ ಇಡಬೇಕೆಂಬುದು ಕಟ್ಟಳೆ. ಇದರ ಹೊರತಾಗಿ ಬೇರೆ ಹೆಸರನ್ನಿಡುವುದು ಅಕ್ಕಮ್ಮೆ ಅಪರಾಧ. ಆದುದರಿಂದಲೇ ನೀಲಗಿರಿ ಬೆಟ್ಟೆದ ಕುರುಬರು, ಹಿರಿಯರು ಅನುಮೋದಿಸಿರುವ ಹೆಸರನ್ನು ಮಾತ್ರ ತಮ್ಮ ಮಕ್ಕಳಿಗೆ ಇಡುತ್ತಾರೆ.

ಕೆಲವು ವರ್ಗಗಳಲ್ಲಿ ವಾರದ ದಿನಗಳ ಹೆಸರುಗಳನ್ನು ಮಾತ್ರ ಮಕ್ಕಳಿಗೆ ಇಡುವ ಪದ್ಧತಿಯಾಂಟು. ಇದರ ಹೊರತಾಗಿ ಬೇರಾವ ಹೆಸರನ್ನೂ ಆ ಮಂದಿ ಆಯ್ದು ಮಾಡಿಕೊಳ್ಳುವುದಿಲ್ಲ. ಹಾಗೇನಾದರೂ ಆಯ್ದು ಮಾಡಿಕೊಂಡಲ್ಲಿ ದ್ಯುವದ ಕೋಪಕ್ಕೆ ಬಲಿಯಾಗಬೇಕೆಂಬ ಹೆದರಿಕೆ ಕಾಡುತ್ತದೆ. ಆದುದರಿಂದಲೇ ರಾಜಸಾಫಾನದ ಭಿಲ್ಲರು ತಮ್ಮ ಮಕ್ಕಳಿಗೆ, ಜನಿಸಿದ ದಿನದ ಹೆಸರನ್ನೇ ಇಡುತ್ತಾರೆ.

ಹಿಂಡೂ ಸಂಸ್ಕಾರ ರೀತ್ಯಾ ಶಿಶುವಿನ ಜನ್ಮನ್ನಕ್ಕೆ ಸಂಬಂಧಿಸಿದೂತೆ ಮಗುವಿಗೆ ಹೆಸರಿಡುವ ಪದ್ಧತಿ ಭಾರತಾದ್ಯಂತ ಪ್ರಚಲಿತವಾಗಿದೆ. ಆದರೆ ಸಿಹಿ ಧರ್ಮಗುರು ತೆರೆದ ಧರ್ಮಗ್ರಂಥದ ಆದಿ ಅಕ್ಷರಕ್ಕನುಗುಣವಾಗಿ ಹೆಸರಿಡುವ ಪದ್ಧತಿ ಸಿಹಿರಲ್ಲಿದೆ, ರಾಜಸಾಫಾನದ ಭಿಲ್ಲರಲ್ಲಿ ಶುದ್ಧೀಕರಣದ ಜೊತೆಗೇ ನಾಮಕರಣವೂ ಸಡೆಯುತ್ತದೆ. ಅಂಡಮಾನೀ ಬುಡಕಟ್ಟಿನ ಜನರಲ್ಲಿ ಬುಡಕಟ್ಟಿನ ಹಿರಿಯರನ್ನು ಗೌರವಿಸಿ. ಅವರೊಂದಿಗೆ ವೃಕ್ಷಿನಾಮದ ಬಗ್ಗೆ ಚರ್ಚಿಸಿ ಮಗುವಿಗೆ ಯುಕ್ತವಾದ ಹೆಸರನ್ನಿಡಲು ಕೋರಿಕೊಳ್ಳುವ ಪದ್ಧತಿಯಿದೆ. ಇವೆಲ್ಲ ಹೆಸರಿನ ಆಯ್ದುಯಲ್ಲಿಯು ಸಡೆವಳಿಗಳು.

ಕೆಲವು ವರ್ಗಗಳಲ್ಲಿ ಹೆಸರಿನ ಜೊತೆಗೆ ಜಾತಿಸೂಚಕನಾಮವೂ ಸೇರಿರುವುದುಂಟು. ಹೆಸರಿನ ಜೊತೆಗೆ ತಂದೆಯು, ಜನ್ಮಸ್ಥಳದ ಹೆಸರನ್ನು ಸೇರಿಸಿಕೊಳ್ಳುವ ಸಾಮಾಜಿಕ ವರ್ಗವೂ ಉಂಟು. ವಿವಾಹಾನಂತರ ಸ್ತ್ರೀ ಉರಿನ ಅಥವಾ ತಂದೆಯು ಹೆಸರನ್ನೂ ತೊರೆದು, ತನ್ನ ಹೆಸರಿನೊಂದಿಗೆ ಪಟಿಯು ಹೆಸರನ್ನು ಸೇರಿಸಿಕೊಳ್ಳುವ ಪರಿಪಾಠವುಂಟು. ಅಂಡಮಾನೀ ಹೆಣ್ಣುಮಕ್ಕಳು ಪ್ರಾಧರಾದಾಗ, ವಿಕಸಿಸಿದ ಹೂವಿನ ಹೆಸರನ್ನು ಹೊಂದುಪುಡುವುಂಟು. ಈ ಹೆಸರೇ ಅವರಿಗೆ ಮರಣಪಯ್ಯಂತ ವಿರುವಂಥದು!

ಕೇರಳದ ಕಣ್ಣಕ್ಕರ್, ಮಲುಲುಲ್ಲದನ್, ಮಲಪುಲಯನ್, ಮಲಕುರುವನ್, ವೆಶ್ವವರ್, ಮಲಾಡಿಯನ್ ಮತ್ತು ಮಲಪಂಡರಮ್ ವರ್ಗದಲ್ಲಿಯು ಮಂದಿ ಪ್ರರಾಣಕಾವ್ಯಗಳಲ್ಲಿಯು ಹೆಸರನ್ನೇ ತಮ್ಮ ಮಕ್ಕಳಿಗೆ ಹೆಚ್ಚಾಗಿ ಇಡುತ್ತಾರೆ. ಆ ಕಾವ್ಯಗಳು ಅಲ್ಲಿಯು ವರ್ಗದ ಜನರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿವೆ ಎಂಬುದು ವಿದಿತವಾಗುತ್ತದೆ.

ಮೇಲ್ಕೊಟಕ್ಕೆ ನೋಡಿದಾಗ ವ್ಯಕ್ತಿನಾಮಗಳಲ್ಲಿನಿದೆ ಎನಿಸಬಹುದು. ಆದರೆ ವ್ಯಕ್ತಿನಾಮಗಳ ಸೂಕ್ತಾಶಾಸ್ತ್ರವೆಲೋಕನದಿಂದ ನಿರ್ದಿಷ್ಟ ಸಮಾಜದ, ವರ್ಗದ ಹಲವಾರು ಸಾಂಸ್ಕೃತಿಕ ಹಾಗೂ ಭಾಷಿಕ ವೈಲಾಕ್ಷಣ್ಯಗಳನ್ನು ಕಂಡುಕೊಳ್ಳಬಹುದು. ಭಾರತದ ವಿವಿಧ ಬುಡಕಟ್ಟಾಗಳಲ್ಲಿಯ ವ್ಯಕ್ತಿನಾಮಗಳ ಅಧ್ಯಯನ ಹೆಚ್ಚಾಗಿ ನಡೆಯಬೇಕು, ಆಗ ಮಾತ್ರವೇ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪ್ರಸರಣಗಳನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಾಗುತ್ತದೆ.

## ಬೈಬಲಿನಲ್ಲಿ ವೀರನು-ಜಾನಪದ

(ಸಂಕೇತ ವೈಜ್ಞಾನಿಕ ಅನಾವರಣ)

ಅಂತರಿಕ್ಷ : ಡಾ॥ ವಿಲ್ಯಂ ನೂಡ್ರ

### ಪ್ರಸ್ತಾವನೆ

ಜನಪದರು ತಮ್ಮ ಜೀವನದಲ್ಲಿ ಏನನ್ನು ಕುರಿತು ಕಂಡುಂಡ ಅನುಭವಗಳ ಸಮಯ್ಯಿ ಸ್ವರೂಪದ ಅಭಿವೃಕ್ತಿಯೇ ಏನು—ಜಾನಪದ. ಹಿಂದೂ, ಕೈಸ್ತಿ, ಬೆಸ್ತಾದಿ ವಿವಿಧ ಜಾನಪದಗಳಲ್ಲಿ ಹಾಗೂ ಐತಿಹ್ಯ, ಕಥೆ, ಪರಾದ ಮುಂತಾದ ವಿವಿಧ ಜಾನಪದ ಬಗೆಗಳಲ್ಲಿ (Genres) ಏನು-ಜಾನಪದದ ಪ್ರಸ್ತಾಪವಾಗುವುದು ಸಹಜವೇ ಸರಿ.

ಬೈಬಲಿನಲ್ಲಿ (ಮಾಡ್ರಿಟ್ ರೆಡ್ : ೫೨—೫೮) ಕಂಡುಬರುವ ಏನು ಜಾನಪದ ವನ್ನು ಸಂಕೇತ ವೈಜ್ಞಾನಿಕ ವಿಶ್ಲೇಷಣೆಗೊಳಿಸಿದಿಸಿ ಅಲ್ಲಿ ಪ್ರಸ್ತಾಪಿಸಲಾದ ‘ಏನು’ ಎಂಬ ಸಂಕೇತದ ಸಂದರ್ಭ (Context) ಗಳನ್ನು ಗಮನಿಸಿ ಅದರ ವಿವಿಧ ಅಧ್ಯಾಗಳನ್ನು ಅನಾವರಣಗೊಳಿಸಲು ಪ್ರಸ್ತುತದಲ್ಲಿ ಪ್ರಯೋಜಿಸಲಾಗಿದೆ.

### ೦.೧ ಬೈಬಲ್ ಏನು-ಜಾನಪದದ ಬಗೆಗಳು

ಏನು—ಜಾನಪದವನ್ನು ಬೈಬಲಿನ ಪ್ರಮುಖ ಭಾಗಗಳಾದ ಹಳೆಯ ಒಡಂಬಡಿಕೆ (OT) ಯಲ್ಲಿಯೂ ಹೊಸ ಒಡಂಬಡಿಕೆ (NT) ಯಲ್ಲಿಯೂ ಕಾಣುತ್ತೇವೆ. ಮೂದಲನೆಯದರಲ್ಲಿ ಯೋನ (Jonah)ನ ಐತಿಹ್ಯ (Legend) ಹಾಗೂ ಜಾನಪದ ಗಂಗೋತ್ತಿ

ತೊಬಿತ (Tobit)ನ ಕಥೆ (Tale)ಯ ಮೂಲಕ ಏಂನು —ಜಾನಪದ ಅಭಿವೃಕ್ತ ಗೋಡರೆ ಎರಡನೆಯದರಲ್ಲಿ ಲೂಕ (Lk) ದಲ್ಲಿಯ ಪವಾದ (Miracle) ದ ಮೂಲಕ ಅದು ಅಭಿವೃಕ್ತ ಪಡೆದಿದೆ.

## ೧.೦ ಯೋನನ ಷತಿಹ್ಯ<sup>1</sup>

ಯೋನನು ಒಬ್ಬ ಯೋದಿ ಸಮಾಜದ ಪ್ರವಾದಿ. ಈತ ಇವುದಿ ರೀಬುಂಬೊಅಮ್ಮಾ (Jeroboam II) ಅರಸನ ಕಾಲದ ವ್ಯಕ್ತಿ. ಈ ಅರಸನ ಕಾಲ ಕ್ರಿ.ಪ್ರಾ. ೨೮೩-೨೬೩. ಅದರೆ ಪ್ರಸ್ತುತ ಕೃತಿಯ ಭಾಷೆಯನ್ನು ಗಮನಿಸಿ ಅದು ಕ್ರಿ.ಪ್ರಾ. ೪೦೦-೨೦೦ ಕ್ಕಿಂತ ಪೂರ್ವದ್ವಾಲ್ಲವೆಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (Gelin Loretz). ಈ ಷತಿಹ್ಯದ ವಸ್ತುವನ್ನು ಗಮನಿಸಿ ಅದು ಪ್ರಕೃತಿಯ ಹೀಗೆ ದೇವರಿಗೆ (Jon. ೧.೯ ; ೪.೨) ಸಂಪೂರ್ಣ ಪ್ರಭುತ್ವವಿದೆ ಎಂಬ ಪಾರಮಾರ್ಥಿಕ ಸತ್ಯವನ್ನು ವಿಶದೇಕರಿಸಲಿಕ್ಕೆ ಹಂಟ್ವಿಕೊಂಡಂತಹ ಒಂದು ವೃತ್ತಾಂತ ಎಂದು ತಿಳಿದುಬುರುತ್ತದೆ.

## ೧.೧ ಷತಿಹ್ಯದ ಸಾರಾಂಶ

ಯೋನನು ಒಬ್ಬ ಪ್ರವಾದಿ. ಆತನ ಶಂದೆಯ ಹೆಸರು ಅಮಿತ್ತ್ಯೈ. ದೇವನು ಆತನನ್ನು ಜನರ ದುಷ್ಪತನವನ್ನು ವಿಂಡಿಸಲು ನಿನೆವೆ ಪಟ್ಟಣಕ್ಕೆ ಹೋಗಲು ಆಚಾಳಿಸುತ್ತಾನೆ. ಆದರೆ ಆತ ದೇವನ ಅಪ್ಯಂತೆಯನ್ನು ಏಂರಿ ತಾರ್ಥೀಪಿಗೆ ಪ್ರಯಾಣ ಮಾಡಲು ಹಡಗನ್ನು ಹತ್ತುತ್ತಾನೆ. ದೇವರು ಬಿರುಗಾಳಿಯನ್ನು ಬೀಸಿ ಸಮುದ್ರದಲ್ಲಿ ತುಫಾನನ್ನು ಉಂಟುಮಾಡುತ್ತಾನೆ. ಆಗ ನಾವಿಕರು ಈ ಕೇಡಿನ ಕಾರಣ ತಿಳಿಯಲು ಚೀಟು ಹಾಕುತ್ತಾರೆ. ಆಗ ಚೀಟು ಯೋನನಿಗೆ ಬರುತ್ತದೆ. ನಾವಿಕರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕುತ್ತಾರೆ. ಕೂಡಲೇ ಸಮುದ್ರ ಶಾಂತಗೊಳ್ಳುತ್ತದೆ.

ಇತ್ತು ಯೋನನನ್ನು ನುಂಗಲು ದೇವನು ಒಂದು ದೊಡ್ಡ ಏಂನಿಗೆ ಅಪ್ಯಂತೆ ಮಾಡುತ್ತಾನೆ. ಯೋನನು ಮೂರು ದಿನ ಆ ಏಂನಿನ ಹೊಟ್ಟೆಯೋಳಿಗೆಯೇ ಇರುತ್ತಾನೆ.

ಯೋನನ ಪ್ರಾರ್ಥನೆಗೆ ಓಗೊಟ್ಟು ದೇವನು ಏಂನಿಗೆ ಆತನನ್ನು ಕಾರಿಬಿಡಲು ಅಪ್ಯಂತೆ ಕೊಡುತ್ತಾನೆ. ಅದರಂತೆ ಯೋನನನ್ನು ಒಣ ಸೆಲದಪೇಲೆ ಅದು

1. ಯೋನನ ವೃತ್ತಾಂತ ಷತಿಹ್ಯವಾದುದರಿಂದ ಅದು ಚರಿತ್ರ (History) ಅಲ್ಲ ವೆಂಬುದಕ್ಕೆ ನೋಡಿ : Bentzen, Robert and Delrome.

ಕಾರಿಬಿಡುತ್ತದೆ; ಹೀಗೆ ಪ್ರವಾದಿ ವಿಹತ್ತಿನಿಂದ ರಕ್ಷಿತನಾಗುತ್ತಾನೆ (Jon 1—9.0 —10).

ಪ್ರಸ್ತುತ ಐತಿಹ್ಯದಲ್ಲಿ “ಮೀನು” “ಯೋನು” ಮತ್ತು ಮೀನಿನ ಹೊಟ್ಟೆಯಲ್ಲಿ ಕಳಿದ “ಮೂರು ದಿನಗಳು” ಪ್ರಮುಖ ಸಂಕೇತಗಳಾಗಿವೆ.

### ೧.೨ ಅರ್ಥಾವಿವರಣೆ

- ೧) “ಮೀನು” : ಯೆಹೂದಿಯರನ್ನು ಗುಲಾಮರನ್ನಾಗಿ ಮಾಡಿದ ಬ್ಯಾಬಿಲೋನ ಚಕ್ರಾಧಿಪತ್ಯವನ್ನೂ,
- ೨) “ಯೋನು” : ಗುಲಾಮಗಿರಿಗೊಳಪಟ್ಟ ಯೆಹೂದಿ ಜನಾಂಗ ವನ್ನೂ,
- ೩) “ಮೂರು ದಿನ” : ಯೆಹೂದಿಗಳ ಗುಲಾಮಗಿರಿಯ ದೀರ್ಘಾಕಾಲ ವನ್ನೂ ಸಂಕೇತಿಸುತ್ತದೆ.

ಹೆಚ್ಚಿಯು ಒಡಂಬಿಡಿಕೆಯ ಸಂದರ್ಭ ಒದಗಿಸಿಕೊಟ್ಟು ಈ ಅರ್ಥಾವಿವರಣೆ ಹೊಸ ಒಡಂಬಿಡಿಕೆಯ ಕಾಲದಲ್ಲಿ ವ್ಯತ್ಯಾಸಗೊಂಡಿದುದನ್ನು ಇಲ್ಲಿ ಗಮನಿಸಬೇಕು.

ಹೊಸ ಒಡಂಬಿಡಿಕೆಯಲ್ಲಿ (Mt ೧೨.೪೦; Lk ೧೧.೨೦)

- ೧ಅ) “ಮೀನು” : ಯೇಸುಕ್ರಿಸ್ತನ ಸಮಾಧಿಯನ್ನೂ;
- ೨ಅ) “ಯೋನು” : ಯೇಸುಕ್ರಿಸ್ತನನ್ನೂ;
- ೩ಅ) “ಮೂರು ದಿನ” : ಯೇಸುಕ್ರಿಸ್ತನ ಪುನರುತ್ತಾನದ ಹಿಂದಿನ ಕಾಲ ವನ್ನೂ ಸಂಕೇತಿಸುತ್ತದೆ.

ಹೀಗೆ ಒಂದು ಜನಪದದ ಸಂಕೇತಗಳನ್ನು ಇನ್ನೊಂದು ಜಾನಪದದಲ್ಲಿ ಬಳಸಿದಾಗ ಅರ್ಥ ವ್ಯತ್ಯಾಸಗೊಳುತ್ತದೆ ಎಂಬುದಕ್ಕೆ ಬೈಬಲೀನಲ್ಲಿಯ ಮೀನು-ಜಾನಪದ ಒಂದು ಉತ್ತಮ ನಿರ್ದರ್ಶನ. ಸಂಕೇತಗಳಲ್ಲಿ ಅರ್ಥ ಹಾದುಗಿಕೊಂಡಿರದೆ, ಅವು ಕಾಲ ದೇಶಗಳ ಸಂದರ್ಭಗಳಿಗನುಗುಣವಾಗಿ ಅರ್ಥಗಳನ್ನು ಪಡೆದುಕೊಳ್ಳುವುದೇ ಅರ್ಥಾತ್ ಅವುಗಳ ಯಾದೃಚ್ಛಿಕತೆ (Arbitraines)ಯೇ ಅದಕ್ಕೆ ಮೂಲ ಕಾರಣ.

ಜಾನಪದದಲ್ಲಿ ‘ಫಟನೆ’ಗಳ ಚಾರಿತ್ರಿಕತೆಗಿಂತ ಅವುಗಳ ಸಾಂಕೇತಿಕತೆಗೆಯೇ ಹಚ್ಚಿನ ಪ್ರಾಧಾನ್ಯತೆ ಇರುತ್ತದೆ. ಈ ರೀತಿಯ ಸಾಂಕೇತಿಕ ಐತಿಹ್ಯಗಳು ಬೈಬಲಿನಲ್ಲಿ ವಿವುಳಿಸಿರುವುದು ವಿಷಯವಾಗಿ. (ನೋಡಿ : 1 k 12.33-13.32 ; 1 k 20.35-43 ;

22.11; 17-19; 2 k 8.7-15; 9.1-12; 2k 13.14-9; IS 20; Jr. 27.1-8; Ezk. 4.1-15). ಧಾರ್ಮಿಕ ಉಪದೇಶವೇ ಈ ಐತಿಹ್ಯಗಳ ಉದ್ದೇಶ.

## ೭.೦ ತೊಬಿತನ ಕಥೆ (ಸಾರಾಂಶ)<sup>2</sup>

ಪಾಲೇಸ್ಟೀನ್ ದೇಶದ ಉತ್ತರ ದಿಕ್ಕಿನಲ್ಲಿದ್ದ ನರ್ಪತಿಲಿ ಎಂಬ ಬುಡಕಟ್ಟಿ ಜನಾಗಿ ಗಡೀಪಾರಾಗಿ ಆಷ್ಟಿರಿಯಾದಲ್ಲಿ ದಾಸ್ಯತೆನದಲ್ಲಿತ್ತು. ಆಷ್ಟಿರಿಯಾದ ರಾಜಧಾನಿ, ನಿನೆವೆ ಪಟ್ಟಣ. ಇಲ್ಲಿ ಈ ಬುಡಕಟ್ಟಿಗೆ ಸೇರಿದ ತೊಬಿತನೆಂಬಾವನು ವಾಸಿಸುತ್ತಿದ್ದು. ಈತ ದೇವಭಕ್ತನಾಗಿದ್ದು ಜನಪರ ಜೀವನವನ್ನು ಬಾಳುತ್ತಿದ್ದು. ಆದರೂ ಕಟ್ಟಿಕಡೆಗೆ ಕುರಾಡನಾದ.

ಮಿಡಿಯಾ ದೇಶದ ರಾಜಧಾನಿಯಾದ ಎಕ್ಕಿತನ ಪಟ್ಟಣದಲ್ಲಿ ರಾಗಯೀಲ್ ಎಂಬಾತನು ವಾಸಿಸುತ್ತಿದ್ದು. ಈತ ತೊಬಿತನ ಕುಲಗೋತ್ತುದವನೇ ಆಗಿದ್ದು. ಈತನಿಗೆ ಸಾರಾ ಎಂಬಾಕೆ ಮಗಳು. ಆಸ್ತ್ರದೇವುಸ್ ಎಂಬ ದೇವ್ಯದ ಕುತಂತ್ರದಿಂದಾಗಿ ಮಂದುವೆಯು ರಾತ್ರಿಯಲ್ಲಿಯೇ ಒಬ್ಬರ ಸಂತರ ಇನ್ನೊಬ್ಬರಾಗಿ, ಈಕೆಯು ಏಳು ಮಂದಿ ಗಂಡಂದಿರೂ ಸತ್ತು ಹೋಗಿದ್ದರು.

ಈ ಚಿಂತಾಜನಕ ಪರಿಸ್ಥಿತಿಯಲ್ಲಿ ತೊಬಿತ ಮತ್ತು ಸಾರಾ ತವಿಗೆ ಸಾವನ್ನಾದರೂ ಕೊಡು ಎಂದು ದೇವರನ್ನು ಪ್ರಾರ್ಥಿಸಿಕೊಂಡಾಗ ಆತ ರಾಘಾಯೀಲ್ ಎಂಬ ದೇವದೂತನನ್ನು ಕಳುಹಿಸಿಕೊಡುತ್ತಾನೆ. ಈ ದೇವದೂತನು ತೊಬಿತನ ಮಗನಾದ ತೊಬಿಯಾನನನ್ನು ರಾಗುಯೀಲನಲ್ಲಿಗೆ ಸುರಕ್ಷಿತವಾಗಿ ಕರೆತಂದು ಸಾರಾ ಇನ್ನು ಈತನೊಂದಿಗೆ ಮಂದುವೆ ಮಾಡಿಸುತ್ತಾನೆ. ಅಲ್ಲದೆ, ತೊಬಿತನ ಕುರುಡುತನ ವರ್ನು ಗುಣಪಡಿಸಲು ಟೈಗ್ರಿಸ್ ನದಿಯ ಮಾನಿನ ಹಿತ್ತರಸವನ್ನು ಓವರ್‌ಥ್ರಿಯನ್ನಾಗಿ ಕೊಡುತ್ತಾನೆ ; ದೇವ್ಯದ ಉಚ್ಚಾಟನೆ ಮಾಡಲು ಆ ಮಾನಿನ ಹೃತ್ಯೋಶ ಮತ್ತು

2. ‘ತೊಬಿತ’ ಮತ್ತು ‘ಜೂಡಿತ್’ ಎಂಬ ಬ್ಯೇಬಲಿನ ಭಾಗಗಳು ಮೂಲ ಹೀಬ್ರೂ ಬ್ಯೇಬಲಿನಲ್ಲಿ ಇಲ್ಲ. ಆದುದರಿಂದ ಅಪ್ಪಿಗಳನ್ನು ಪ್ರೌಟಸ್ಯಾಂಟ್ ವಂಫಡ ಕ್ರೀಸ್ತರು ಪ್ರಮಾಣ ಗ್ರಂಥಗಳೆಂದು ಪರಿಗಣಿಸುವುದಿಲ್ಲ. ಆದರೆ ಅಪ್ಪಿಗಳ ಬಳಕೆ ಸುವಾರು ಶ್ರೀ. ಶ. ೩೮೨ ೧೦೯ ಕ್ರೀಸ್ತ ಧರ್ಮಸಭೆಯಲ್ಲಿ ಇದ್ದುದರಿಂದ ಈ ಸಂಪ್ರದಾಯಕ್ಕೆ ಮಾನ್ಯತೆ ನೀಡಿ ಕಥೋಲಿಕ ಕ್ರೀಸ್ತ ಧರ್ಮಸಭೆ ಈ ಸಂದಿಗ್ಗ ಗ್ರಂಥಗಳನ್ನು (Apocrypha) ಬ್ಯೇಬಲಿನ ಪ್ರಮಾಣ ಗ್ರಂಥಗಳನ್ನಾಗಿ ಪರಿಗಣಿಸಿದೆ.

ತೊಬಿತನ ಕಥೆಯ ಕಾಲ ಸುವಾರು ಶ್ರೀ. ಪೂ. ೪೦೦-೫೦೦ ಎಂದು ತೀವ್ರಾನಿಸಲಾಗಿದೆ. (Jones, ೬೦೨). ಈ ಕಥೆಯ ಪಾಠಕ್ಕೆ ನೋಡಿ : ಅದೇ ೬೦೫-೭೧.

ಪಿತ್ರಕೋಶಗಳನ್ನು ಬೆಂಕಿಯಲ್ಲಿ ಸುಟ್ಟು ಹೊಗಿಯಾಡಿಸಲು ಉಪದೇಶಿಸುತ್ತಾನೆ. ಹಾಗೆಯೇ ಮಾಡಲು ತೊಬಿಯತನಿಗೆ ದೃಷ್ಟಿ ದೂರಕುಶ್ತದೆ; ದೇವ್ಯದ ಉಚ್ಚಾಟನೆ ಯಾಗುತ್ತದೆ.

### ೨.೧ ಅಥವಿವರಣೆ

ಪ್ರಸ್ತುತ ಕಥೆಯಲ್ಲಿ ಜೀವಧೋಪಚಾರ, ದೇವ್ಯಗಳ ಉಚ್ಚಾಟನೆಗಳನ್ನು ಕುರಿತ ಜನಪದ ನಂಬಿಕೆಗಳ ಹಿನ್ನೆಲೆಯಲ್ಲಿ ಏನಿನ ಪ್ರಸ್ತಾಪ ಮಾಡಲಾಗಿದೆ.

ಸ್ವಭಾವತಹ ಕಹಿಯಾಗಿರುವ ಪಿತ್ರರಸ ಕಷ್ಟ, ನೋಪುಗಳಿಗೆ ಸಂಕೇತ. ಭಕ್ತನ ಸಂತದೃಷ್ಟಿ ಅಥವಾ ಒಳಗಿನ ಮೂರನೆಯ ಕಣ್ಣ ತಗ್ಗಿಲುವುದು ಜೀವನದ ಕಷ್ಟ ನೋಪುಗಳ ಅನುಭವದಿಂದಾಗಿ. ಯೆಹೂದಿಯರಿಗೆ ತಮ್ಮ ದಾಸ್ಯತನದಿಂದ ಮುಕ್ತಿಯನ್ನು ಪಡೆಯಬೇಕಾದರೆ ಅವರು ಕಷ್ಟಕಾರಣಗಳನ್ನು ಅನುಭವಿಸುವುದು ಅನಿವಾರ್ಯ ಎಂಬುದೇ ಇಲ್ಲಿಯ ಜೀವಧೋಪಚಾರದ ಒಳಾರ್ಥ.

ಎರಡನೆಯದಾಗಿ, ಈ ಕಥೆಯಲ್ಲಿ ಬರುವ ದೇವ್ಯದ ಉಚ್ಚಾಟನೆ ಮಾಟಮಂತ್ರವಲ್ಲ. ಅದೊಂದು ಭಕ್ತರ ಕರೆಗೆ ಓಗೊಟ್ಟು ವರದೂಪವಾಗಿ ದೇವರು ಕೊಟ್ಟಿ ಒಂದು ತಂತ್ರ ಮಾತ್ರ. ಯೆಹೂದಿ ಅವಲೋಕನದಲ್ಲಿ ಭಕ್ತಿಗೆಯೇ ಪ್ರಾಧಾನ್ಯತೆ ಹೊರತು ಮಾಟ ಮಂತ್ರಗಳಿಗಲ್ಲ. ಈ ಹಿನ್ನೆಲೆಯಲ್ಲಿ ಹೃತ್ಯೋಶ ಮತ್ತು ಪಿತ್ರಕೋಶ ಸುಡುವ ಕ್ರಿಯೆ ಅಹಂಪ್ರಜ್ಞಿಯ ಸುಡುವಿಕೆಗೆ ಸಂಕೇತ. ನಮ್ಮಲ್ಲಿ ಮನೆ ಮಾಡಿರುವ ಅಹಂಪ್ರಜ್ಞಿಯನ್ನು ಸುಟ್ಟಾಗ ನಮ್ಮಲ್ಲಿಯ ‘ದುಷ್ಪತನ’ : ದೇವ್ಯ ವಾಶಗೊಳ್ಳುತ್ತದೆ ಎಂಬುದೇ ಇಲ್ಲಿಯ ವ್ಯಂಜಕಾರ್ಥ.

### ೩.೦ ಏನೇನು ಚೀಟಿಯು ಪನಾಡ (Lk 5.1-1)

(ಸಾರಾಂಶ)

ಗಲಿಲೀಯದಲ್ಲಿ ಗನೇಸರೆಸ್ ಎಂಬುದೊಂದು ದೂಡ್ಡ ಕೆರೆ. ಕೆರೆ ತುಂಬ ತಂಪಾದ ನೀರು. ನೀರಿನಲ್ಲಿಲ್ಲ ಏನೇನರಾತಿ. ಆ ಕೆರೆಯ ದಡದಲ್ಲಿ ಯೇಸುವಿನ ಶಿಷ್ಯನಾದ ಸಿಮೋನ್-ಪೇತ್ರನ ದೋಷಿಯೊಂದಿತ್ತು. ಯೇಸು ಆ ದೋಷಿಯನ್ನು ಹತ್ತಿ ಜನಸ್ತೋಪಾಕ್ಷ ಉಪದೇಶ ಕೊಟ್ಟಿ ಬಳಿಕ ಆಳವಾದ ಸ್ಥಳಕ್ಕೆ ದೋಷಿಯನ್ನು ವಡೆಯಿಸಲು ಸಿಮೋನನಿಗೆ ಹೇಳಿ ಬಲೆ ಬೀಸಲು ಕರೆ ಕೊಟ್ಟಿ. ಸಿಮೋನಿನ ತಂಡರಾತ್ರಿಯಲ್ಲಾ ಏನಿನಬೇಕಿಗಾಗಿ ಪ್ರಯಾಸಪಟ್ಟಿದ್ದರೂ ಏನೂ ಸಿಕ್ಕಿರಲಿಲ್ಲ. ಆದರೂ ಗುರುವಿನ ಮಾತಿಗೆ ಬೆಲೆಯನ್ನು ಕೊಟ್ಟಿ ಆತ ಬಲೆ ಬೀಸಿದ.

ಅಗ ಬಲೆಗೆ ಏನು ರಾಶಿರಾಶಿಯಾಗಿ ಸಿಕ್ಕಿಕೊಂಡು ಬಲೆ ಹರಿದುಹೋಗು ಶ್ರದ್ಧಂತೆ ಕಂಡಿತು. ಸಮೀಪದಲ್ಲಿದ್ದ ಮತ್ತೊಂದು ದೋಷಿಯವರು ಬಂದು ನೇರವು ನೀಡಿದರು. ಆ ಎರಡು ದೋಷಿಗಳಲ್ಲಿ ಏನು ತಂಬಿ ಅವು ಮುಖುಗುವ ಹಾಗಾದವು. ಎಲ್ಲರೂ ವಿಸ್ತೃಯಪಟ್ಟಿರು. ಆಗ ಯೇಸು ಸಿಮೋನಿನಿಗೆ ಅಂಚಬೇದ. “ಇಂದಿನಿಂದ ನೀನು ಮನುಷ್ಯರನ್ನ ಹಿಡಿಯುವವನಾಗಿರುವಿ” ಎಂದು ಹೇಳಿದ. ಅಷ್ಟರಲ್ಲಿಯೇ ಅವರು ತಮ್ಮ ದೋಷಿಗಳನ್ನು ದಡಕ್ಕೆ ತಂದು, ಎಲ್ಲವನ್ನೂ ಅಲ್ಲಿಯೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

#### ೪.೧ ಅರ್ಥವಿವರಣೆ

ಸಾಮಾನ್ಯವಾಗಿ, ಬಲೆಗೆ ಸಿಕ್ಕಿದ ಏನು ಆಡುಗೆಯಾಗಿ ಹಸಿದವನ ಹೊಟ್ಟೆಗೆ ಅಹಾರವಾಗಿ ಹೋಗುತ್ತದೆ. ಆದರೆ ‘ಇಂದಿನಿಂದ ಸಿಮೋನ-ಪೇತ್ರನ ಬಲೆಗೆ ಸಿಕ್ಕಿದ ವ್ಯಕ್ತಿಗಳು ಸಾರವಾಗಿ ಹೋಗದೆ ತಮ್ಮ ಮುಕ್ತಿಯನ್ನು ಪರಮಾತ್ಮನಲ್ಲಿ ಪಡೆದು ಕೊಳ್ಳುತ್ತಾರೆ. ಪ್ರಸ್ತುತ ಬಲೆಗೆ ಬೀಳುವುದು, ಆತ್ಮಸಮರ್ಪಣೆಯ ಸಂಕೇತ. ಪಾಷಾದ ಅರ್ಥಾತ್ ಅವಿದ್ಯೆಯ ಅಂಥಕಾರದಲ್ಲಿ ಈಸಾಡುತ್ತಿರುವ ಮಾನವರೆಂಬ ಏನುಗಳು ದೃವೀಕೃಪೆ ಎಂಬ ಬಲೆಗೆ ಬಿದ್ದು ಪರಮಾತ್ಮನಿಗೆ ಶರಣಾಗತರಾದಾಗ, ಅವರಲ್ಲಿಯು ಅಹಂಪ್ರಜ್ಞ. ಅಂದು ಹೋಗಿ ಸಮಾಖ್ಯ ಭಾವದಲ್ಲಿ ಅವರೆಲ್ಲ ವಸುಧೀವ ಕುಟುಂಬಕ ರಾಗಿ, ಏಕತಾ ಪ್ರಜ್ಞಯಿಂದ, ಭಗವಂತನಲ್ಲಿ ಬೇರೂರಿ ಜೀವಿಸಲು ಸಾಧ್ಯವಾಗುತ್ತದೆ. ಹೀಗೆ ಇಕ್ಕಿತಾಭಾವದಿಂದ ಜೀವಿಸುವಾಗ ‘ಹೋಸ ಸಮಾಜ’ ‘ಇಲ್ಲಿ’ ಎತ್ತು ‘ಈಗ’ ಉಂಟಾಗುತ್ತದೆ ಎಂಬುದೇ ಈ ಪರಾಡ ವೃತ್ತಾಂತದ ಸೂಚಕಾರ್ಥ.

#### ೪.೨ ಸಮಾರೋಹ

ಬೈಬಲಿನಲ್ಲಿ ಜನಪದ ಐತಿಹ್ಯ, ಕಥೆ ಹಾಗೂ ಪರಾಡಗಳನ್ನು ಬಳಸಲಾಗಿದೆ. ಅವುಗಳೆಲ್ಲವೂ ಚಾರಿತ್ರಿಕ ಘಟನೆಗಳಲ್ಲ. ಜರಿತ್ರೆ, ಬೈಬಲಿನ ನೇರ ಉದ್ದೇಶವೂ ಅಲ್ಲ. ಮೇಲಿನ ಜನಪದ ಸಾಹಿತ್ಯದ ಬಗೆಗಳಲ್ಲಿ ಅಮೂರ್ತ ಸ್ವರೂಪದ ಸತ್ಯವನ್ನು ಸಂಪರ್ಹನ ಗೊಳಿಸಲು ಕೆಲವು ಸಂಕೇತಗಳನ್ನು ಬಳಸಲಾಗಿದೆ. ಪ್ರಸ್ತುತ ವಿಶ್ಲೇಷಣೆಯಲ್ಲಿ ‘ಮಿಂನು’ ಸಂಕೇತವನ್ನು ಅರಿಸಿಕೊಂಡು ಅದರ ಅರ್ಥವನ್ನು ಅನಾವರಣಗೊಳಿಸುವ ಸಂಕೇತ\_ವೈಜ್ಞಾನಿಕ (Semiotic) ಪ್ರಯತ್ನ ವಾಡಲಾಗಿದೆ.

‘ಮಿಂನು’ ಎಂಬ ಸಂಕೇತ ಭಿನ್ನ ಭಿನ್ನ ಸಾಮಾಜಿಕ ಸಂದರ್ಭಗಳಲ್ಲಿ ಭಿನ್ನ ಭಿನ್ನ ಅರ್ಥವನ್ನು ಸೂಚಿಸುವುದನ್ನು ನಾವು ಗಮನಿಸಿದ್ದೇವೆ. ಹೀಗೆ, ಹಳೆಯ ಒಂದೆಂಬಡಿಕೆಯಲ್ಲಿ ಪ್ರಸ್ತಾಪಿಸಲಾದ ಯೋನನ ಐತಿಹ್ಯದಲ್ಲಿ ‘ಮಿಂನು’ ಯೆಹೂದಿಗಳನ್ನು


ದಾಸ್ಯತನಕೊಳ್ಳಪಡಿಸಿದ ಬ್ಯಾಬಿಲೋನಿಯಾಕ್ಕೆ ಸಂಕೇತವಾದರೆ, ತೊಬಿತನ ಕಥೆಯಲ್ಲಿ ಅದು ಯೆಹೂದ ಜನಾಂಗದ ಮುಕ್ತಿಮಾರ್ಗವನ್ನು ಸಂಕೇತಿಸುತ್ತದೆ. ಹೂಸ ಒಡಂಬಡಿಕೆಯು ಲೂಕದಲ್ಲಿ ಪ್ರಸ್ತಾಪಿಸಲಾದ ಮೀನಿನ ಪವಾದದ ವೃತ್ತಾಂತದಲ್ಲಿ ಕ್ರಿಸ್ತ ಶರಣರು ರೂಪಿಸಬೇಕಾದ ‘ಹೋಸ ಸಮಾಜ’ಕ್ಕೆ ಬಲೆಗೆ ಬಿದ್ದ ಮೀನಿನ ರಾಶಿ ಒಂದು ಸೂಕ್ತ ಸಂಕೇತವಾಗಿದೆ.

ಕೊನೆಯದಾಗಿ ಹೇಳುವುದಾದರೆ, ಸಮುದ್ರದಲ್ಲಿ ಸಾಮಾನ್ಯವಾಗಿ ಬೆಸ್ತ್ರ ಬಲೆಗೆ ಸಿಗುವಂತಹ ಹಾಗೂ ಕರಾವೆಲ್ಲಿ ಜನಪದ ಅಡುಗೆಯ ಸಾಮಾನ್ಯ ವಸ್ತುವಾಗಿರುವ ಮೀನು ಧಾರ್ಮಿಕ ಜಾನಪದದಲ್ಲಿ ಒಂದು ಸಂಕೇತವಾಗಿ ಅಮೂರ್ತಗೊಂಡು ಏವಿಧ ಸಾಮಾಜಿಕ ಸಂದರ್ಭಗಳಲ್ಲಿ ಏವಿಧ ಅರ್ಥಗಳನ್ನು ಪಡೆದುಕೊಂಡಿರುವುದಕ್ಕೆ ಬೈಬಲ್ ಜನಪದ ಸಾಹಿತ್ಯ ಒಂದು ಉತ್ತಮ ನಿದರ್ಶನ.


## ಃ.೦ ಸೆನಿಂಗೆರೆಣ

### 5.1

### ಬೈಬಲ್ ಜಾನಪದ



### 5.2 ಮೀನು ಸಂಕೇತದ ಅರ್ಥನಿವರಣೆಯ ಸೂತ್ರ [Formula]



## ಃ.೦ ಸಂಕೇತ ಸೂಚಿ

Ezk

Ezekiel

ಯೆಹೆಚ್ಕೇಲನು

Is

Isaiah

ಯೆಶಾಯನು

Jon	Johan	ಯೋನನು
1 K	1 Kings	1 ಅರಸುಗಳು
2 K	2 Kings	2 ಅರಸುಗಳು
Lk	Luke	ಲೂಕನು
Mt	Matthew	ಮತ್ತಾಯನು
NT	New Testament	ಹೊಸ ಒಡಂಬಿಕೆ
OT	Old Testament	ಹಳೀಯ ಒಡಂಬಿಕೆ

## 2.0 ಆಧಾರ ಸಾಹಿತ್ಯ

- 7.1 ಬೈಬಲ್ ಸೌಸೈಟಿ ಆಫ್ ಇಂಡಿಯಾ  
ಇಲ್ಲಾ ಸತ್ಯವೇದವು, ಬೆಂಗಳೂರು
- 7.2 ಮಾಡ್ತ, ವಿಲ್ಯಂ  
ಇಲ್ಲಿ ಜನಪದ ಭಾಷಾವಿಜ್ಞಾನ, ಧಾರವಾದ
- 7.3 ಮಾಡ್ತ, ವಿಲ್ಯಂ  
ಇಂದಿರಾ “ಪುರಾಣ ಮತ್ತು ಕ್ರಿಸ್ತ ಧರ್ಮ (ಜನಪದ ವೈಚಾನಿಕ ಅಧ್ಯಯನ)’’ ಕನಾರಿಕ ಭಾರತ (೨೩.೧) ಧಾರವಾದ
- 7.4 Almario, C.R. (Chairman CBC)  
1988 Christian Community Bible, Philippines
- 7.5 Bentzen, A.  
1952 Introduction to the Old Testament  
(2 vols.) Copenhagen.
- 7.6 Brown, R.E. et. al.  
1987 The Jerome Biblical Commentary,  
Bangalore.
- 7.7 Delmore J.  
1957-59 A. Robert and A. Feuillet,  
Introduction a la Bible (2 vols.) Paris.

- 7.8 Gelin A.  
A Robert and A. Tricot, Guide to the Bible  
[Vol. I, 2nd ed.], New York.
- 7.9 Jones A. [Gen.Ed.]  
1966 The Jerusalem Bible, London.
- 7.10 Robert A.  
1928 F. Vigouroux, Dictionnaire de la Bible  
Supplement [7 vols], Paris.

## ‘ಸಂಗ್ರಾ-ಬಾಳ್ಯ’ ಭಾಷಾಪ್ರಯೋಗ

ಲೇಖಕ : ಎಸ್. ಎಸ್. ಅಂಗಡಿ

ಕನ್ನಡ ಜಾನಪದ ಶಾಸ್ತ್ರದ ಹಲವು ಪ್ರಕಾರಗಳಲ್ಲಿ ಬಯಲಾಟಗಳು ಒಂದು. ಬಯಲಾಟಗಳಲ್ಲಿ ದೊಡ್ಡಾಟ ಮತ್ತು ಸಣ್ಣಾಟಗಳಿಂದು ಎರಡು ವಿಧ ಸಾಂಪ್ರದಾಯಿಕ ವಸ್ತುಗಳನ್ನಾಧರಿಸಿದ ದೊಡ್ಡಾಟಗಳನ್ನು ನೋಡಿ ಜನಪದರು ಬೇಸತ್ತಿರಬೇಕು. ಆ ವೇಳೆಯಲ್ಲಿ ಜನಪದದ ರೀತಿ ನೀತಿಗಳನ್ನು ಪ್ರತಿಬಿಂಬಿಸುವ ಸಣ್ಣಾಟಗಳು ಬಯಲಾಟಗಳಿಂದ ಸಿದ್ದಿದು ಒಂದಿರಬೇಕು. ಸಣ್ಣಾಟಗಳಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಎಂದು ಮೂರು ವಿಧ. ಜಾನಪದ ರಂಗಭೂಮಿಯ ಮೇಲೆ ಸಾಮಾಜಿಕ ಸಣ್ಣಾಟವಾಗಿ ಸಂಗ್ರಾ-ಬಾಳ್ಯ ಕಾಳಿಸಿಕೊಳ್ಳುತ್ತದೆ. ಜಾನಪದ ಸಣ್ಣಾಟಗಳ ಪಂಕ್ತಿಯಲ್ಲಿ ಸಂಗ್ರಾ-ಬಾಳ್ಯ ಅತ್ಯಂತ ಶೈಫ್ಲವಾದುದು ಮತ್ತು ಜನಪ್ರಿಯವಾದುದಾಗಿದೆ ಇದರ ಜನಪ್ರಿಯತೆಗೆ ಮೂರು ಕಾರಣಗಳಿವೆ.

೧. ಸಾಮಾಜಿಕ ವಸ್ತುವನ್ನೊಳಗೊಂಡ ವಾಸ್ತವಿಕ ಘಟನೆಯ ಮೇಲೆ ಈ ನಾಟಕ ರಚನೆಯಾಗಿದೆ.
೨. ನಾಟಕದ ಉದ್ದಕ್ಕೂ ಹಾಸ್ಯ, ಪ್ರಣಯ, ಶೃಂಗಾರಗಳೇ ತುಂಬಿಕೊಂಡಿವೆ. ಮೈ-ಮನ ಸೆಳೆಯುವ ಹಾಡುಗಳು ಪ್ರೇಕ್ಷಕರನ್ನು ಸೇರಿಂದಿರುತ್ತವೆ. (ಅಪ್ಯಾಗಳ ಒಡಲಲ್ಲಿ ದುರಂತ ಅಡಗಿದೆ ಎಂಬುದನ್ನು ಮರೆಯುಬಾರದು)
೩. ಪ್ರಾದೇಶಿಕ ಭಾಷಾ ಮೈಪ್ರಾಗಳನ್ನು ಬಳಸಿಕೊಂಡಿರುವುದರಿಂದ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದೆ. ಇದರಿಂದ ಭಾಷಾ ಸಂಕೀರ್ಣತೆ ದೂರವಾಗಿ ನಾಟಕದ ಆರ್ಥ ಜನರಿಗೆ ಸುಲಭವಾಗಿ ಆರ್ಥವಾಗುತ್ತದೆ.

ಈ ಎಲ್ಲ ಅಂಶಗಳಿಂದ ಈ ಸಟ್ಟಾಟ ಕನ್ನಡ ಜಾನಪದ ರಂಗಭೂಮಿಯ ಮೇಲೆ ತನ್ನದೆ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಸಂಗ್ರಾ-ಬಾಳ್ಯ ಈಗ ಉತ್ತರ ಕರ್ನಾಟಕದ ವ್ಯಾಪ್ತಿಯನ್ನು ಮೀರಿ ಪಶ್ಚಿಮ ಮತ್ತು ದಕ್ಷಿಣ ಕರ್ನಾಟಕಗಳಿಗೂ ದಾಟಿದೆ. ಇತ್ತೀತ್ತಲಾಗಿ ಜಲನಚಿತ್ರವಾಗಿ ನಾಡಿನ ತುಂಬೆಲ್ಲ ಪರಿಚಿತವಾಗಿದೆ. ಕರ್ನಾಟಕ ಹೊರಗಡೆ ಇರುವ ನೇರೆಯ ಮಹಾರಾಷ್ಟ್ರದಲ್ಲಿ ಅಪ್ಪೆ ಜನಪ್ರಿಯವಾಗಿದೆ. ಪ್ರದೇಶದಿಂದ ಪ್ರದೇಶಕ್ಕೆ ದಾಟಿಕೊಂಡು ಬರುವಾಗ ನಾಟಕದ ಹಾಡುಗಳ ರಚನೆಯಲ್ಲಿ ಬೇರೆ-ಬೇರೆ ಪ್ರದೇಶದ ಪ್ರಾದೇಶಿಕ ವೈಶಿಷ್ಟ್ಯತೆಗಳು ಪ್ರತ್ಯೇಕವಾಗಿ ಅಥವಾ ಪ್ರೋಕ್ರಿಟಿವಾಗಿ ಸೇರುತ್ತವೆ. ಈ ಸಂಪ್ರು ಬಂಧವನ್ನು ಬರೆಯುವಾಗ ಉದ್ದಕ್ಕೂ ನನ್ನ ಗಮನದಲ್ಲಿರುವುದು, ಬೆಳಗಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಳಕೆಯಲ್ಲಿರುವ ಸಂಗ್ರಾ-ಬಾಳ್ಯ ಪ್ರಯೋಗಿಸುವ ರೀತಿ ಮತ್ತು ಹಾಡುಗಳ ರಚನೆ.

ಸಂಗ್ರಾ-ಬಾಳ್ಯ ಹಾಡುಗಳ ರಚನೆಗಳ ಮೇಲೆ ಬೆಳಗಾವಿಯ ಉಪಭಾಷೆಯಲ್ಲಿ ಕಂಡುಬಂದ ಕೆಲವು ಧ್ವನಿರಚನಾಪ್ರಕ್ರಿಯೆಗಳು, ಅನುನಾಸಿಕರಣ, ಜಾರುಧ್ವನಿಗಳ ಬಳಕೆ ಹಾಗೂ ಕೆಲವು ಆಕೃತಿಮಾಪ್ರಕ್ರಿಯೆಗಳು ಕಾಣಿಸುತ್ತವೆ. ಇವು ನಾಟಕದ ಹಾಡುಗಳಿಗೆ ಪ್ರಾದೇಶಿಕ ಸೋಗಡನ್ನು ತಂದುಕೊಟ್ಟಿದೆ. ಅಪ್ಪಗಳ ವರ್ಣನಾತ್ಮಕ ಭಾಷಾ ವಿಶೇಷಣೆ ನನಗಿಲ್ಲಿ ಮುಖ್ಯವಲ್ಲ. ಆ ನಾಟಕದ ರಂಗಪ್ರಯೋಗದ ಭಾಷಾ ಸ್ವರೂಪವನ್ನು ಎತ್ತಿತೋರಿಸುವುದೇ ಆಗಿದೆ.

ಈ ಜಾನಪದಗೈತೆ ರೂಪಕ ಬೆಳಗಾವಿಯಂತಹ ದ್ವಿಭಾಷಾ ಪ್ರದೇಶದಲ್ಲಿ ರಚನೆಗೊಂಡಿರುವುದರಿಂದ ನೇರೆಯ ಮರಾಠಿ ಭಾಷೆಯ ಪ್ರಭಾವ ದಟ್ಟವಾಗಿದೆ. ಆ ಭಾಷೆಯು ಅನೇಕ ಪದಗಳು, ಪದಗುಜ್ಜಿಗಳು ಸಹಜವಾಗಿಯೇ ನುಗ್ಗಿ ಬಂದಿವೆ. ಅಲ್ಲದೆ ಅರೇಬಿಕ್, ಉದ್ಯಾನ, ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಪ್ರಭಾವವೂ ಈ ಜಾನಪದ ರೂಪಕದ ಮೇಲೆ ಆಗಿದೆ. ಹೀಗಾಗೆ ಭಾಷಾ ಬಳಕೆಯ ರೀತಿಯಲ್ಲಿ ಕೆಲವು ವೇಳಿ ಭಾಷಾ ಮಿಶ್ರಣ (Code-mixing) ಕಂಡುಬಂದರೆ, ಧಾರಾಳವಾಗಿ ಭಾಷಾ ಸ್ವೀಕರಣವೂ ಕಂಡುಬಂತ್ತದೆ. ಇಲ್ಲಿ ನಡೆಯುವ ಸ್ವೀಕರಣ ಸಾಂಸ್ಕೃತಿಕ ಸ್ವೀಕರಣ ವಾಗಿದೆ. (Cultural-Borrowing) ಎಂಬುದನ್ನು ಗಮನಿಸಬೇಕು.

ಸಂಗ್ರಾ-ಬಾಳ್ಯ ಪೇಟೆಯಲ್ಲಿ ಮಾರವಾಡಿ ಅಂಗಡಿಯಲ್ಲಿ ಒಟ್ಟೆ ತೆಗೆದುಕೊಳ್ಳುವಾಗ ಸೇಡಜಿ ಮತ್ತು ಸಂಗ್ರಾ-ಬಾಳ್ಯರ ಮಾತುಗಳಲ್ಲಿ ಬರುವ ಹಜಾರ, ಫೇರಾಣ, ಜಾಕೀಟ್, ಸಾರೀನಂಬರ್, ಪಾಡ್ವಿ, ರೋಮಿ, ಅಬ್ರೋ, ಮುಂತಾದವು ಮರಾಠಿ ಮತ್ತು ಹಿಂದಿ ಭಾಷೆಯು ಪದಗಳೇ ಆಗಿವೆ. ಸಂಗ್ರಾ-ಬಾಳ್ಯ ಪಗಡಿ ಆಡಲಿಕ್ಕ ಕುಳಿತಾಗ ಪರಸ್ಪರ ಸಂಭಾಷಣೆಯಲ್ಲಿ ಮರಾಠಿ ಭಾಷೆಯ ಸಂಖ್ಯಾವಾಚಕಗಳೆ ಕಂಡುಬರುತ್ತವೆ.

ದಶಾಪೋಶೇಕ ಹೊಡತಾ ।

ಜಕ್ಕಾ ತೀನೀಗೆ ಕಡತಾ ।

ಕೂಡಿ ಪಗಡಿನಾಡೋಣ ।

ದಶಾ, ಪೌಣಿ, ಜಕ್ಕಾ, ತೀನಿ ಮರಾಟಿ ರೂಪಗಳೆ ಆಗಿವೆ ಸಂಗ್ಯಾ-ಗಂಗಾನ ಎದುರಿಗೆ ತನ್ನ ಹೋಡವನ್ನು ತೋಡಿಕೊಳ್ಳುವಾಗ ಬರುವ

ರಾಜ ಹೆಣ್ಣ ಸಾಜನದಿಗಿ ನಾಜೂಕಾ

ಸಿಕ್ಕಬಿದ್ದ ಬಯಲಾಕಾ

ಹೆಂಗಾರ ಮಾಡಿ ತೋರದಯಾ ಕರಣಾ

ಕೆರ್ರಾ, ಇರಪಕ್ಷಿ-ಬಸವಂತ ಸೇರಿ ಸಂಗ್ಯಾನ ಕೊಲೆ ಮಾಡುವಾಗ ‘ಇವನ (ಸಂಗ್ಯಾನ) ಶಿರಾ ಹರಿ ಹರಿ’ ಎನ್ನುವಲ್ಲಿ ನಾಜೂಕ ಅರೇಬಿಕದಿಂದ ಬಂದಿದೆ. ದಯೆ, ಕರುಣ, ಸಂಸ್ಕೃತದಿಂದ ಬಂದಿವೆ. ಪರಮ್ಮ ತನ್ನ ಅಳಿಯು ಸಂಗ್ಯಾನ ಸಾವನ್ನು ಕಂಡು ಸರಕಾರಕ್ಕೆ ಧೂರು ಹೇಳುತ್ತಾಳೆ. ಆಗ ಕೆರ್ರಾ ಮತ್ತು ಪರಮ್ಮರ ನಡುವೆ ನಡೆಯುವ ಸಂಭಾಷಣೆಯಲ್ಲಿ ಅಚ್ಚ, ಹೋಜದಾರ, ಮಾಮಲೀದಾರ ಮುಂತಾದ ಪದಗಳು ಪರೀಕ್ಷೆ ಭಾಷೆಯಿಂದ ಬಂದಿವೆ. ಇತರ ನಾಟಕಗಳ ಮೇಲೆ ಆಗಿರುವಂತೆ ಸಂಗ್ಯಾ ಬಾಳ್ಳದ ಹೇಳಿಯೋ ಅನ್ಯ ಭಾಷೆಗಳ ಪ್ರಭಾವ ಆಗಿದೆ.

ನಾಟಕದಂತಹ ಜನಪ್ರಿಯ ಮಾಧ್ಯಮ, ಅನ್ಯ ಭಾಷೆಗಳ ಪ್ರಭಾವದಿಂದ ಹೊರತಾಗಿರಲು ಸಾಧ್ಯವೇ ಇಲ್ಲ. ಭೌಗೋಳಿಕ ಮತ್ತು ಸಾಂಸ್ಕೃತಿಕ ಅಗತ್ಯತೆಗಳ ಹಿನ್ನೆಲೆಯಲ್ಲಿ ಅನ್ಯ ಭಾಷೆಗಳ ಪ್ರಭಾವ ಈ ರೂಪದ ಮೇಲೆ ಆಗಿದೆ. ನಾಟಕ ವಿಚಾರಗಳನ್ನು ಅಭಿವೃದ್ಧಿ ಪಡಿಸಲು, ಪ್ರೇಕ್ಷಕರೂಡನೆ ಸಂವಹನ ಶಕ್ತಿ ಹೆಚ್ಚಿಲು ಅನ್ಯ ಭಾಷೆಗಳ ಈ ಪ್ರಭಾವ ಸಹಾಯಕಾರಿಯಾಗಿದೆ.

ಮಾದುವೆಯಾದ ಹೆಣ್ಣ ಹಾದರಕ್ಕಿಳಿಯುವುದು ಜಾನಪದರು ಒಪ್ಪಲಾರದ ಮಾತ್ರ. ಅದು ಅಪರಾಧವೇ ಸೇರಿ. ಗಂಗಿಯು ಪರಮ್ಮ-ಬಾಳ್ಳಾರ ಪ್ರೇರಣೆಯಿಂದ ಸಂಗ್ಯಾನ ಜೊತೆಗೆ ಹಾದರಕ್ಕಿಳಿದು ತಪ್ಪು ಹೆಚ್ಚಿ ಇಡುತ್ತಾಳೆ. ಇದು ಗಂಡ ಕೆರ್ರಾನ ಕಿವಿಯ ಮುಟ್ಟಿದಾಗ ಕೆರ್ರಾ-ಗಂಗಿಯರ ರೋಷಯುಕ್ತವಾದ ಸಂಭಾಷಣೆಯಲ್ಲಿ ಅನೇಕ ಬೃಗುಳಗಳು ಸೃಷ್ಟಿಯಾಗುತ್ತವೆ. ಅವು ‘ದ್ವೇಷ’ ಮತ್ತು ‘ಕಾಮದ’ ಸುತ್ತಲೇ ಇವೆಯೆಂದು ಬೇರೆ ಹೇಳಬೇಕಾಗಿಲ್ಲ. ಅಲ್ಲಿ ಬಳಕೆಯಾದ ಜಾನಪದ ಬೃಗುಳಗಳನ್ನು ಈ ರೀತಿಯಾಗಿ ಕಲೆ ಹಾಕಬಹುದು. ಕೆಟ್ಟರಂಡಿ, ಟಿರಂಡಿ, ಸೂಳಿಮುಕ್ಕಳ, ಹಾದರಗಿತ್ತಿ, ಕುಂಟಲಗಿತ್ತಿ, ಹೊಯಾಳಿಗಿತ್ತಿ ಮುಂತಾದವು.

ಕೆಟ್ಟಿ+ರಂಡಿ — ಕೆಟ್ಟಿರಂಡಿ  
 ಟಿ+ರಂಡಿ — ಟಿರಂಡಿ  
 ಸೂಲಿ+ಮಹಕ್ಕಳಿ — ಸೂಲಿಮಹಕ್ಕಳಿ

ಇಲ್ಲಿ ಎರಡು ಭಾಷಾ ಫೋಟಿಕಗಳಿವೆ. ಎರಡೂ ಸ್ವತಂತ್ರ ಆಕೃತಿ ಮಾಗಳಿಗಿವೆ. ಚೈಗುಳಗಳಲ್ಲಿ ರಚನೆಗಿಂತಲೂ ಅಥ ಮುಖ್ಯವಾಗಿರುವುದರಿಂದ ಇವು ಸುಧಿಗಟ್ಟಿಗ್ಳಾಗಿವೆ.

ಹಾದರ+ಗಿತ್ತಿ — ಹಾದರಗಿತ್ತಿ (ಹಾದರತನ)  
 ಕುಂಟಲ+ಗಿತ್ತಿ — ಕುಂಟಲಗಿತ್ತಿ (ಕುಂಟಲತನ)  
 ಹೊಯಾಲ+ಗಿತ್ತಿ — ಹೊಯಾಲಗಿತ್ತಿ (ಹೊಯಾಲತನ)

ಹಾದರ, ಕುಂಟಲ, ಹೊಯಾಲ ಈ ನಾಮಪದಗಳಿಗೆ-ಗಿತ್ತಿ-ತನ ಎಂಬ ತದ್ದಿಂತ ಪ್ರತ್ಯೇಯಗಳು ಸೇರಿರುವುದರಿಂದ ಇವು ತದ್ದಿತಾಂತ ನಾಮ ಪದಪೂರ್ಣಗಳಾಗಿವೆ. ಇವು ಒಬ್ಬ ವ್ಯಕ್ತಿಯ ಗುಣ ಸ್ವಭಾವಗಳನ್ನು ಸೂಚಿಸುವುದರ ಜೊತೆಗೆ ಒಂದು ರೀತಿಯ ಶಾಬ್ದಿಕ ಹೊಡೆತಗಳಾಗಿವೆ. ಈರ್ಣಾ-ಗಂಗಾರ ನಡುವೆ ಮಾತಿಗೆ ಮಾತು ಹತ್ತಿ ಸನ್ನಿವೇಶ ಕಾವೇರಿದಾಗ ಈರ್ಣಾ ಗಂಗಿಯನ್ನು ಬೈದರೀ ಅವಳು ಪ್ರತಿಯಾಗಿ ಬೈಯುತ್ತಾತ್ತಳಿ.

ಪಾಪಕಟ್ಟಿ ಕೊರೊ ಪದರಾಗ  
 ಮರುಗುವೆ ಮನದಾಗ

ಸುಳ್ಳಿ ಅನೋದ ಮಾತ ಆಡಬ್ಬಾದ  
 ಹಾದಿ ನರಕಕ್ಕಿ

ಆಕೆಗೆ ಪ್ರತಿಯಾಗಿ ಈರ್ಣಾನ ರೋಷವನ್ನು ಮಾತಿಸಲ್ಲಿ ಹಿಡಿಯುವುದು ಕಷ್ಟ ಸಾಧ್ಯ. ‘ಬೆಡರೊ ತಮ್ಮಗಳಿರು ಈ ಹಾದರಗಿತ್ತಿ ಬೆನ್ನೆತ್ತಾಟಿಕ್ಕಿತ್ತು. ಕಾಲ ಮ್ಯಾಲ ಮಾಡಿ ಗೊಣಕೊಡ ತಲೆ ಬಿಡಿಸಿ ಚೆಲ್ಲಿವೆ ಬಾವ್ಯಾಗಿ’ ಎಂದಮೇಲೆ ಗಂಗಿಯ ಮನಸ್ಸಿಗೆ ಏಟು ಬಿದ್ದು ಮಾನಸಿಕ ಸಮರ್ಪಿತನ ತಪ್ಪತ್ತದೆ. ಸಮಾಜದ ಕಣ್ಣಲ್ಲಿ, ತಾನು ಶೀಳಾದಂತೆ ಭಾಸವಾಗುತ್ತದೆ. ಆಗ ಆಕೆಯ ಮನಸ್ಸಿನ ಅಹಂ ಎನ್ನುವುದು ಮೇಲೆದ್ದಾ

1. ಸಿಗ್ಗಂಡ ಘ್ರಾಯ್ಯಾನ ಮನೋವಿಜ್ಞಾನದಲ್ಲಿ ವ್ಯಕ್ತಿತ್ವದ ಬಗೆಗೆ ರೂಪಗೊಂಡಿರುವ ಪರಿಕಲ್ಪನೆ ಇದು. ಬಾಹ್ಯ ಜಗತ್ತಿನ ಪ್ರಭಾವಕ್ಕೆ ಒಳಗಾಗಿ ವಿಕಾಸಗೊಂಡಿರುವ ಭಾಗವಾಗಿದೆ. ಘ್ರಾಯ್ಯಾನ ಪ್ರಕಾರ ಮಾನವನು ಮನಸ್ಸು ಇದಂ, ಅಹಂ, ಅದಿಆಹಂಗಳಿಂದ ರೂಪಿತವಾಗಿದೆ. ಇದಂ ಅನುವಂಶಿಕವಾಗಿ ಬಂದುದು ಅಹಂ ಬಾಹ್ಯ ಜಗತ್ತಿನ ಭಾವಕ್ಕೆ ಸಿಲುಕಿ ವಿಕಾಸಗೊಂಡಿರುವ ಇದಂನ ಒಂದು ಭಾಗ. ಸಮಾಜಿಕರಣದ ಅವಧಿಯಲ್ಲಿ ವ್ಯಕ್ತಿಗೆ ಭೋದಿಸಲಾದ ನೈತಿಕ ಅಭಿವ್ಯಕ್ತಿಗಳು, ಆದರ್ಥಗಳು ಮತ್ತು ನೈತಿಕ ಮೌಲ್ಯಗಳ ಪ್ರತೀಕ ಆದಿಹಂ.

ವ್ಯಕ್ತಿತ್ವ (ಸಂ) ಕೆ.ಆರ್. ಮಲ್ಲಪ್ಪ ಮತ್ತು  
 ಎಸ್.ಎಸ್. ಥರೆಂಡ್ರಯ್ಯ ಕ.ವಿ.ವಿ.

ತನ್ನ ಹಿಂದಿನ ಸ್ಥಿತಿಯನ್ನು ಉಳಿಸಿಕೊಳ್ಳಲು ಪ್ರಯೋಜಿಸುತ್ತದೆ. ಇಂತಹ ಬೀಗುಳು ಬೆಳಗಾವಿ ಸುತ್ತು ಮುತ್ತಲಿನ ಪ್ರದರ್ಶನದಲ್ಲಿ ಧಾರಾಳವಾಗಿ ಬಳಕೆಯಾಗುತ್ತವೆ. ಇವು ಈ ಸಣ್ಣಾಟದಲ್ಲಿ ಬಳಕೆಯಾಗಿ ಪ್ರಾದೇಶಿಕತೆಯನ್ನು ಪ್ರತಿನಿಧಿಸಿವೆ.

ಉತ್ತರ ಕನಾರಾಟಕದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮತ್ತು ದೃಷ್ಟಿನ ಬದುಕಿನಲ್ಲಿ ವ್ಯವಹಾರಕೂಗಿ ಬಳಸುವ ನುಡಿಗಟ್ಟಿಗಳು ನಾಟಕದಲ್ಲಿ ಸಹಜವಾಗಿ ಬಳಕೆಯಾಗಿವೆ.

ಮೂಗ ಕೋಡ ಕನ್ನಡಿ  
ಹಲ್ಲಪನ್ನು  
ಚಂಡಿಚಪ್ಪಟಿ  
ನಿರವಂಶ ಆಗಲಿ  
ಕಡಬೇರಿಕೆ  
ಕೋಲೆ ಏಂಜ ಹೊಡದಾಂಗಾತ ಏಕಾ ಏಕಿ ಮುಂತಾದವು

ನುಡಿಗಟ್ಟಿಗಳು ಹಲವಾರು ಅನುಭವೋಕ್ತಿಗಳು ಪಾತ್ರಗಳ ಮಾತಿನ ಮೂಲಕ ಅಭಿವೃದ್ಧಿಗೊಂಡಿವೆ. ಸಂಗ್ಯಾ ಗಂಗಾನ ಹತ್ತಿರ ಬಂದು ತನ್ನ ಮೋಹವನ್ನು ಶೋಡಿ ಕೊಂಡಾಗ ಗಂಗಿ ಅವನಿಗೆ ಬುದ್ಧಿ ಹೇಳುತ್ತಾಳೆ.

ದಶಮುಖ ರಾವಣ | ಒಯ್ಯಾನೊ ಸೀತಾನ  
ಆತೇನೊ ಏಕ್ಕಾಣಾ ಅವನ ಗತಿ |  
ಈ ಕಪ್ಪತ ಗುಡ್ಡ ಕಣ್ಣಿಗಿ ಭಾಯಾ  
ಹೋದೇನಂತೀಯಾ ನೀನಾ  
ಇದು ಹುಲ್ಲ ಜೀವ | ಅಲ್ಲ ಮತ್ತ ಹಂಟ್‌ಕ ಕೇಳ ಕ್ಕಾಣಾ |  
ತಂಡಗ ಪಟಿಗತನ ಅಡಗದೊ ಮೂರ ದಿನಾ |

ಗ್ರಾಮೀಣ ಪರಿಸರದ ಜನರ ರೀತಿ-ನೀತಿಗಳನ್ನು ಬದುಕಿನಲ್ಲಿ ಅನುಭವಿಸುವ ಭಾವನೆಗಳನ್ನು ನುಡಿಗಟ್ಟಿಗಳು, ಅನುಭವೋಕ್ತಿಗಳು ಚೆನ್ನಾಗಿ ಚಿತ್ರಿಸುತ್ತವೆ. ಆ ಉಕ್ತಿಗಳ ಹಿಂದೆ ಜೀವನವನ್ನು ಕಂಡುಂದ ಜನಪದದ ಮನಸ್ಸಿನ ತಾತ್ಪರ್ಯಕ ಚಿಂತನೆಯ ಸ್ವರೂಪವನ್ನು ಗುರುತಿಸಬಹುದಾಗಿದೆ. ಇಂತಹ ವಿಶಿಷ್ಟ ಪ್ರಯೋಗಗಳಲ್ಲಿ ಚಾನಪದ ಭಾವೇಯ ಸತ್ಯ, ಸೊಗಡು ಎದ್ದು ಕಾಣುತ್ತದೆ.

ಈ ದೂಪಕದಲ್ಲಿ ನುಡಿಗಟ್ಟಿ ಅನುಭವೋಕ್ತಿಗಳಿಂತೆ ಅನುಕರಣಾವಾಚಕಗಳು

ಬಳಕೆಯಾಗಿವೆ. ಅಯಾ ಸನ್ನವೇಶಗಳನ್ನು ವರ್ಣಸುಪಾಗ ಸಂಭಾಷಣೆಯಲ್ಲಿ ಅನುಕರಣವಾಚಕಗಳು ಜೀವನಾದಿಯಂತೆ ಪ್ರವೇಶಿಸಿ ನಾಟಕಕ್ಕೆ ಕಳಿತರಲು ಸಹಾಯಕವಾಗಿದೆ.

ಹಾಡಿಗಿ ಹಿರಿ ಹಿರಿ ಓಡಿ ಬಂದಿ  
ಖಾಳಾಬಳಾ ಹೊಳತೆ  
ಮಿರಿ ಮಿರಿ ಮಿಂಚಲೆ  
ಮರಮರ ಮರಗತನ ಮನದಾಗ

ಮುಂತಾದ ಉದಾಹರಣೆಗಳನ್ನು ನೋಡಿದಾಗ ಅನುಕರಣವಾಚಕ ತಬ್ಬಗಳು ಕ್ರಿಯೆಯನ್ನು ಅಭಿಸಂಖ್ಯಾಸುವಂತೆ ಭಾಸವಾಗಿ ನಾಟಕದ ಸಾಂದರ್ಭ್ಯವನ್ನು ಹೆಚ್ಚಿಸಿವೆ. ಇವು ಕಲಾತ್ಮಕವಾಗಿ ಸಹಜವಾಗಿ ಮೂಡಿ ಬಂದಿವೆಯೇ ಹೂರತು ಹೊರೆಯಾಗಿ ಬಾದಿಲ್ಲ. ಇದು ಸಂಗ್ರಾ ಬಾಳಾ ನಾಟಕದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಈರಾ ವ್ಯಾಪಾರಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾಗ ಈರಾ ಮತ್ತು ಗಂಗಾರ ನಡುವೆ ಸಂಭಾಷಣೆಯ ಸಂದರ್ಭದಲ್ಲಿ ಕೆಲವು ಸಂಭೋಧನೆಗಳು ಕಂಡುಬರುತ್ತವೆ. ಇವುಗಳ ರಚನೆ ಸರಳವಾಗಿದ್ದರೂ ನಾಟಕದಲ್ಲಿ ಬಂದಾಗ ನಾಟಕೀಯ ಎನಿಸುತ್ತದೆ.

ನೆವಿ ಬಾಬಾ ।  
ತ್ವಿಯಾ । ನಿಮಗೆ ಕೈ ಮುಗಿಯುವೆ  
ಪ್ರಾಣಕಾಂತಾ । ಹಾ ಹೇಂಗ ಜೀವಿಸಲೋ  
ಕಾಂತಾ ಕರಸೀದ ಕಾರಣೇನೋ ಕಾಂತಾ ।  
ಕೇಳ ಕಾಂತೇ ।

ಉತ್ತರ ಕನಾಟಕ ವ್ಯವಹಾರಿಕ ಕನ್ನಡದಲ್ಲಿ ಇಂತಹ ಸಂಭೋಧನೆಗಳನ್ನು ಬಳಸುವುದಿಲ್ಲ. ಅದರೆ ಈ ಜಾನಪದ ರೂಪಕದಲ್ಲಿ ಕಾಣಿಸಿಕೊಂಡು ಕೃತಕವಾಗಿ, ನಾಟಕೀಯವಾಗಿ ಬಳಕೆಯಾಗಿವೆ. ಅಂದರೆ ದ್ವಿಸ್ತರತೆ<sup>2</sup> [Diglossia] ಇಲ್ಲಿ ಕಂಡು ಬಂದಿದೆ. ಬಹುಶಃ ಕಂಪನಿ ನಾಟಕಗಳು, ಸಾಮಾಜಿಕ ನಾಟಕಗಳ ಪ್ರಭಾವ ಸಂಗ್ರಾ-ಬಾಳಾ ಮೇಲೆ ಆಗಿರಬೇಕು.

2. ಒಂದು ಭಾಷಾ ಸಮೂಹದವರು ತಮ್ಮದೇ ಆದ ಆದುನುಡಿಯನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಉದ್ದೇಶಗಳಾಗಿ ಪ್ರಮಾಣೀಕೃತ ಭಾಷೆಯನ್ನು ಔಪಚಾರಿಕವಾಗಿ ಬಳಸುತ್ತಾರೆ. ಅದನ್ನು ಬಳಸುವ ಭಾಷಾ ಸ್ಥಿತಿಗೆ ದ್ವಿಸ್ತರತೆ ಎನ್ನಲಿ. ಶಿಷ್ಟ ಸಾಹಿತ್ಯ ನಿರ್ಮಾಣಕ್ಕೆ ಮತ್ತು ಆದರ ಬೆಳವಣಿಗೆಗೆ ದ್ವಿಸ್ತರತೆ ತುಂಬ ನೇರವಾಗುತ್ತದೆ. ಆದಿತ್ಯ, ಸಮೂಹ ವಾಧ್ಯಮ, ಶಿಕ್ಷಣ ಮುಂತಾದ ವಲಯಗಳ ದ್ವಿಸ್ತರತೆ ಬಳಕೆಯಾಗುತ್ತದೆ.

ಈ ಜಾನಪದ ರೂಪಕದಲ್ಲಿ ಸಂಭಾಷಣೆಗೆ ಹೆಚ್ಚಿನ ಮಹತ್ವವಿದೆ. ಪಾತ್ರಗಳು ಹಾಡು ಹೇಳಿ ಹಾಡಿನಲ್ಲಿರುವ ಅರ್ಥವನ್ನು ಹೆಚ್ಚಿ ಸ್ಪಷ್ಟಗೊಳಿಸಲು ಮಾತ್ರ ಬೇಕೆಂದು ತ್ತವೆ. ತರ್ಕಬದ್ದವಾಗಿ, ಗಟ್ಟಿಯಾಗಿ ಹೇಳಿಬೇಕಾದದ್ದನ್ನು ಹೇಳುತ್ತಾರೆ. ಮಾತ್ರಗಳು ಪಾತ್ರಧಾರಿಗಳ ಬಾಯಲ್ಲಿ ಬಂದಾಗ ಗ್ರಾಮ್ಯವಾಗಿ ನಿಲ್ಲಿತ್ತವೆ. ಸಂಭಾಷಣೆ ಹೆಚ್ಚಿ ನೈಜವಾಗಿ ಇರುತ್ತದೆಯಲ್ಲದೆ ಅಲ್ಲಿಯ ವಾಕ್ಯಗಳು ಚಿಕ್ಕ ಚಿಕ್ಕವಾಗಿದ್ದು ಉಂಬ ಸರಳ ವಾಗಿರುತ್ತವೆ. ಸಂಗ್ರಹ ಬಾಳ್ಯಾನಿಗೆ ಗುಗಿಯೆನ್ನು ಒಲಿಸಿಕೊಂಡು ಬರುವಂತೆ ಆಕೆಯು ಮನೆಯು ಏಳಾಸವನ್ನು ಕೊಡುತ್ತಾನೆ.

**ಸಂಗ್ರಹ :** ಗೆಳೆಯಾ ಬಾಳ್ಯಾ ಹೊಂಗಲ ಉರಾಗ ಜದರಂಗ ಜಾವಡಿ ಇತಿ

**ಬಾಳ್ಯಾ :** ಗೆಳೆಯಾ ಮುಂದೆ

**ಸಂಗ್ರಹ :** ಗೆಳೆಯಾ ಜದರಂಗ ಜಾವಡಿ ಮುಂದ ಗೊಂಬೆ ಗುಡಿ ಇತಿ  
ಅದರ ಅಚಿಕ ಘೋಜಿಗಟ್ಟಿ ಇತಿ

**ಬಾಳ್ಯಾ :** ಗೆಳೆಯಾ ಅದರ ದಾಟಿ ಏನ ಒತಿ

**ಸಂಗ್ರಹ :** ಗೆಳೆಯಾ ಒಂದೆ ತೆಂಗಿನ ಗಿಡಾ ಇತಿ, ತೆಂಗಿನ ಗಿಡಕ್ಕ ಲಗಳ್ಯಾರ  
ಮನಿಗೆ ಸತಾನೆ ಸರತೆ ಇತಿ ಗೆಳೆಯಾ

**ಬಾಳ್ಯಾ :** ಗೆಳೆಯಾ ಲಗಳ್ಯಾರ ಮನಿಗೆ ಹ್ಯಾಂಗೆ ಹೋಗಲಿ

**ಸಂಗ್ರಹ :** ಎಕ್ಕ ಎಲೆ ತೊಗೋಬೇಕು, ಬತ್ತಿ ಕಟ್ಟಬೇಕು ಅದರೊಳಗ  
ತಂಬಾಕ ಹಾಕೋ ಬೇಕು ಗೆಳೆಯಾ ಕಡ್ಡಿ ಆಕಾಗಿಲಗಳ್ಯಾರ  
ಮನಿಗೆ ಹೋಗಬೇಕು.

ಸಂಭಾಷಣೆಯಲ್ಲಿ ಪಾತ್ರಧಾರಿಗಳ ಹಾವಭಾವಗಳಲ್ಲಿ ಅವರ ಮನೋವೃತ್ತಿ ವ್ಯಕ್ತವಾಗುತ್ತವೆ. ಸಂಭಾಷಣೆಯಲ್ಲಿ ಪ್ರಾದೇಶಿಕ ಭಾಷಾ ಲಕ್ಷಣಗಳು ಬೇರೆತ್ತೊಂದಿರುತ್ತವೆ. ಸಂಭಾಷಣೆಯ ಮಧ್ಯದಲ್ಲಿ

ಗೆಳೆಯಾ ಹೇಳುತ್ತಿನಿ ಕೇಳುವಂತನಾಗು  
ಅದೇ ನೀರುವುದು ಚಿಂದವಾಗಿ ಹೇಳುವಂತನಾಗು  
ಗೆಳೆಯಾ ನನಗೇನು ತಿಳಿಯಲಿಲ್ಲ ಇನ್ನೊಮ್ಮೆ  
ಹೇಳುವಂತನಾಗು.

ಮುಂತಾದ ಪದಗಳು ಪ್ರೇಕ್ಷಿಕರ ಗಮನವನ್ನು ಸೇಳಿಯುತ್ತವೆ. ಮುಂದಿನದನ್ನು ಕೇಳಬೇಕು, ನೋಡಬೇಕು ಎನ್ನುವುದರತ್ತ ಪ್ರೇಕ್ಷಿಕರ ಕೂತ್ತೂದಲವನ್ನು ಸೇಳಿಯುತ್ತವೆ.

ಸಂಭಾಷಣೆಯಲ್ಲಿ ಜನಪದಗಾದೆ, ಪಡೆನುಡಿಗಳು ಕಾಣಿಸಿಕೊಳ್ಳುತ್ತವೆ. ಜಾನಪದ ಅಡುನುಡಿಯನ್ನು ಕವಿ ಈ ಸಣ್ಣಾಟಕ್ಕೆ ಸಮರ್ಪಿಸಬಾಗಿ ದುಡಿಸಿಕೊಂಡಿದ್ದಾನೆ. ಅದು ಪಾತ್ರಗಳ ಸಂಭಾಷಣೆಯಲ್ಲಿ ಕಣ್ಣಗೆ ಹೇಡೆಯುತ್ತದೆ.

ಸಂಗಾಯ-ಬಾಳ್ಯಾದಲ್ಲಿ ಕಾವ್ಯ ಸೌಂದರ್ಯವನ್ನುಂಟು ಮಾಡಲು ಅಲಂಕಾರಗಳು ಮತ್ತು ಪ್ರತಿಮೆಗಳು ಲೀಲಾಜಾಲವಾಗಿ ಬಳಕೆಯಾಗಿವೆ. ಗಂಗಾಳ ಚೆಲುವಿಕೆಗೆ ಮಾರು ಹೋದ ಗುಡಿಯಲ್ಲಿಯ ಪ್ರಾಚಾರಿ ಆಕೆಯ ರೂಪವನ್ನು ವರ್ಣಿಸುವಾಗ,

ಹಿಂದಿನ ಹುಡಿಗಿ ಹೃಬಿಣ್ಣಾ  
ಧೇಟ ಲಿಂಬೆಯ ಹಣ್ಣಾ  
ನೋಡಿ ಮಚ್ಚಾವೆ ಕಣ್ಣಾ  
ಎ, ಯಮಾತ್ರ | ಯಾರದಿ ಹೇಳ ನೀನಾ |  
ನಡ ಸಣ್ಣ ಕಾಗಿಗಿಗಣ್ಣಾ |  
ನಾಗರ ಬಣ್ಣಾ | ನೋಡಲಾರೋ ಈಕೆ ವಣ್ಣಾ

ಹೆಣ್ಣನ ಆಕರ್ಷಣೆ ಅತಿ ಮುಖ್ಯವಾದುದು ದೇಹದ ಮಾಟಕ್ಕುಂತಲೂ ಅದನ್ನೂ ಮೀರಿದ ಲಾವಣ್ಯ ಎನ್ನುವುದು ಈ ವರ್ಣನೆ ಧ್ವನಿಸುತ್ತದೆ. ಗಂಗಿಯ ಅಂಗಾಗಿಗಳ ಸೌಂದರ್ಯವನ್ನು ಒನಪ್ಪು, ವೈಯಾರವನ್ನು, ಕಾಂತಿ ಕಳೆಯನ್ನು ವರ್ಣಿಸುವುದನ್ನು ನೋಡಿದರೆ ಹೆಣ್ಣಾ ಅಂದರೆ ಕಾಮೋಪ ಭೋಗದ ವಸ್ತುವೆನ್ನು ವಂತಾಗಿದೆ. ಸಂಗಾಯ ಬಾಳ್ಯಾನಿಗೆ ಗಂಗಾಳ ರೂಪವನ್ನು ವರ್ಣಿಸುವ ಮಾತುಗಳು ಉಪಮಾಅಲಂಕಾರಗಳ ಮೂಲಕ ವ್ಯಕ್ತವಾಗಿದೆ.

ಬಾಳಿದೀದಿನಾ ಹಂಗ |  
ಸೂತ್ರದ ಗೊಂಬಿ ಸುಳಧಾಂಗ  
ಚಕ್ಕಮಂಕಿ ಕಡೆಧಾಂಗ | ತಾರಕಿ ಮೂಡಿಧಾಂಗ |

ಹುಡಿಗಿ ರೂಪಾ  
ಹಚ್ಚಿಧಾಂಗ ದೀಪಾ |  
ಉಂಡಾಂಗಾತು ಹೋಳಿ ತುಪ್ಪಾ |

ಇಲ್ಲಿ ಭಾವ ಭಾಷೆಗಳ ಹೇಳಿ ರೋಮಾಂಚಕಾರಿಯಾಗಿದ್ದ ಜಾನಪದ ಭಾಷಾ ಪ್ರಯೋಗದ ದೃಷ್ಟಿಯಿಂದಲೂ ಮಹತ್ವದ್ದಾಗುತ್ತದೆ. ಗಂಗಿ ಕಾಮುಖ ಸಂಗಾಯನಿಗೆ ಬುದ್ಧಿ ಹೇಳುವಾಗ ‘ನಾಳಿ ಸುಣ್ಣಾ ತಿಂದ ಮಂಗಾನಂಗೆ ಹಲ್ಲಿ ಕಿಸೆದೀಯಾ ನೀನಾ’

ಎಂಬ ಉತ್ತರವು ದೃಷ್ಟಾಂತಗಳು ಅಲ್ಲಿಲ್ಲಿ ಕಾಣಿಸುತ್ತವೆ. ಉತ್ತರ ಕನಾಂಟಕದ ಕೆಚ್ಚು ಲ್ಯಾ ಆಡುವಾಡಿಯು ಬಳಕೆ ಇಲ್ಲಿದೆ, ಗ್ರಾಮ್ಯದ ಸಹಜತೆ ಸೋಗಡು ಇಲ್ಲಿ ಚಿನ್ನಾಗಿ ವ್ಯಕ್ತವಾಗಿದೆ.

ಸಂಗ್ಯಾ-ಬಾಳ್ಯಾದಲ್ಲಿ ಅಲಂಕಾರಗಳಂತೆ ಪ್ರತಿಮೆಗಳು (ಶಬ್ದ ಚಿತ್ರಗಳು) ದೇರಳವಾಗಿ ಬಳಕೆಯಾಗಿ ನಾಟಕದ ಸೌಂದರ್ಯವನ್ನು ಯಚ್ಚಿಸಿವೆ. ಇಲ್ಲಿ ಬಳಕೆಯಾದ ಪ್ರತಿಮೆಗಳು ಧೇಸಿಯ ಮೂಲವಾಗಿದೆ. ಪರಮ್ಮ ಮತ್ತು ಬಾಳ್ಯಾರ ಪ್ರೇರಣೆಯಿಂದ ಅನಿವಾರ್ಯಕೆ ತಲೆಬಾಗಿ ಗಂಗಿ ಸಂಗ್ಯಾನೋದಿಗೆ ಹಾದರಕ್ಕಿಳಿಯುತ್ತಾಳೆ. ಸಂಗ್ಯಾ ನೋದಿಗೆ ಬೆರೀತು ಸುಳಿ ಪಡುತ್ತಾಳೆ. ಸಂಗ್ಯಾ ಗಂಗಿಯ ಮನೆಗೆ ಬಂದಾಗ ಅವನನ್ನು ಸತ್ಯರಿಸುತ್ತಾಳೆ. ತನ್ನ ಪ್ರೀತಿಯನ್ನು ವಿವಿಧವಾಗಿ ತೋರಿಸುತ್ತಾಳೆ. ಆಗ ಬಂದಾಗ ಪ್ರತಿಮೆಗಳು—

ಹಾಲೀಗಿ ಹಾಕಿಧಾಂಗ ಹೆಪ್ಪಾ |  
ಕಣ್ಣೀಗಿ ಹತ್ತಿಧಾಂಗ ಜಿಂಪಾ |  
ಹವಳಾ ಮುತ್ತ ಜೋಡಿಸಿ ಕೂಡಿಸಿಧಾಂಗಾ |

ಎನ್ನುವಲ್ಲಿ ಬದುಕಿನ ಶೃಂಗಾರ, ಪ್ರಣಿಯದ ತೀವ್ರತೆಯ ಅನುಭವವನ್ನು ಹಿಡಿಯುತ್ತವೆ. ಇಂಥಹ ಶಬ್ದ ಚಿತ್ರಗಳಿಂದ ಹೊಸ ಅರ್ಥವಂತಿಕೆ ಹೊಳೆಯುತ್ತದೆ. ಈ ಗೀತ ರೂಪಕವನ್ನು ಪ್ರಾರಂಭದಿಂದ ಕೊನೆಯ ತನಕ ನೋಡಿದಾಗ ಅಲಂಕಾರ ಮತ್ತು ಪ್ರತಿಮೆಗಳ ಮೂಲಕ ಮಾತನಾಡಿದಂತೆ ಭಾಸವಾಗುತ್ತದೆ. ಈ ರೂಪಕದಲ್ಲಿ ಹಾಸ್ಯ, ಶೃಂಗಾರ ಮತ್ತು ರೌದ್ರ ಈ ಮೂರು ರಸಗಳು ಪ್ರಮುಖ ಬಂದಿವೆ. ಮುಂದುಕ ಮುಂದುಕಿಯರ ಸಂಪಾದ, ಗುಡಿಯಲ್ಲಿ ಪರಮ್ಮ, ಗಂಗಾ ಮತ್ತು ಪ್ರಾಜಾರಿಯ ಸಂಪಾದದಲ್ಲಿ ಹಾಸ್ಯ ವಿಡಂಬನ ಕಂಡಬಂದರೆ ಸಂಗ್ಯಾ-ಗಂಗಾರ ಸರಸದಲ್ಲಿ ಶೃಂಗಾರ ಹೆಪ್ಪುಗಟ್ಟಿದೆ, ಈರಾಂ ಇರಪಟ್ಟಿ ಬಸವಂತರು ಸೇರಿ ಸಂಗ್ಯಾನ ಕೊಲೆ ಮಾಡುವ ಸನ್ನಿಹಿತ ರೌದ್ರಕ್ಕೆ ಉತ್ತರವು ಉದಾಹರಣೆಯಾಗಿದೆ.

ಸಂಗ್ಯಾ-ಬಾಳ್ಯಾದಲ್ಲಿ ಬಳಕೆಯಾದ ಶೈಲಿ ಧೇಸಿ ಶೈಲಿ ಅರ್ಥವಾ ಜಾನಪದ ಶೈಲಿ ಅದು ಸರಳ ಮತ್ತು ನೇರವಾಗಿದೆ. ಅನಾವಶ್ಯಕವಾದ ವರ್ಣನೆಗಳಾಗಲಿ, ಉಪಕಥಗಳಾಗಲಿ ಇಲ್ಲಿ ಇಲ್ಲವೆಂದೇ ಹೇಳಬೇಕು. ಮುಂದುಕ-ಮುಂದುಕಿಯರ ಸರಣಿ ಸಂಭಾಷಣೆಯನ್ನು, ಹಾಡುಗಳನ್ನು ಗಮನಿಸಿದಾಗ ಆಯಾ ಸನ್ನಿಹಿತಕ್ಕೆ ತಕ್ಷಂತೆ ಸ್ವತಂತ್ರ ಸೃಷ್ಟಿಗಳೇ ಆಗಿವೆ. ಉದ್ದಕ್ಕೂ ಈ ಗೀತ ರೂಪಕದಲ್ಲಿ ಪಂಡಿತರ ಭಾಷೆ ಕಡಿಮೆ. ಪ್ರಾದೇಶಿಕವಾದ ಸರಳ ರಚನೆಗಳು ಸಮರ್ಪಕವಾಗಿ ಮೂಡಿ ಬಂದಿದೆ. ಸಂಗ್ಯಾ ಬಾಳ್ಯಾ ಇಬ್ಬರು ಬಹಳ ದಿವಸಗಳ ನಂತರ ಒಬ್ಬರನ್ನೊಬ್ಬರ ಕಂಡಾಗ ಸಂಗ್ಯಾ ಬಾಳ್ಯಾನನ್ನು ನೋಡಿ—

ನಿನ್ನ ಮಾರಿ ನೋಡಿ ಆತ್ಮ ಎಂಟಿ ದಿನಾ  
 ಹಾಮಿತ್ತಾ ಬ್ಯಾಸರಾದಾವೋ ಗೆಳಿತನಾ |  
 ಕೊಳೆ ನೀರ ಸಿವಿ ಹತ್ತಲಿಲ್ಲೋ  
 ನಿನ್ನ | ಮಾರಿ ಮಿಶ್ರಾ ಯಾಕ ಬಾಡ್ಯಾವೋ:

ಇಂತಹ ಸಂಭಾಷಣೆ, ಸನ್ನಿಹಿತಗಳಲ್ಲಿ ಕ್ಷಿಪ್ರ ಪದಗಳಲ್ಲಿ ಅಥ ಮಾಡಿಕೊಳ್ಳಬೇಕು ಯಾವ ತೋಡಕು ಇಲ್ಲ. ಅಂತೆ ಸನ್ನಿಹಿತದ ವಸ್ತು, ಫುಟಿನೆ, ದೃಶ್ಯ ನಮ್ಮ ಮುಂದೆ ನಿಲ್ಲಾವಂತೆ ಮಾಡಬಲ್ಲ ವಾಸ್ತವ ನಿರೂಪಣೆಗಳಿವು. ಸಂಭಾಷಣೆಯೂ ಭಾವಪೂರ್ಣವಾಗಿ, ನಿರಗ್ರಳವಾಗಿ ಸಾಗುತ್ತದೆ. ವಾಸ್ತವಿಕ ಜೀವನವನ್ನು ಪ್ರತಿಬಿಂಬಿಸುವಂತಹ ಈ ಗೀತ ರೂಪಕ ಆಡು ಮಾತಿನ ಶೈಲಿಯಾದ ನಾಟಕ ಎನಿಸಿದೆ. ಜೀವನದಲ್ಲಿ ನಡೆಯುತ್ತಿರುವ ಸಂಗತಿಯಾಗಿ ನಮ್ಮ ಕಣ್ಣಂದೆ ನಿಲ್ಲಾತ್ಮದೆ. ಜಾನಪದ ಗೀತ ನಾಟಕಗಳಲ್ಲಿ ಕಂಡುಬರುವ ಶೈಲಿಯ ಮುಖ್ಯ ಲಕ್ಷಣಗಳು ಸಂಗಾೃಭಾಳ್ಯಾದಲ್ಲಿ ಹಸಿಯಾಗಿ ಕಂಡುಬರುತ್ತವೆ. ಭಂದಸ್ಸಿನ ಕ್ಷೇತ್ರದಲ್ಲಿ ಈ ಜಾನಪದ ರೂಪಕದ ಗೀತಗಳು ಅಭಿವೃದ್ಧಿಗೊಂಡಿವೆ.<sup>3</sup>

ಸಂಗಾೃ-ಬಾಳ್ಯಾ ಆಡುನುಡಿಯ ಮೂಲಕವೇ ಸಾಗುವುದರಿಂದ ಪ್ರಾದೇಶಿಕ ವೈವಿಧ್ಯತೆಯ ಶಬ್ದಗಳು ನಾಟಕದ ಉದ್ದಕ್ಕಾಂತೆಯುತ್ತವೆ ಎಂಬುದರ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಕೆಲವೋಂದನ್ನು ಇಲ್ಲಿ ಕೊಡಲಾಗಿದೆ.

ಅಗಳಿ, ಅನ್ನ, ಎಕೆಸಾರ, ಒಗತಾನ, ಒತ್ತರ, ಒಲ್ಲಿ,  
 ಕಸರ, ಕಸೌರಕಿ, ಕಪ್ಪತ್ತೆ, ಕೊಲಾರಿ, ವಿಂದ್ದು ಕುಸಿ  
 ಗುಲ್ಲ, ಗೊಂಡೆ, ಜಲಮ, ಡಾಲ, ತಂಗಳ, ತರಬ  
 ತಾಕೀತ, ತುಡುಗ, ದರಕಾರ, ದಿಗರ, ಸೇರ, ತಿದಿ  
 ನಸಕ, ಸದರ, ನಿವಧಿ, ನಿವಳ ಪಡಿಕಿ, ಪರಸಾದ, ಪಾವಡ,  
 ಬಡವಾರ, ಬುಗುಡಿ, ಬಿರಸ, ಬೀತ, ಭಂಡೆ, ಭೀರೋಸೆ,  
 ಮಸಲತ್ತು, ಮಾರಿ, ಮ್ಯಾರಿ, ಮುಕ್ಕು, ಮೂಲ, ಯುಗತಿ,  
 ರೊಕ್ಕು, ಲಗು, ಲಂಗೋಟಿ, ವೆಸನ, ಸಕನಾ, ಸಮೀ, ಸರಿಗ  
 ಸುಮ್ಮು, ಸಾಜಿ, ಹರಾಗ್, ಸುಸ್ತು, ಹಾಷರೆ<sup>4</sup>

3. ಸಂಗಾೃ ಬಾಳ್ಯಾ ಭಂದಸ್ಸಿನ ಬಗ್ಗೆ ಪ್ರತ್ಯೇಕ ಸಂಪ್ರೇಭಂಧ ಬರೆದಿದ್ದೇನೆ.

4. ಸಂಗಾೃ ಬಾಳ್ಯಾದಲ್ಲಿ ಬಳಕೆಯಾಗುವ ಪ್ರಾದೇಶಿಕ ಪದಗಳನ್ನು ಪಟ್ಟಿ ಮಾಡುತ್ತ ಹೋದರೆ ಬೆಳಗಾವಿಯು ಉಸ ಭಾಷೆ ಕೋಶವೇ ಸಿದ್ಧವಾಗಬಹುದು (ಅವುಗಳನ್ನು ಒಂದೆಡೆ ಕಲೆ ಯಾಕಿದ್ದೇನೆ).

ಮುಂತಾದ ಅನೇಕ ಶಬ್ದಗಳು ಸಹಜವಾಗಿಯೇ ಬಳಕೆಯಾಗುತ್ತವೆ. ಪಾತ್ರಗಳು ಇಂಥಹ ಪದಗಳನ್ನು ಬಳಸುವುದರಿಂದ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿವೆ. ಡಾ॥ ಹೆಚ್. ಎಂ. ಮಹೇಶ್ವರಯ್ಯನವರು ಅಭಿಪ್ರಾಯಪಡುವಂತೆ ‘ನಾಟಕಕಾರ ಪ್ರಾದೇಶಿಕ ಪ್ರದೇಶವನ್ನು ಬಳಸುವುದರ ಮೂಲಕ ಭಾಷಾ ಸಂಕೀರ್ಣತೆಯನ್ನು ದೂರ ವಾಡಿ ಹೆಚ್ಚು ಫುನ್ವಾಗುವ ವಿಚಾರಗಳನ್ನು ದ್ರವ ರೂಪಗೊಳಿಸಿ ನಿಷ್ಟಳವಾಗಿ ಕಥೆಯ ಆಶಯ ಜನರಿಗೆ ಅರ್ಥವಾಗುವಂತೆ ಮಾಡುತ್ತಾನೆ’<sup>5</sup> ಎನ್ನುವುದರ ನಾಟಕಗಳಲ್ಲಿ ಪ್ರಾದೇಶಿಕ ಶಬ್ದಗಳ ಬಳಕೆಯು ಮಹತ್ವವನ್ನು ತಿಳಿಸುವುದು.

ಈ ಗೀತ ರೂಪಕದ ಕಾವ್ಯ ಭಾಷೆಯಲ್ಲಿ ಆದು ನುಡಿಯ ಜೊತೆಗೆ ಆಗಾಗ ಶಿಷ್ಟ ಭಾಷೆಯ ಬಳಕೆಯಾಗಿದೆ. ಇಂಥಹ ಸಂದರ್ಭಗಳು ತುಂಬ ಕಡಿಮೆ ಇಲ್ಲಿ ಪಾತ್ರಗಳ ಸ್ವಭಾವೆ ಮತ್ತು ನಾಟಕದ ಭಾಷೆ ಎರಡರಲ್ಲಿಯೂ ಬಹುಹಂಟಿಗೆ ಸಾಮ್ಯತೆ ಇದೆ. ಅಂದರೆ ಜನಪದ, ಭಾಷೆ, ರಂಗಭೂಮಿಯನ್ನೇರಿದರೂ ಆದು ಶಿಷ್ಟ ಭಾಷೆಯಾಗಲಾರದು ಎಂಬುದನ್ನು ಇಲ್ಲಿ ಗಮನಿಸಬೇಕು. ಉತ್ತರ ಕನಾರಾಟಕದ ಆದುನುಡಿಯಲ್ಲಿ ಕಂಡುಬರುವ ಭೂತಕಾಲ ರೂಪಗಳ ಮುಂದೆ ಕ್ಯಾಸ್, ಕ್ಯಾರ್ ಪ್ರತ್ಯೇಯಗಳು ಹತ್ತಿವೆ.

ಹೋಗಿ ಕ್ಯಾಸ್ ಕೇಳಿಬಾರೋ ಆಕಿ ಮನದಾನ ಮಾತಾ ।

ಹಿಂತಾ ಅನ್ನದ ಮಾತಾ ಆಡಿ ಕ್ಯಾರಿ ಹಾಳಾಗಿ ಹೋದಿ ನೀನಾ ।

ಇವಳ ಕಾಲಮೇಲ ಮಾಡಿ ಕ್ಯಾರಿ ತಣಗ ಹಾಕುವೆ ಗಿಡಕೆ ।

ಇಗಿಂದಿಗ ಕಡಿದ ಕ್ಯಾರಿ ಚಿಲ್ಲಾವೆ ಬಾವಾಗ್ ।

ಕ್ಯಾಸ್, ಕ್ಯಾರ್ ರೂಪಗಳು ಸ್ವಷ್ಟಿಂದ ಪರಿವರ್ತನೆಯಲ್ಲಿ ಬಳಕೆಯಾಗಿವೆ. ಅವುಗಳ ಅರ್ಥ ಮಾಡಿ (ಮುಗಿಸಿ) ಬಂದೆ ಎಂದರ್ಥ.<sup>6</sup>

ಸಂಗ್ಯಾ ಬಾಳ್ಯಾದ ಹಾಡುಗಳಲ್ಲಿ ವಾಕ್ಯಗಳು ಚಿಕ್ಕ ಚಿಕ್ಕವಾಗಿದ್ದು ಆದುಮಾತಿಗೆ ಹತ್ತಿರವಾಗಿವೆ. ವಾಕ್ಯಗಳ ಕರ್ತೃ, ಕರ್ಮ, ಕೃಯಾಪದಗಳು ವಿರುವ ಕ್ರಮ ಒದಲಾವಣೆಯಾಗುವುದರ ಮೂಲಕ ಪಾತ್ರಧಾರಿಗಳು ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ವ್ಯಾಕ್ಯಗಳಲ್ಲಿ ಅರ್ಥಕ್ಕ ಹೆಚ್ಚಿನ ಪ್ರಧಾನ್ಯತೆ ಇದೆ.

5. ಸನ್ನಡ ನಾಟಕಗಳ ಭಾಷೆ (ಸಂ) ಸಂಗೀತ ಸವದತ್ತಿ ಮತ ಪ್ರಣ ಟೆ

6. ಉತ್ತರ ಕನಾರಾಟಕದ ಕ್ಯಾಸ್, ಕ್ಯಾರ್ ರೂಪಗಳು ದಕ್ಕಿಣ ಕನಾರಾಟಕದಲ್ಲಿ ಬಳಕೆಯಾಗುವ ‘ಬಿಟ್ಟು’ ಪ್ರತ್ಯೇಯಕ್ಕ ಸಂವಾದಿಗಳಾಗಿ ಬಳಕೆಯಾಗುತ್ತವೆ. ಹೋಗಿ ಕ್ಯಾಸ್ ಬಂದೆ, ಹೋಗಿ ಬಿಟ್ಟು ಬಂದೆ, ಇದರಾರ್ಥ ಹೋಗುವ ಕೆಲಸವನ್ನು ಮಾಡಿ ಬಂದೆ (ಮಾಡಿ ಮುಗಿಸಿ ಬಂದೆ).

ಆಡೋಣ ಬಾ ಬಾಳ್ಯಾ : ಜೊಡಿಲಿ ಗೆಳೀಯರೆ ।  
 ಕೇಳಬೇಕಂದ್ರ ಓಟಾಗ ಯಾರಾರ್ ಇಲ್ಲ ।  
 ಹೋಗಬ್ಯಾಡ ಮೆದಿರ ತಂಡಿ ತಾಳಾಣಲ್ಲ ।

ಸಂಗ್ಯಾಟಗಳೆ ಭಾಷಾ ಬಳಕೆಗೆ ಸಂಗ್ಯಾ ಬಾಳ್ಯಾದ ವಾಕ್ಯಗಳನ್ನು ಮಾಡರಿಯಾಗುತ್ತದೆ. ಸ್ನೇಹೇಶದ ಜೀವಂತಿಕೆಯು ದೃಷ್ಟಿಯಿಂದಲೂ ಇವು ಮುಖ್ಯವಾಗುತ್ತದೆ.

ಈ ಜಾನಪದ ರೂಪಕದಲ್ಲಿ ಏಳು ಪ್ರಮುಖ ಪಾತ್ರಗಳಿವೆ. ಸಂಗ್ಯಾ ಬಾಳ್ಯಾ, ಕುರಾರ್, ಇರಪಟ್ಟಿ, ಬಸವಂತ ಎನ್ನುವ ಐದು ಪ್ರರೂಪ ಪಾತ್ರಗಳು. ಪರಮ್ಮ, ಗಂಗಿ ಎಂಬ ಎರಡು ಸ್ತ್ರೀ ಪಾತ್ರಗಳಿವೆ. ಪಾತ್ರಗಳು ಅಯಾ ಸಂದರ್ಭಕ್ಕೆ ಅವರನ್ನು ಸಂಭೋದಿಸುವ ವಿಧಾನದಲ್ಲಿಯೂ ಬದಲಾವಣೆ ಕಂಡು ಬಂತ್ತದೆ.

ಸಂಗಪ್ಪ—ಸಂಗಣ್ಣ—ಸಂಗ—ಸಂಗ್ಯಾ  
 ಬಾಳಪ್ಪ—ಬಾಳಣ್ಣ—ಬಾಳ್ಯಾ  
 ಕುರಪ್ಪ—ಕುರಣ್ಣ—ಕುರ್—ಕುರಾರ್  
 ಗಂಗಾ—ಗಂಗಿ  
 ಪರಮ್ಮ, ಇರಪಟ್ಟಿ, ಬಸವಂತ

ಈ ಎಲ್ಲ ವ್ಯಕ್ತಿನಾಮಗಳನ್ನು ಬಳಸುವವನಿಗೂ, ಅಯಾ ವ್ಯಕ್ತಿಗಳಿಗೂ ಇರುವ ಸಂಬಂಧ ತಿಳಿದು ಬರುತ್ತದೆ. ಉದಾ : ಮೇಲು, ಕೇಳು, ಆತ್ಮೀಯತೆ ಪಾತ್ರಗಳ ಗುಣ ಸ್ವಭಾವ ಇವೆಲ್ಲವು ಗಮನಾರ್ಥವಾಗಿರುತ್ತವೆ. ಬಾಳ್ಯಾ ಕೇಳಾಗಿ, ಬಾಳಣ್ಣ—ಸ್ನೇಹ ಆತ್ಮೀಯತೆ ಬಾಳಪ್ಪ ಹೆಚ್ಚು ಪಡುವಂತಹ ಸ್ನೇಹೇಶ, ಸಭ್ರತೆ ಅವು ಒಂದು ರೀತಿಯಲ್ಲಿ ಸಾಮಾಜಿಕ ಸಾಫಾನಾನದ ಸೂಚಕವಾಗಿರುತ್ತದೆ. ನಾಟಕದಲ್ಲಿ ಪಾತ್ರ ಧಾರಿಗಳು ಅಯಾ ಪಾತ್ರವನ್ನು ದ್ವೀಪಿಸಿ ಮಾತನಾಡುವಾಗ, ಅಯಾ ವ್ಯಕ್ತಿಗಳನ್ನು ಕರೆಯುವಾಗ ಅವರ ಬಗ್ಗೆ ಪ್ರೇಕ್ಷಕರ ಮನೋಧೋರಣೆಯೂ ಬದಲಾಗುತ್ತದೆ. ಅಯಾ ವ್ಯಕ್ತಿಗಳನ್ನು ಸಂಭೋದಿಸುವಾಗ ಹೆಚ್ಚು ಒತ್ತು ಕೊಟ್ಟು ದೀಪ್ತವಾಗಿ ಉಚ್ಚರಿಸುತ್ತಾರೆ. ಈ ರೀತಿಯ ಉಚ್ಚಾರಣೆ ನಾಟಕೀಯವಾಗಿರದೆ ತುಂಬ ಸಹಜವಾಗಿರುತ್ತದೆ.

ನಾಟಕದಲ್ಲಿ ಆಗಾಗ ಮೇಲ್ಮೈ ಸಂಗ್ಯಾ, ಹುರಕಡ್ಲಿ ಬಾಳ್ಯಾ, ಲಗ್ಳಿರ್ ಕುರಾರ್ ಎಂದು ಬಳಕೆಯಾಗುತ್ತವೆ. ಮೇಲ್ಮೈ, ಹುರಕಡ್ಲಿ, ಲಗ್ಳಿ ಇವು ಅಡ್ಡ ಹೆಸರುಗಳಾಗಿ [Surname] ಕಾಣಿಸಿಕೊಳ್ಳುತ್ತವೆ.

ಸಂಗ್ಯಾ-ಬಾಳ್ಯಾದ ಪಾತ್ರ ಸಂಬಂಧವನ್ನು ಮೂರು ಗುಂಪುಗಳಲ್ಲಿ ವರ್ಗೀಕರಿಸುವುದು.

- |                          |       |
|--------------------------|-------|
| ಇ) ಗಂಡ ಹೆಂಡತಿ ತಮ್ಮುದಿರು  |       |
| ಕಾರ್ಯ-ಗಂಗಾ-ಇರಪಟ್ಟಿ-ಬಸವಂತ |       |
| ಈ) ಗೆಳೆಯರು               | ಅಶ್ರೀ |
| ಸಂಗ್ರಹ-ಬಾಳಾ              | ಪರಮ್ಮ |
| ಇ) ಏಂಡ                   | ರಂಡಿ  |
| ಸಂಗ್ರಹ                   | ಗಂಗಾ  |

ವೊದಲನೆಯು ಗುಂಪಿನಲ್ಲಿ ಗಂಗಿಯ ಕೌಟುಂಬಿಕ ಸಂಬಂಧವಿದೆ. ಅಲ್ಲಿ ಗಂಗಿಯ ಪಾತ್ರ ಗರತಿಯಂತಿದೆ. ಆಕೆ ಸಂಗ್ರಹ ಕೂಡ ಹಾದರ ವಾಡಿ ಕೌಟುಂಬಿಕ ಸಂಬಂಧ ದಿಂದ ಕಾಳಜಿ ಅಪರಾಧಿಯಾಗಿ ಸಂಪೂರ್ಣ ದುರಂತದ ದೇಸೆ ಹೊಂದುತ್ತಾಳೆ. ಜನರಿಂದ, ಗಂಡ, ಹೃದುನರಿಂದ ‘ರಂಡಿ’ ಎಂದು ಕರೆಯಲ್ಪಡುತ್ತಾಳೆ. ಸಂಬಂಧ ವಾಚಿಗಳು ಆಯಾ ವ್ಯಕ್ತಿಗಳ ನೇರ ಸಂಬಂಧವನ್ನು [Social Relation] ಸೂಚಿಸುತ್ತವೆ.

ಸಂಗ್ರಹ-ಬಾಳಾ ಗೀತ ರೂಪಕದ ಸೌಂದರ್ಯ ವ್ಯಕ್ತವಾಗುವುದು ಆದು ಹಾಗಾಗಿ ಹರಿದಾಗ ಈ ಗೀತ ರೂಪಕದ ಭಾವೆಯ ಸಂಗೀತ ಭಾವೆ, ಇಲ್ಲಿ ಬಳಕೆ ಯಾಗುವ ಸಂಗೀತ ಜನಪದ ಸಂಗೀತ. ಈ ರೂಪಕದ ಸಂಗೀತದಲ್ಲಿ ಕುಣಿತ, ಹಾಡುವಿಕೆ ಮತ್ತು ಬಾರಿಸುವಿಕೆ ಇವು ಒಳಗೊಳ್ಳುತ್ತವೆ. ಇಲ್ಲಿಯ ಹಾಡುಗಳನ್ನು ಹಾಡುವಾಗ ದಪ್ಪು, ತಾಳುಗಳ ಬಳಕೆ ಪ್ರಮಾಣವಾಗಿದೆ. ಇಲ್ಲಿ ಸರಳವಾದ ಬದು-ಆರು ಧಾಟಿಗಳಿರುತ್ತವೆ ಅವುವೇ ಪುನರಾವರ್ತನೆಗೊಳ್ಳುತ್ತಿರುತ್ತವೆ. ಹಾಡುಗಳ ಪ್ರಾರಂಭ ಮತ್ತು ಮುಕ್ಕಾಯಗಳಲ್ಲಿ ರಭಸ ಹೆಚ್ಚು. ಸಂಗೀತವನ್ನು ಹೊರತಾಗಿಸಿ ಈ ಆಟವನ್ನು ನೋಡಿದರೆ ಆದು ಬಹು ನೀರಸವನ್ನುತ್ತದೆ. ಆದರೆ ಸಂಗೀತ ದೊಂದಿಗೆ ರಂಗಭೂಮಿಯ ಮೇಲೆ ಪ್ರದರ್ಶನಗೊಂಡಾಗ ಒಂದು ಹೊಸ ರಸ ಪ್ರಪಂಚವನ್ನು ಸೃಷ್ಟಿಸುತ್ತದೆ. ಸಂವಹನ ಕ್ರಿಯೆಯು ಬಹುಸಮರ್ಥವಾಗಿ ನಡೆಯುತ್ತದೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ಸಂಗ್ರಹ-ಬಾಳಾ ಕನ್ನಡ ಸಂಘಾಟಕಗಳ ಪರ್ಕೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ ಎನ್ನುವುದರ ಬಗ್ಗೆ ಸಂದೇಹವಿಲ್ಲ. ಇಲ್ಲಿಯವರಿಗೆ ಈ ಗೀತ ರೂಪಕದ ಭಾಷಾ ಸ್ವರೂಪವನ್ನು ಭಾಷೆ ಬಳಕೆಯೂ ರೀತಿಯನ್ನು ಸ್ವಾಲ್ಖಾಲವಾಗಿ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದೇನೆ. ಈ ಗೀತ ರೂಪಕವನ್ನು ರಂಗ ಪ್ರಯೋಗದಲ್ಲಿ ನೋಡಿ ಆದರ ಅಭ್ಯಾಸದ ಮೂಲಕ ಭಾಷಾ ವೈಶಿಷ್ಟ್ಯಗಳ ಜೊತೆಗೆ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಅರಿಯಬಹುದಾಗಿದೆ.

## ರ್ವಂಧ ಖಚಿತ

ಅ

- |                                              |                                   |
|----------------------------------------------|-----------------------------------|
| ೧. ಚೆಂದ್ರಶೇಖರ ಕಂಬಾರೆ<br>ಕೀರ್ತನಾಧ ಕುರ್ತೆಕೊಂಟಿ | (ಸಂ) ಸಂಗ್ರಹಾಲಯ<br>(೧೯೪೫)          |
| ೨. ಜಿದಾನಂದಮೂರ್ತಿ ಎಂ.                         | ವಾಗಧರ (೧೯೮೧)                      |
| ೩. ಒಸವರಾಜ ಮುಲಶೆಟ್ಟಿ                          | ಲುತ್ತರ ಕನಾಟಕದ<br>ಬಂಯಲಾಟಗಳು (೧೯೮೫) |
| ೪. ರಂಗನಾಥ ಎಚ್. ಕೆ.                           | ಕನಾಟಕ ರಂಗಭೂಮಿ                     |

ಆ

- |                          |                                                                                 |
|--------------------------|---------------------------------------------------------------------------------|
| ೧. ಕೊಟ್ಟರೆಶೆಟ್ಟಿ ಎಂ. ಬಿ. | ಸಂಗ್ರಹಾಲಯ<br>ಜಾನಪದ ಸಾಹಿತ್ಯದಶನ<br>ಭಾಗ—ಬಿ                                         |
| ೨. ವಿಂಡೋಬಾ ಪಿ.ಕೆ.        | ಕ. ಏ. ಏ. ಧಾರವಾಡ<br>(೧೯೬೮)                                                       |
| ೩. ಮಹೇಶ್ವರಯ್ಯ ಹೆಚ್.ಎಂ.   | ಸಂಗ್ರಹಾಲಯ<br>ಒಂದು ವಿವೇಚನೆ<br>(ಜಾನಪದ ಮುನ್ಸೌರಿ)                                   |
| ೪. ಏರಣ್ಣ ದಂಡೆ            | ಕಂಪನಿ ನಾಟಕಗಳೆ ಭಾಷೆ,<br>ಕನ್ನಡ ನಾಟಕಗಳಲ್ಲಿ ಭಾಷೆ<br>(ಸಂ) ಸಂಗಮೇಶ<br>ಸವದತ್ತ ಮರ (೧೯೭೨) |
|                          | ‘ಸಂಗ್ರಹಾಲಯ’ ಸಣ್ಣಾಟ<br>-ಗಂಗಿಯ ದುರಂತ ಕಥೆ<br>ಕವಿ ವೋಗ್ (೧೯೭೪)                       |

## ಒಕ್ಕಲುತನದ ಪದಗಳು

ಅಂತರಿಕ್ಷ : ಡಿ. ಸಾ. ಅಲ್ಮೆನ್‌ಹಿಲ್, ಎಂ.ಎ.

### ಪೀಠಿಕೆ

ನವ್ಯ ಭೋತಿಕ ಬದುಕು ನವ್ಯ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತದೆ. ಹಾಗಾಗಿಯೇ ಬೇರೆ ಬೇರೆ ವರ್ಣ-ವರ್ಗಗಳಿಧ್ವಾಗ್ಯ ಒಂದು ಕ್ಷೇತ್ರದ ವೃತ್ತಿಪದಗಳು ಪಕ್ಷೇಯನ್ನು ರೂಪಿಸುವುದಲ್ಲದೆ ಸಾಂಸ್ಕೃತಿಕವಾಗಿಯೂ ಒಗ್ಗಾಡಿಸುತ್ತದೆ.

ಕಾಲ ದೇಶಾನುಗುಣವಾಗಿ ವೃತ್ತಿ ಒಂದೇರೂದರೂ ಪ್ರದೇಶದಿಂದ ಪ್ರದೇಶಕ್ಕೆ, ಪರಿಸರದಿಂದ ಪರಿಸರಕ್ಕೆ ಸಾವಾಚಿಕವಾಗಿ ವೃತ್ತೆಸ್ತರೂಪದಲ್ಲಿ ಸಿಗುವುದನ್ನು ಕಾಣುತ್ತೇವೆ. ಉಚ್ಚಾರಣಾ ಭಿನ್ನತೆಯಂತೂ ಪ್ರದೇಶದಿಂದ ಪ್ರದೇಶಕ್ಕೆ ಹೆಚ್ಚಾಗಿದೆ. ಉದಾ-ಮಲೆನಾಡ ಕೃಷಿಕರು ಕೂರಿಗೆ, ಕುಂಟಿಗೆ ಬಳಸುವ ಉದ್ದನೆಯು ಜೋಡಿ ಕಟ್ಟಿಗೆಗಳಿಗೆ “ಯಿಂಚು” ಎನ್ನುವರು, ಉತ್ತರ ಕನಾಟಕದವರು ‘ಕೆಸು’ ಎನ್ನುವರು. ಇಲ್ಲಿ ಪೂರ್ವ ವರ್ಣದಲ್ಲಿ ಧ್ವನಿ ಸಾಮ್ಯತೆ ಇದೆ. ಉತ್ತರ ವರ್ಣದಲ್ಲಿ ಚ > ಸ ಲೋಪ ಕ್ಷಯೆ ನಡೆದಂತೆ ಕಂಡುಬರುತ್ತದೆ. ಮಲೆನಾಡಿಗರು ‘ಚ’ ಕಾರವನ್ನು ಇಟ್ಟುಕೊಂಡರೆ ಉತ್ತರ ಕನಾಟಕದವರು ‘ಸ’ ಕಾರವನ್ನು ಇಟ್ಟುಕೊಂಡಿರಬಹುದು. ಇದರ ವಿವರಣೆಗೆ ಇನ್ನೂ ಆಧಾರಗಳು ಬೇಕಾಗುತ್ತವೆ. ಹಾಗೆಯೇ ಉತ್ತರ ಕನಾಟಕದವರಲ್ಲಿ ‘ಮೇಣ’ ಎಂದರೆ ಮಲೆನಾಡಿಗರು ‘ಮೇಣ’ ಎನ್ನುವರು. ಉತ್ತರ ವರ್ಣಗಳಿರದೂ ಮೂರ್ಖನ್ಯಗಳಿ. ಇ>ಇ ವೃತ್ತಾಸ್ತಿವಿಧ್ವರೂ ಅಥ ಮಾತ್ರ ಒಂದೆಯಾಗಿದೆ.

ಇನ್ನೂ ಅನೇಕ ವಸ್ತುಗಳಲ್ಲಿ ಉಚ್ಚಾರ ಭಿನ್ನತೆ ಸಾಮಾನ್ಯವಾಗಿ ಕಂಡುಬಂದರೆ

ಉಚ್ಛರ ಭಿನ್ನತೆಯೊಡನೆ ಅಥ ವೃತ್ತಾಸಪೂ ಕಂಡುಬರುತ್ತದೆ. ಆದರೆ ಇಲ್ಲಿ ನಾನು ಕೇವಲ ಬಡಿಗರು ಮಾಡುವ ಮರದ ಉಪಕರಣಗಳನ್ನು ಕುರಿತು ಸಂಗ್ರಹಿಸಲು ಪ್ರಯತ್ನಿಸಿದ್ದೇನೆ. ಕಾರಣ ಸಂಪೂರ್ಣ ಕೃಷಿ ಕ್ಷೇತ್ರದ ವೃತ್ತಿಗಾರರ ವೃತ್ತಿ ಪದಗಳನ್ನು ಸಂಗ್ರಹಿಸಿದಾಗ ತಾಲನಾತ್ಮಕ ಅಧ್ಯಯನಕ್ಕೆ ಅವಕಾಶ ಸಾಧ್ಯವಾಗುತ್ತದೆ.

“ಒಂದು ನಿರ್ದಿಷ್ಟ ವೃತ್ತಿಯ ಶಬ್ದಗಳನ್ನು ಅಥವಾ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಗಳು ತಮ್ಮಲ್ಲಿ ಬಳಸುವ ತಾಂತ್ರಿಕ ಶಬ್ದಗಳನ್ನು ಆಯಾ ಕ್ಷೇತ್ರದ ಸುಧಿಗಟ್ಟಿಗಳಿಂದು ಕರೆಯಬಹುದು. ಉದಾಹರಣೆಗೆ ವಿಚಾಳನ ಕ್ಷೇತ್ರದಲ್ಲಿ ಬಳಕೆಯಾಗುವ ಕನ್ನಡವನ್ನು ‘Scientific Register’ ‘ವಿಚಾಳನ ತಾಂತ್ರಿಕ ಪದಗಳು’ ಎಂಬೂ, ಕೃಷಿಗೆ ಸಂಬಂಧಿಸಿದ ಸುಧಿಗಟ್ಟಿಗಳನ್ನು ‘Agricultural Register’ ‘ಕೃಷಿ ತಾಂತ್ರಿಕ ಪದಗಳು ಎಂದೂ ಕರೆಯಬಹುದಾಗಿದೆ’<sup>1</sup> ಎನ್ನುತ್ತಾರೆ ಡಾ॥ ಎಚ್.ಎಂ. ಮಹೇಶ್ವರಯ್ಯನವರು. ಹಾಗೆಯೇ ನಾವು “ಗ್ರಾಮೀಣ ವೃತ್ತಿ ತಾಂತ್ರಿಕ ಪದಗಳಿಂದು” ಕರೆದರೆ ಕೃಷಿ ವಲಯವನ್ನು ಹೊರತುಪಡಿಸಿ ಉಲ್ಲಿಧಿ ತರ ವೃತ್ತಿಗಳೂ ಇದರಲ್ಲಿ ಸಮಾವೇಶಗೊಳ್ಳುತ್ತವೆ. ಉದಾಹರಣೆಗೆ—ಹಡವಿಗೆ, ಜಮ್ಮಾರ, ಅಕ್ಕಸಾಲಿ ಮುಂತಾದವುಗಳು.

ಈ ವೃತ್ತಿ ಪದಕೋಶದೊಂದಿಗೇ ನಾನು ಸಂಗ್ರಹಿಸಿರುವ ವಿಶೇಷ ಅಂಶವೇನೆಂದರೆ ವೃತ್ತಿ ಹಾಗೂ ಉಪಕರಣಗಳ ಜೊತೆ ಜೊತೆಗೇ ಬೆಳೆದು ಬಂದಿರುವ ನಮ್ಮವರ ವಿಶಿಷ್ಟ ಅನುಭವದ ‘ನಾಣ್ಣಾದಿಗಳು’, ‘ಒಗಟುಗಳು’, ಗಾದೆ ಮಾತ್ರ ಗಳನ್ನು, ನಂಬಿಕೆ, ಅಚರಣೆ, ಸಂಪ್ರದಾಯಗಳನ್ನೂ ಸಂಗ್ರಹಿಸಿದ್ದೇನೆ. ಹೀಗಾದರೆ ನಮ್ಮ ನಾಡಿನ ದಲವಾರು ವೃತ್ತಿಗಳ ಮೇಲಿನ ಅನುಭವದ ಕೆನೆಯನ್ನು ಸೆವಿಯಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮ ಭವ್ಯ ಪರಂಪರೆಯ ಸಾಂಸ್ಕೃತಿಕ ಹಿನ್ನೆಲೆಯ ಅಧ್ಯಯನಕ್ಕೂ ಅವಕಾಶ ದೊರೆತಂತಾಗುತ್ತದೆ. ಇಲ್ಲಿಯವರೆಗೆ ನಾವು ಶಾಸನ, ಕಾವ್ಯ, ಜಾನಪದ ಹಾಡು, ನೃತ್ಯ, ಸಂಗೀತ ಮುಂತಾದವುಗಳಿಂದ ನಾಡಿನ ಸಾಂಸ್ಕೃತಿಕತೆಯನ್ನು ಅಭ್ಯಾಸಿಸುತ್ತಿದ್ದೇವು. ಆದರೆ ನಾವು ವೃತ್ತಿ ಪದಕೋಶದೊಂದಿಗೆ ಹಲವಾರು ಅಂಶಗಳನ್ನು ಸಂಗ್ರಹಿಸಿದರೆ ನಮ್ಮ ಸಾಂಸ್ಕೃತಿಕ ಬದುಕಿನ ವಿವಿಧ ಮೈ-ಮಂಸಸ್ನಿಗಳ ಪರಿಚಯವಾಗುತ್ತದೆ.

೧ ಅಡಗಟಗಿ

ಧಾ-ಅಡಿಗಿದೋಳೆ

ಗಾಡಿ ಹೊಡೆಯುವವನು ಕೂಡುವ ಸ್ಥಳದಲ್ಲಿ

ಎಡಕ್ಕೂ, ಬಲಕ್ಕೂ ಇರುವ ಕಟ್ಟಿಗೆ

1. ಕ. ಭಾ. ಸಂಪುಟ ೧೮ ಸಂಚಿಕೆ ೧೯೮೫ ಪುಟ ೧೨೫

ಲೇಖನ, ಲೇಖಕ ಡಾ॥ ಎಚ್. ಎಂ. ಮಹೇಶ್ವರಯ್ಯ

೧ ಅಡಗಟಗಿ	ಬಾದಿಯ ಬಾರಿಯ ಕಟ್ಟಿಗೆಗಳಿಗೆ ಅಥಾರವಾಗಿರುವ ಕಟ್ಟಿಗೆ
೨ ಅಡ್ಡಲ್ಲಿ <sup>೨</sup>	ಗಾಡಿಯ ತೊಟ್ಟಿಲಲ್ಲಿ ಹಾಕಿರುವ ಹಲಗೆ ಮಣಿಗಳು
೩ ಈಸಣಿ <sup>೩</sup>	ಗಾಡಿ, ಕೂರಿಗೆ, ಕುಂಟಿ, ಮಂಡಕಿಗೆ ಬಳಸುವ ಉದ್ದನೆಯ ಧಾ-ಉದ್ದಿಗೆ
೪ ಎಡಿದಿಂಡ	ಬೆಳಿಗಳ ಸಾಲಿನ ಮಧ್ಯದಲ್ಲಿ ಕಳಿ ತೆಗೆಯಲು ದಾಗೂ ಬೆಳಿಗಳಿಗೆ ಮಣ್ಣ ಪರಿಸುವ ಉಪಕರಣ

### ಪ್ರಕಾರಗಳು

ಅ ಎರಡು ಗೇಣು ನಾಬಟ್ಟಿನ ದಿಂಡ	ಒಂದು ತಿಂಗಳ ಬೆಳಿಯಿದ್ದಾಗ ಎಡ ಹೊಡೆಯುವ ಉಪಕರಣ
ಆ ಎರಡು ಗೇಣು ನಾಬಟ್ಟಿನ ದಿಂಡ	ಎರಡು ತಿಂಗಳ ಬೆಳಿಗಳಿಗೆ ಎಡ ಹೊಡೆಯುವ ಉಪಕರಣ

### ಪಡೆನುಡಿ

‘ಮುಂಗಾರಿಯೋಳಗ ಬಿತ್ತುದು ಬಿಟ್ಟು ಎಡಿಹೊಡಿ’

೧ ಒತ್ತಗಟಗಿ <sup>೪</sup> ಧಾ-ಕಳೀದ ಕಟಗಿ	ಎತ್ತುಗಳನ್ನು ನೊಗಕ್ಕೆ ಕಟ್ಟಿದಾಗ ಅಪ್ಪಗಳ ಕೊರ್ಲು ಅಶ್ವಿತ್ತ ಸರಿದಾಡಬಾರದೆಂದು ನೊಗಕ್ಕೆ ಸೇರಿಸುವ ಗುಣಿಗಳು
೨ ಓಟ ಧಾ-ಓಟಿಗೊಡ್ಡು	ತೊಟ್ಟಿಲ ಕೆಳಗಿರುವ, ಗಾಡಿಗೆ ಮೂಲಾಧಾರವಾಗಿರುವ ಅಚ್ಚು
೩ ಕದರು	ಮಾಟ್ಟ ಅಥವಾ ಪತ ಸರಿಯಾಗಿ ಹೋಗಲು ಬರಲು ಬಜ್ಜುಲದ ಮುಂದುಗಡೆ ದುಂಡಗೆ ಇರುವ ಕಟ್ಟಿಗೆ

2. ಅಡವಟ್ಟಿ—ಕ.ಭಾ. ಸಂಪುಟ ೧೦, ಸಂಚಿಕೆ ೪, ‘ಒಕ್ಕುಲುತ್ತನ ವೃತ್ತಿ ಪದ್ಧತೆ’ ಎಂಬ ಲೇಖನ. ಪುಟ ೧೧೨ ಲೇಖಕ ಡಾ॥ ವಿ. ಶಿವಾನಂದ

3. ಯಿಂಚು—ಕ.ಭಾ. ಸಂ. ೧೫. ಸಂ. ೧, ಪುಟ ೧೨೮

4. ಕಟಗೀಲು—ಕ.ಭಾ. ಸಂ. ೧೦, ಸಂ. ೪, ಪುಟ ೧೧೨

೬ ಕೊಪ್ಪ

ರೈತರ, ಅಗೆಯುವ ಮತ್ತು ಕಡಿಯುವ ಉಪಕರಣ  
ಗಳಿಗೆ ಹಾಕುವ ಕಟ್ಟಿಗೆ

### ಪ್ರಕಾರಗಳು

ಅ ಕಡಿಯುವ

ಕೊಡ್ಲು ಕೊಪ್ಪ, ಬೀಡಗದ ಕೊಪ್ಪ

ಉಪಕರಣಗಳ ಕೊಪ್ಪ

ಆಗೆಯುವ

ಗುದ್ದಲಿ ಕೊಪ್ಪ, ಟಿಕೊಪ್ಪ

ಉಪಕರಣಗಳ ಕೊಪ್ಪ

ಇಂಬುವ

ಸನಿಕ ಕೊಪ್ಪ (ಸಲಿಕೆ), ಗ್ರಾಂರಿಕಾಪ್ಪ

ಉಪಕರಣಗಳ ಕೊಪ್ಪ

೧೦ ಕ್ಯಾತಿದಿಂಡ

ಚೋದ, ಕಾಮಲಿ ಹಾಗೂ ಕಬ್ಬಿನಲ್ಲಿ ಹರಗಲು  
ಬಳಸುವ ಉಪಕರಣ

### ಪ್ರಕಾರಗಳು

ಅ ಸೆಣ್ಣ ಕ್ಯಾತಿದಿಂಡ

ಚೋದ ಮಾಡಲು ಬಳಸುತ್ತಾರೆ. ಒಂದು ಗೇಣ  
ನಾಬಟ್ಟಿರುತ್ತದೆ

ಆ ದೊಡ್ಡ ಕ್ಯಾತಿದಿಂಡ

ಕಬ್ಬಿನ ಹೊಲದಲ್ಲಿ ಹರಗಲು ಬಳಸುತ್ತಾರೆ ಎರಡು  
ಗೇಣ ನಾಬಟ್ಟಿರುತ್ತದೆ

೧೧ ಕುಂಟಿದಿಂಡ

ಬಿತ್ತಿದ ಸಂತರ ಸಾಲು ಕಲೆಸಲಿಕ್ಕೆ ಹಾಗೂ  
ಹೊಲವನ್ನು ಹರಗಿ ಹದ ಮಾಡುವ ಸಾಧನ

### ಪ್ರಕಾರಗಳು

ಅ ಮೂಗೇಣನ  
ಕುಂಟಿದಿಂಡ

ಇದು ಹೆಚ್ಚಾಗಿ ನೀರಾವರಿ ಜವೀನುಗಳಲ್ಲಿ  
ಉಪಯೋಗಿಸುತ್ತಾರೆ

ಆ ನಾಗೇಣನ  
ಕುಂಟಿದಿಂಡ

ಇದು ಹೆಚ್ಚಾಗಿ ವೇಲಟ ಅಂದರೆ ಒಣ ಬೇಸಾಯೆವ  
ಜವೀನುಗಳಲ್ಲಿ ಉಪಯೋಗಿಸುತ್ತಾರೆ

೯ ಬಗೇಣೆನ  
ಕುಂಟಿದಿಂಡ

ಎರಿ ಭೂಮಿಯಲ್ಲಿ ಉಪಯೋಗಿಸುತ್ತಾರೆ

### ಆಚರಣೆ

ಕುಂಟಿ ಸಾಗಿಸಬೇಕಾದರೆ ರೈತರು ಎತ್ತುಗಳಿಗೆ ಪೂಜೆ ಪೂರ್ವ ಯಾಗಾದಿಯ ಪಾಡ್ಯದಂದು ಕುಂಟಿ ಸಾಗಿಸುತ್ತಾರೆ. ವಷಾರರಂಭದಲ್ಲಿ ಯಾವಾಗ ಬೇಕೊ ಆವಾಗ ಸಾಗಿಸುವದಿಲ್ಲ

೧೨ ಕುದರ್ತಿ

ಗಾಡಿಯ ಈಸು ನೆಲದ ಮೇಲೆ ಕುಳಿತರೆ ಮಳೆಯ ನೀರು ಬಂದು ಕೊಳೆಯಬಹುದೆಂದು ಈಸು ನೆಲದಿಂದ ಸ್ವಲ್ಪ ಅಂತರಪುಂಟಾಗುವಂತೆ ಈಸಿನ ಮುಂಭಾಗಕ್ಕೆ ಪೂರ್ವಾದಿರುವ ಕಟ್ಟಿಗೆ

೧೩ ಕೂರಿಗೆ

ಹದವಾದ ಭೂಮಿಯಲ್ಲಿ ಬಿತ್ತುವ ಸಾಧನ

### ಪ್ರಕಾರಗಳು

ಅ ೧೦ ಗೇಣೆನ ಕೂರಿಗೆ ಈ ಕೂರಿಗೆಯಿಂದ ಬಿತ್ತಿದರೆ ಬೆಳಿಗಳ ನಡುವಿನ ಅಂತರ ಸಾಲೀನಿಂದ ಸಾಲಿಗೆ ಇ ಗೇಣು ನಾಬಳ್ಳು ಉಳಿಯುತ್ತದೆ. ಆಧುನಿಕರೆ ಪ್ರಕಾರ ೧೮ ೯೦ಚು ಉಳಿಯುತ್ತದೆ. ಬಹಳ ಹಿಂದಿನ ಕಾಲದಿಂದಲೂ ಈ ಕೂರಿಗೆಯನ್ನು ಬಳಸುತ್ತಾ ಬಂದಿದ್ದಾರೆ. ಇದರಿಂದ ಬೆಳಿ ಸರಿಯಾಗಿ ಬರುತ್ತದೆ.

ಆ ೧೧ ಗೇಣೆನ ಕೂರಿಗೆ ಸಾಲುಗಳ ನಡುವಿನ ಅಂತರ ಕಡಿಮೆ ಮಾಡುತ್ತದೆ

ಇ ೧೨ ಮೂರು ಗೇಣೆನ  
ಕೂರಿಗೆ ಇದರಿಂದ ಗೋಧ್ರಿ ಬಿತ್ತುತ್ತಾರೆ  
ಪಯಾರ—ಮುಗ್ಗುರಿಗೆ

### ನಂಬಿಕೆ ಮತ್ತು ಆಚರಣೆ

ಕೂರಿಗೆ ಎಂದರೆ ಸಾಕ್ಷಾತ್ ಶ್ರೀ ಲಕ್ಷ್ಮೀ ಎಂಬೀದೇ

೨೫. ಮೋಕು—ಕೆ.ಭಾ. ಸಂ. ೧೦, ಸಂ. ೪, ಪ್ರಷ ೧೧೪

೨೬. ಮೂರುಕು ಶ.ಭಾ. ಸಂ. ೧೮, ಸಂ. ೧, ಪ್ರಷ ೧೧೧

ಶ್ರೀತರ (ಜನಪದರ) ನಂಬಿಕೆ. ಕೂರಿಗೆಯನ್ನು ತಯಾರಿಸುವುದಕ್ಕೆ ‘ಕೂರಿಗೆ ತುಂಬಿಸುವದು’ ಎನ್ನು ತಾರೆ. ಉಳಿದವುಗಳಿಗೆ ಕುಂಟಿ ಹಾಯ್ನುದು, ಎಡಿ ಹಾಯ್ನುದು ಎನ್ನುತಾರೆ. ಕೂರಿಗೆ ತುಂಬಿಸಿದ ನಂತರ ಬಡಗಿಯರ ಮನೆಯಿಂದ ಒಯ್ಚೇಕಾದರೆ ಅದಕ್ಕೆ ತಮ್ಮಲ್ಲಿದ್ದಷ್ಟು ಆಭರಣ ಹಾಕಿ, ಹೂ ವುಡಿಸಿ, ಪೂಜೆ ಮಾಡಿ ಸರಿಯಾಗಿ ಶಾಳುಗಳು ಬೀಳುತ್ತವೆಯೋ ಇಲ್ಲವೋ ಎಂದು ಪರೀಕ್ಷಿಸಿ ತಲೆಯ ಮೇಲೆ ಕಂಬಳ ಹೊಡ್ಡುಕೊಂಡೇ ಒಯ್ನುತ್ತಾರೆ.

೧೪ ಕೊಯ್ದ ಮಣಿ	ಕಣಿಕೆ ಕತ್ತಲಿಸಲು ಇರುವ ಮಣಿ
೧೫ ಕೋಲ	ಮಂಡಿ ಮತ್ತು ತಾಳಿನ ಬೀಜೋರಿ ನಡುವೆ ಇರುವ ಪೂಳು ಬಿದರು
೧೬ ಗಾಡಿ	ಶ್ರೀತರು ಬೆಳೆದ ಧವಸ ಧಾನ್ಯಗಳನ್ನು ಸಾಗಿಸಲು ಇನ್ನಿತರ ವಸ್ತುಗಳನ್ನು ಸಾಗಿಸಲು ಬಳಸುವ ಸಾಧನ

### ಪ್ರಕಾರಗಳು

ಅ. ಎಕ್ಕಾಗಾಡಿ	ಒಂದೇ ಎತ್ತಿಸಿಂದ ನಡೆಸುವ ಗಾಡಿ
ಆ ಸವಾರಿ ಗಾಡಿ	ಗಾಡಿಯಲ್ಲಿ ಕುಳಿತವರಿಗೆ ಮಳೆ, ಗಾಳಿ, ಬಿಸಿಲು ಗಳಿಂದ ರಕ್ಷಿಸಲು ಹಾಕಿರುವ ಮೇಲು ಹೊದಿಕೆಯ ಗಾಡಿ
ಇ ಒಡ್ಡರ ಗಾಡಿ	ಒಡ್ಡ ಜನಾಂಗದವರು ನಡೆಸುವ ಗಾಡಿ
೧೭ ಗಾಡಿ ಗಡ್ಡಿ ಧಾ—ಕುಂಬ	ಗಾಲಿಯ ಹಲ್ಲಿಗಳನ್ನು ಸೇರಿಸಲು ಗಾಲಿಯ ನಟ್ಟಿ ನಡುವೆ ಇರುವ ದುಂಡು ಕಟ್ಟಿಗೆ
೧೮ ಗಾಲಿ	ಗಾಡಿಯನ್ನು ಉರುಳಿಸುವ ಚಕ್ರ
೧೯ ಗ್ವಾರಿ	ರಾಶಿಯಲ್ಲಿ ಮದ (ಸುಂಕರಾಶಿ) ತುಂಬಲು ಬಳಕುವ

ಕಟ್ಟಿಗೆಯ ಸಾಧನ. (ಸಲಕೆಯ ಹಾಗೆ ಇರುವಂತಾದ್ದು)

- ೨೦ ಗುಣ  
ಎಶ್ಟಿಗೆ ಹೊಡೆಯಲು ತೊಗಲಿನ ಬಾರುಳ್ಳ ಕಟ್ಟಿಗೆಯ ಗುಣ
- ೨೧ ಗೂಟಿ  
ತೊಟ್ಟಿಲ ಪಟ್ಟಿ ಮತ್ತು ಬದ್ದಿಗಳನ್ನು ಜೋಡಿಸುವ ಕಟ್ಟಿಗೆಯ ಗೂಟಿಗಳು
- ೨೨ ಗೊಟ್ಟಿ  
ದನಗಳಿಗೆ ಕಾಯಿಲೆ ಬಂದಾಗ ಪೈಷಧಿ ಕುಡಿಸಲು ಒಳಸುವ ಬಿದಿರಿನ ಕೊಲ್ಲು
- ೨೩ ತಾಳ  
ಕೂರಿಗೆ, ಕುಂಟಿ, ಎಡಿದಿಂಡಂಗಳಿಗೆ ಸೇರಿಸಿದ ಕೆತ್ತನೆಯನ್ನು ಗುಣ

### ಪ್ರಕಾರಗಳು

- ಅ ಬಿತ್ತುತಾಳ
- ಆ ಕುಂಟಿತಾಳ
- ಇ ಎಡಿ ತಾಳ
- ೨೪ ತೊಟ್ಟಿಲು  
ಗೂಡಿಯಲ್ಲಿ ಕೂಡಲು, ಸರಕುಗಳನ್ನು ಹೇರಲು ಪಾಡಿರುವಂತಾದ್ದು
- ೨೫ ದಿಂಡು  
ಕುಂಟಿ, ಕೂರಿಗೆ ಪಾಡಲು ಬರುವ ಕಟ್ಟಿಗೆಯ ತುಂಡು
- ೨೬ ನೊಗ  
ಎತ್ತುಗಳ ಹೆಗಲ ಮೇಲಿಟ್ಟು ಕೊರಳು ಕಟ್ಟಿವ ಗುಂಡು ಕೊರಡು. “ಈ ಗೇಣಿನಿಂದ ೧೦ ಗೇಣಿನ ವರ್ಗಿ ಎಡಗೆ, ೧೦ ಗೇಣಿನದು ಗಳೇಗೆ, ೧೨ ಗೇಣಿನದು

7. ಗುಣಕೆ—ಅದೇ ಪ್ರಟಿ ೧೫೦

8. ಕಣಿಗೆ—ಅದೇ ಪ್ರಟಿ ೧೫೦

9. ದಾಡಿ—ಅದೇ

ಸಾಲು ಬಿಡಲು ಉಪಯೋಗವಾಗುತ್ತದೆ”<sup>10</sup>. ೧೮  
ಗೇಣಿನ ನೊಗ ನಾಗೇಣಿನ ಕುಂಟಿ ದಿಂಡಿಗೆ ಮತ್ತು  
ಜೋಡ ಕೂರಿಗೆಗೆ ಉಪಯೋಗವಾಗುತ್ತದೆ  
ಉಚ್ಛರ ಭೇದ-ನಗ

೧೯ ಪಶ್ಚಿಮಗೆ	ನವಾಂತರವಾದ ಎರಡು ನೊಗಗಳನ್ನು ಒತ್ತುಗಟ್ಟಿಗೆ ಲಿಂದ ಜೋಡಿಸಿರುವ ನೊಗ
೨೦ ಪಟ್ಟಿ <sup>11</sup> ಧಾ-ಡಂಬರಿ	ತೊಟ್ಟಿಲ ಮೇಲಾಷ್ಟಾಗದ ಎರಡೂ ಕಡೆಯು ಉದ್ದವಾದ ಕಟ್ಟಿಗೆಗಳು
೨೧ ಪಳಿ	ದೊಲವನ್ನು ಸಮತಟ್ಟಾಗಿ ಮಾಡುವ ಸಾಧನ
೨೨ ಪ್ರಟಿ <sup>12</sup> ಧಾ-ಬುಟೆ	ಹಳ ಮತ್ತು ಹಲ್ಲಾಗಳ ನಡುವೆ ಇವುವ ಕಟ್ಟಿಗೆಯು ಆರು ಪಟ್ಟಿಗಳು
೨೩ ಬದ್ದಿ ಧಾ-ಬಂಡಿತೋಳ	ತೊಟ್ಟಿಲಿನ ಕೆಳಭಾಗದ ಎರಡೂ ಕಡೆಯು ಸ್ವಲ್ಪ ದಷ್ಟನೆಯು ಕಟ್ಟಿಗೆಗಳು
೨೪ ಬಡವಣಿ	ಬಣಿಮೆ ಹಾಕಿದ ಕಣಿಕೆಯನ್ನು ಸರಿಪಡಿಸುವ ಸಾಧನ ಪರ್ಯಾಫ--ಜಾಟಮಣಿ
೨೫ ಬ್ರಾಹ್ಮಕಟ್ಟಿಗಿ	ಎಡ ದೊಡೆಯುವಾಗ ದಿಂಡಿನ ಮೇಲೆ ಭಾರ ಹಾಕಲು ಉಪಯೋಗಿಸಿದ ರಿಕ್ಷನ ಕಟ್ಟಿಗೆ
೨೬ ಬುಕ್ಕಾ	ಬಿತ್ತಲು ಬಳಸುವ ಪ್ರೊಳ್ಳಾದ ಬಿದಿರು
೨೭ ಮಡಕೆ	ಭೂಮಿಯನ್ನು ಉಳಿಸುವ ಉಪಕರಣ ಪರ್ಯಾಫ--ಬಲರಾಮೆ ನೇಗಿಲ
೨೮ ಮಡಗುಂಟಿ ಧಾ-ಮಣ್ಣಿಳ್ಳಿ ಕುಂಟಿ	ಚಿಕ್ಕದಾದ ಮಡಿಗಳನ್ನು ವೊಡಲು ಬಳಸುವ ನಾಲ್ಕು ಹಲ್ಲಾಳ್ಳಿ ಉಪಕರಣ

10. ಕ.ಭಾ. ಸಂಪುಟ ೧೦, ಸಂ. ೪, ಲೇಖಿನ, ಲೇಖಿಕ ಡಾ॥ ವಿ. ಶಿವಾನಂದ

11. ಅಂಬಾರ ದಂಡಿಗೆ—ಕ.ಭಾ. ಸಂ. ೧೮, ಸಂ. ೧, ಪುಟ ೧೫೦

12. ಪಟ್ಟಿ, ಬುಟೀವು—ಅದೇ

೨೨	ಮೆಟ್ಟನಾಲಗಿ ಧಾ-ಮೆಟ್ಟ	ರಾಶಿ ತೂರಲು ಮೇಲೇರಿ ನಿಲ್ಲುವ ಮೂರು ಕಾಲುಳ್ಳ ಸಾಧನ
೨೩	ಮೇಳ <sup>೧೩</sup>	ದಿಂಡನ್ನು ಎತ್ತಿಡಲು ಮತ್ತು ದಿಂಡಿಗೆ ಭಾರಹಾಕಲು ಬಳಸುವ ದಿಂಡಿನ ಮೇಲ್ಪಾಗದ ಕಟ್ಟಿಗೆ
೨೪	ಮೂಕಿ <sup>೧೪</sup>	ಗಾಡಿ ಹೊಡೆಯುವವ ಕೂಡುವ ಸ್ಥಳ ಪರ್ಯಾರ-ಮೋಕಾ
೪೦	ಮುಂಡಿ ಧಾ-ಶೆಡ್ಡೀಬಟ್ಟು	ಬಿತ್ತುವಾಗಿ ಬೀಜಗಳನ್ನು ಬಿಡುವ ಮೂರು ರಂಧ್ರ ಗಳುಳ್ಳ ಕೊರಡು

### ಒಗಟ್ಟಿ

- ೧) ಮೂರು ಮುಂಡಿಗಿ ಒಂದೇ ತೆಲಿ  
 ೨) ಒಂದೇ ತೆಲಿ ಮೂರು ಕಾಲ
- |    |                      |                                                                                               |
|----|----------------------|-----------------------------------------------------------------------------------------------|
| ೪೧ | ರಾಗೋಲ<br>ಧಾ-ಜಂಟಗುಂಟಿ | ಕಣಿಕೆಳಗಿನ ಕಂಕಿ ಮತ್ತು ತೆನಿ ಜಗ್ಗಲು ಬಳಸುವ<br>ಉಪಕರಣ                                               |
| ೪೨ | ಲಗ್ಗೋಣ ಚಿಣಿ          | ನೊಗದ ಹಗ್ಗಿಕ್ಕಾಳ ಮತ್ತು ದಿಂಡಿನಿಂದ ಬಂದಂತಹ<br>ಹಗ್ಗಿಕ್ಕಾಳ ನಡುವೆ ಇರುವ ಮಕ್ಕಳಾಟಿಕೆಯಂತಾ ಚಿಣಿ           |
| ೪೩ | ಷಳಗ ಧಾ-ಗುದ್ದಿ        | ಹಗ್ಗಿದ ಒಂದು ತುದಿಗೆ ಇರುವ ಕಟ್ಟಿಗೆಯ ತುಂಡು                                                        |
| ೪೪ | ಹಿಡಿ                 | ಕೆತ್ತನೆಯು ಉಪಕರಣವಾದ ಕುಪ್ಪಿ (ಕುಚಿಂಗಿ)<br>ಕೊಯ್ಯಾವ ಉಪಕರಣವಾದ ಕುಡುಗೋಲ ಇವುಗಳಿಗೆ<br>ಹಿಂದಿರುವ ಕಟ್ಟಿಗೆ. |

13. ಮೇಣ—ಅದೇ ಪ್ರಾಟ ೧೫೦

14. ಶಿಪಾಯಿ ಕಟ್ಟಿಗೆ—ಅದೇ ಪ್ರಾಟ ೧೫೧

ಸಂಕೇತಾಕ್ಷರಗಳ ವಿವರ—  
ಧಾ-ಧಾರವಾಡ  
ಪರ್ಯಾರ-ಪರ್ಯಾರಿಯ ನಾಮು

## ಜನಾಂಗಿಕ ನಾಮ ವಿಶ್ಲೇಷಣಾ ಅಧ್ಯಯನ

ಲೇಖಕ : ಡಾ. ಆರ್. ಎಸ್. ಹಿರೇಮತ

ಭಾರತೀಯ ತತ್ವಜ್ಞಾನಿಗಳು ವಿಶ್ವದ ಸ್ವರೂಪವನ್ನು ಗುರುತಿಸಿ ಹೆಸರಿಲ್ಲದ ವ್ಯಕ್ತಿ, ಸ್ಥಳ, ವಸ್ತು ಮತ್ತು ಫಟನೆಗಳು ಅನ್ವಯ ಅಸ್ವಾಭಾವಿಕವಾದದ್ದು ಎಂದು ಹೇಳಿದಾರೆ. ಆದ್ದರಿಂದ ಹಿಂದೂ ಸಂಸ್ಕೃತಿಯಲ್ಲಿ ನಾಮಕರಣ ಮಾಡುವದು ಒಂದು ವಿಶಿಷ್ಟವಾದ ಸಂಸ್ಕಾರವಾಗಿದೆ. ಈ ಲೇಖನದಲ್ಲಿ ನಾಮಗಳ ವಿಶ್ಲೇಷಣವೇ ಒಂದು ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಶೇಖರಿಸಲಾಗಿದೆ. ಇಲ್ಲಿ ವ್ಯಕ್ತಿಯ ಹೆಸರಿನ ಉತ್ಪತ್ತಿ, ಪದ ಸಂಕೀರ್ಣತೆ, ಸಾಮಾಜಿಕ ಸಾಂಸ್ಕೃತಿಕ ವ್ಯಾಲ್ಯುಗಳು, ಅಂತಸ್ತು ಮತ್ತು ನಾಮಗಳ ವೈಧ್ಯತೆಗಳನ್ನು ಈ ಲೇಖನದಲ್ಲಿ ನಿರೂಪಿಸಲಾಗಿದೆ.

ವಿಶ್ವದಾದ್ಯಂತ ಕೂಸು ಜನ್ಮ ತಾಳಿದ ನಂತರ ನಾಮಕರಣ ಮಾಡುವದು ಒಂದು ವಿಶಿಷ್ಟವಾದ ಸಂಸ್ಕಾರವಾಗಿದೆ. ಒಂದೇವಾಗಿ ನಾಮಕರಣವನ್ನು ನಿರ್ದಿಷ್ಟ ವಾದ ದಿನದಂದು ವಿಶಿಷ್ಟ ವ್ಯಕ್ತಿಯಿಂದ ಕೆಲವೊಂದು ಧಾರ್ಮಿಕ, ಸಾಮಾಜಿಕ ನಿಯಮಗಳನುಸಾರವಾಗಿ ನಾಮಕರಣ ಮಾಡುತ್ತಾರೆ. ಹಿಂದೂ ಜನರಲ್ಲಿ ತಮ್ಮ ತಮ್ಮ ಕುಲದ ಪೂಜಾರಿಯನ್ನಾಗಲಿ, ಗುರುವನ್ನಾಗಲಿ ಶಿಮಂತ್ರಿಸಿ ಮಾನವಿಗೆ ಹೆಸರನ್ನು ಇಡುವರು. ಮೊಟ್ಟಮೊದಲು ಹುಟ್ಟಿದ ವೇಳೆಯವು ನೋಡಿ ಆ ವೇಳೆಯ ಯಾವ ನಕ್ಕತ್ರ ಗೃಹಗಳು ಬರುತ್ತವೆ ಎಂಬುದನ್ನು ತಿಳಿದುಕೊಂಡು ಮೊದಲನೆಯ ಅಕ್ಷರ ಯಾವದು ಎಂಬುದನ್ನು ಗೊತ್ತುಮಾಡಿಕೊಳ್ಳುತ್ತಾರೆ. ಉದಾಹರಣೆಗಾಗಿ ರೋಹಿಣಿ ನಕ್ಕತ್ರದಲ್ಲಿ ಹುಟ್ಟಿದ ಮಾನವಿಗೆ ರಾಶಿ ಚಕ್ರದ ವೃಷಭ ರಾಶಿ ಗುರುತು ಮಾಡಿ

ಅಂಥ ಮಗುವಿಗೆ ‘ಬ’ ಅಥವಾ ‘ವ’ ದಿಂದ ಪ್ರಾರಂಭವಾಗುವ ಹೆಸರನ್ನು ಇಡುವರು. ಮುಸ್ಲಿಮರಲ್ಲಿ ಅವಜಬರ (Avjab) ಪ್ರಕಾರ ಹೋಲನಿ ಮಗುವಿಗೆ ಹೆಸರನ್ನು ಇಡುವರು ಆದರೂ ನಿಯಮ ಬಳ್ಳವಾಗಿ ಪಾಲನೆ ಮಾಡುವದಿಲ್ಲವೆಂದು ಹೇಳುತ್ತಾರೆ. ಹೆಸರನ್ನು ಅವರು ಕುರಾನ ಗ್ರಂಥದಿಂದ ಆರಿಸಿ ಇಡುತ್ತಾರೆ. ವಿಶೇಷವಾಗಿ ಹಿಂದೂ ಸಮಾಜದಲ್ಲಿ ಪಂಡಿತರು, ಸ್ವಾಮಿಗಳು, ಪೂಜಾರಿಗಳು ಯಾವ ಪ್ರಕಾರ ನಾಮಕರಣ ಮಾಡುವಾಗ ಮಹತ್ವದ ಪಾತ್ರವನ್ನು ವಹಿಸುವರೋ ಅಷ್ಟು ಮೋಲವಿಯವರು ಮಹತ್ವದ ಪಾತ್ರವನ್ನು ವಹಿಸುವದಿಲ್ಲವೆಂದು ತಿಳಿದುಬರುತ್ತದೆ. ಆ ಮಗುವಿನ ಕುಂಡಲಿಯ ಪ್ರಕಾರ ಮೊದಲು ಆ ಹೆಸರನ್ನು ಇಟ್ಟು ನಂತರ ತಂದೆ ತಾಯಿಗಳು ತಾವು ಆರಿಸಿದ ಹೆಸರನ್ನು ಇಡುವರು. ಇದೇ ತೆರನಾಗಿ ಸಿಖ್ ಧರ್ಮದಲ್ಲಿ ಮುಸ್ಲಿಮರಂತೆ ನಾಮಕರಣ ಮಾಡುತ್ತಾರೆ. ಹೆಸರನ್ನು ಇಡುವಾಗ ತಮ್ಮ ಧರ್ಮಗುರು ಗ್ರಂಥವನ್ನು ಓದುತ್ತಾರೆ. ಗ್ರಹ, ನಕ್ಷತ್ರಗಳ ಪ್ರಭಾವ ಅಥವಾ ಜನ್ಮಕುಂಡಲಿ ಅಥವಾ ಜನ್ಮನಾಮವನ್ನಾಗಲಿ ಇವೆಲ್ಲವುಗಳಿಗೆ ಅಷ್ಟು ಮಹತ್ವವನ್ನು ಕೊಡುವದಿಲ್ಲ. ಆದ್ದರಿಂದ ಇವೆಲ್ಲವುಗಳನ್ನು ನೋಡಲಾಗಿ ಬೇರೆ ಬೇರೆ ಧರ್ಮದವರು ನಾಮಕರಣ ಮಾಡುವ ಪದ್ಧತಿಯು ಬೇರೆ ಬೇರೆಯಾಗಿರುತ್ತದೆಂದು ತಿಳಿದುಬರುತ್ತದೆ.

ನಾಮಕರಣ ಸುಸ್ವಾರವು ಸಂಪ್ರದಾಯಗಳಿಂದೊಡಗೊಡಿದೆ. ಹಿಂದೂ ಜನಾಂಗದಲ್ಲಿ ಜನನದಿಂದ ಮರಣದವರಿಗೆ ಹಲವಾರು ಸಂಸ್ಕಾರಗಳಿವೆ. ಮನುವಿನ ಪ್ರಕಾರ 13, 16, 21, 40 ಶುಭದಿನದಂದು ಅಥವಾ ಜನ್ಮ ನಕ್ಷತ್ರದ ಶುಭದಿನ ದಾದು ಯಾವದಾದರೀಂದು ದಿನ ನಾಮಕರಣ ಮಾಡುವರು. ಆದರೆ ಕೆಲವೊಂದು ಪವಿತ್ರ ಗ್ರಂಥವು ಇದಕ್ಕೆ ಮಾನ್ಯತೆ ಮಾಡುವದಿಲ್ಲ. ಮೂಲ ಗ್ರಂಥದ ಪ್ರಕಾರ ಕ್ಷತ್ರಿಯ, ವೈಶ್ಯ, ಶೂದ್ರ ಹಂಟಿದ 16, 19 ಅಥವಾ 20, 22 ಅಥವಾ 23ನೇ ದಿನ ನಾಮಕರಣ ಮಾಡುತ್ತಾರೆ. ಮುಸ್ಲಿಮರಲ್ಲಿ ಮಗು ಹಂಟಿದ 7ನೇ ದಿನದಂದು ಹೆಸರು ಇಡುತ್ತಾರೆ. ಇತ್ತಿತ್ತಲಾಗಿ ಸಾಮಾನ್ಯವಾಗಿ ಹೆಸರಿಡುವ ಪದ್ಧತಿಯು ತಂದೆ ತಾಯಿಗಳ ಅನುಕೂಲವಾದ ದಿನದಂದು ಹೆಸರನ್ನು ಇಡುತ್ತಾರೆ.

ಮಗುವಿಗೆ ಅನೇಕ ಹೆಸರುಗಳನ್ನು ಇಡಬಹುದು. ಸಾಮಾನ್ಯವಾಗಿ ಜನ್ಮನಾಮ ಹೆಸರು, ಕರೆಯುವ ಹೆಸರು, ಗೌಪ್ಯಹೆಸರು ಮತ್ತು ಕುಟುಂಬದ ಹೆಸರು ಎಂಬುದಾಗಿ ಇಡುವರು. ಸಾಮಾನ್ಯವಾಗಿ ಕರೆಯುವ ಹೆಸರನ್ನು ಇಟ್ಟು ಅದನ್ನು ಬಳಕೆಯನ್ನು ತರುವ ವಾಡಿಕೆ ಇದೆ. ಈ ಹೆಸರುಗಳು ಸದ ಸಂಕೋಚವಾಗಿ ಒಂದು ಕ್ರಮವನ್ನು ಖಂಡಿತವಾಗಿ ಅನುಸರಿಸಬೇಕಾಗುತ್ತದೆ. ಪಾಣಿನೀಯ ಕಾಲದಲ್ಲಿಯೂ ಪದಸಂಕೋಚನ ಹೆಸರುಗಳ ರೂಢಿಯಲ್ಲಿದ್ದವು. ಆದರೆ ವೇದ ಸಾಹಿತ್ಯದಲ್ಲಿ ಹೆಸರುಗಳು ಮೊಟಕಾಗುವದು ಅಪರಿಚಿತವಾಗಿತ್ತು. ವ್ಯಕ್ತಿಯ ಸಂಯುಕ್ತ ಹೆಸರುಗಳು ಮಾತ್ರ

ಪದ ಸಂಕೋಚವಾಗಿ ಗೋತ್ರದ ಹೆಸರುಗಳನ್ನು ಮಾತ್ರ ಪದ ಸಂಕೋಚವನ್ನುಗಿ ಮಾಡಲು ಅನುಮತಿ ಕೊಟ್ಟಿರಲ್ಲ. ಅದ್ದರಿಂದ ದೇವದತ್ತ ಎಂಬ ಹೆಸರು (ಪದ) ದೇವಕಿ, ದೇವಿಯಾ ಅಥವಾ ದೇವಿತಾ (ಅಷ್ಟಾಧಾರ್ಯಾ V.3.79] ಕೆಲವೊಂದು ಪದ ಸಂಕೀರ್ಣವು ಸಮಾಜದಲ್ಲಿ ಅನುಹಂಕಿಸುತ್ತದೆ. ಅದ್ದರಿಂದ ಇಂಗ್ಲೀಷ್ [Robert] ಎಂಬುದಕ್ಕೆ ರೋಟ್ [Robert] ಎಂಬುದಾಗುತ್ತದೆ. ಸಾಮಾನ್ಯವಾಗಿ ಹೆಸರನ್ನು ಸಂಕೀರ್ಣಗೊಳಿಸುವ ಪದವನ್ನು ತಮ್ಮದೇ ಆದ ಕೆಲವೇ ಜನರ ಕೂಡ ಅಥವಾ ಆತ್ಮೀಯ ಗೆಳೆಯರ ನಡುವೆ ಅಥವಾ ಸಮೂದಿಕರೊಳಗೆ ಉಪಯೋಗಿಸುತ್ತಾರೆ. ಕೆಲವೊಂದು ಸಲ ಒಬ್ಬ ವ್ಯಕ್ತಿಗೆ ಒಂದಕ್ಕೂಂತ ಹೆಚ್ಚು ರೂಢಿ ಹೆಸರುಗಳು ಉಂಟು. ಇಂಥ ಹೆಸರುಗಳು ಗೆಳೆಯರಿಂದ ಅಥವಾ ಸಮೂದಿಕರಿಂದ ಕರೆಯುವ ವಾದಿಕೆ ಇರುತ್ತದೆ. ಹೆಚ್ಚು ರೂಢಿ ಹೆಸರುಗಳುಳ್ಳವನು ಹೆಚ್ಚು ಪ್ರಮುಖ ತೆಯನ್ನು ಪಡೆದವನು. “This tendency to proliferate proper names in intimacy” remark Brown and Ford 1964. ಪ್ರಚೀನ ಕಾಲದಲ್ಲಿ ವಿವಿಧ ಆದಿವಾಸಿಗಳ ಸಂಸ್ಕೃತಿಯಲ್ಲಿ ಗೌಪ್ಯ ಹೆಸರುಗಳನ್ನು ಬಳಸುತ್ತಿದ್ದರು. ಅವರು ನ್ಯಾತ್ರಗಳ ಹೆಸರುಗಳಿಂದ ಕರೆಯುವದು ಬಳಕೆಯಲ್ಲಿತ್ತು. ದುಷ್ಪಶಿಕೆಗಳಿಂದ ಕಾಪಾಡಲು ಇಂಥ ಹೆಸರುಗಳನ್ನು ಇಡುತ್ತಾರೆ. ಈ ರೀತಿಯಾಗಿ ಇಂಥ ಹೆಸರುಗಳನ್ನು ಮಂಗು ಜುಟ್ಟಿದಾಗ ತಂದೆ ತಾಯಿಗಳು, ಪೂಜಾರಿ, ಧರ್ಮಗಾರುಗಳು ಕೂಸಿನ ಕೆವಿಯಲ್ಲಿ ಹೇಳಿ ಇಡುವರು.

ಸಾಮಾನ್ಯವಾಗಿ ಬ್ರಿತೀಯ ಹೆಸರು ಅಥವಾ ಗೌಪ್ಯ ಹೆಸರನ್ನು ಅಥವಾ ಉಳಿದ ಹೆಸರುಗಳು ಎರಡು ಅಥವಾ ಮೂರು ಘಟಕವ್ಯಳ್ಳದ್ವಾಗಿರುತ್ತದೆ. ಹೆಚ್ಚುಗಿ ಮೊದಲನೆಯ ಹೆಸರು, ಮಧ್ಯದ ಹೆಸರು ಕೊನೆಯದಾಗಿ ಕುಟುಂಬದ ಹೆಸರು ಎಂದು ಮೂರು ಘಟಕವ್ಯಳ್ಳದ್ವಾಗಿರುತ್ತದೆ. ಐರೋಪಿನ ಕುಟುಂಬಗಳ ಹೆಸರುಗಳ ಬೆಳೆವಣಿಗೆಯ ಸಾಮಾಜಿಕ, ಆಧಿಕ, ರಾಜಕೀಯ, ತಂತ್ರಜ್ಞ ಇವೆಲ್ಲವುಗಳ ಪರಸ್ಪರ ಸಂಬಂಧವನ್ನು ಹೊಂದಿದೆ. ಕುಟುಂಬದ ಹೆಸರು ಸಮಾಜದಿಂದ ಸಮಾಜಕ್ಕೆ ವ್ಯತ್ಯಾಸವನ್ನು ಹೊಂದಿರುತ್ತದೆ. ಈ ವ್ಯತ್ಯಾಸವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಂದ ಆಧಿಕ ಮತ್ತು ರಾಜಕೀಯ ಕಾರಣಗಳಿಂದ ಹೊರತು ಪಡಿಸಿ ಭಾರತೀಯ ಜನಾಂಗದ ಕೊಟುಂಬಿಕ ಹೆಸರುಗಳ ಅಧ್ಯಯನ ಮಾಡಿದಾಗ ಮಾತ್ರ ವ್ಯತ್ಯಾಸ ಕಂಡಬರುತ್ತದೆ. ಪುರಾತನ ಪರಿತ್ರಗ್ರಂಥಗಳು ಜಾತಿಪಾಠಕ ಹೆಸರುಗಳನ್ನು ಉಪಯೋಗಿಸಲು ಅನುಮೋದನೆ ಮಾಡಿದವು. ಪರಸ್ಪರ [Paraskar] [3.XVII.4] ಮತ್ತು ಚೌಧೂರ್ಯನ [I.XI.9] ಬ್ರಹ್ಮಣ ಹೆಸರಿನಲ್ಲಿ ಶರವನ ಎಂಬ ಘಟಕದಿಂದ ಕೂಡಿರಬೇಕು. ಇದೇ ರೀತಿ ಕೃತ್ಯಾಯನ

ಹೆಸರಿನಲ್ಲಿ ವರಮನ, ವೃತ್ಯನ ಹೆಸರಿನಲ್ಲಿ ಗುಪ್ತಾ, ಶೂದ್ರನ ಹೆಸರಿನಲ್ಲಿ ಬೃತ್ಯ ಅಥವಾ ದಾಸ ಎಂಬ ಫೋಟಕದಿಂದ ಕೂಡಿರಬೇಕೆಂದು ಹೇಳುತ್ತಾರೆ. ಸಾಂಪ್ರದಾಯಕ ವರ್ಣವ್ಯವಸ್ಥೆಯು (ಪ್ರೌ. ನಾಗೇಂದ್ರ-೧೯೪೫) ಅಥಾರದ ಮೇಲೆ ನಿಜವಾದ ನೈಜ ಸ್ಥಿತಿಯನ್ನು ಸಾಮಾಜಿಕ ದರ್ಜೆಯನ್ನು ನಿರೂಪಿಸುತ್ತದೆ.

ಇಂಗ್ಲೀಷಿನ ಹೆಸರುಗಳು ಸಾಮಾನ್ಯವಾಗಿ ಯಾವ ಪ್ರದೇಶದಿಂದ ಬಂದವರೆಂದು ಹೇಳುವದರ ಜೊತೆಗ ತಂದೆ ಅಥವಾ ಅಜ್ಞನ ಹೆಸರನ್ನು ಸೂಚಿಸುವ ಫೋಟಕವನ್ನು ಹೊಂದಿರುತ್ತದೆ. ಉದಾಹರಣೆಗಾಗಿ ಬೀಟರ್ಸನ್, ವಿಲಿಯಮನ್ ಇದರಫ್ರೆ ಬೀಟರನ ಮಗ, ವಿಲಿಯಂನ ಮಗ ಎಂದಫ್ರೆ. ಹಿಂದೂ ಜನಾಂಗದಲ್ಲಿ ಮೇಲೆ ಉದಾಹರಿಸಿದ ಸರೀಸಮಾನವಾದ ಹಿಂದೂ ಹೆಸರುಗಳು ಹೋಲುವದಿಲ್ಲ. ಆದರೂ ಪ್ರಾಚೀನ ಕಾಲದಲ್ಲಿ ಹೆಸರಿನಲ್ಲಿಯ ಕೆಲವೊಂದು ಫೋಟವು ಆ ಹೆಸರನ್ನು ಹೊಂದಿದವರು ಇಂಥವರ ಮಗ ಎಂಬುದು ಸೂಚಿಸುತ್ತದೆ. ಆದ್ದರಿಂದ ಸಂಸ್ಕೃತದ ಹೆಸರಾದ ಜಾಪಗವ ಇದರಫ್ರೆ. ಉಪಗು ಇವರ ಮಗ ಎಂದು ಇದೇ ರೀತಿ ಅರೇಬಿಕ್ ಮುಸ್ಲಿಮರ ಹೆಸರುಗಳಲ್ಲಿ ಉದಾಹರಣೆಗಾಗಿ ಮಹ್ಮದ್ ಬಿನ್ ಅಬ್ದುಲ್ಲಾ ಅಂದರೆ ಅಬ್ದುಲ್ಲಾನ ಮಗ ತಂದೆಯ ಹೆಸರಿನಿಂದ ಉತ್ಪನ್ನವಾದ ಹೆಸರಿನಂತೆ ತಾಯಿಯ ಹೆಸರಿನಿಂದ ಉತ್ಪನ್ನವಾದ ಹೆಸರು ಆ ಹೆಸರಿನಲ್ಲಿ ಸೇರುವ ಫೋಟವು ಪ್ರಾರಂಭ ವಾಯಿತು. ಉದಾಹರಣೆಗಾಗಿ ಪಾಣಿಯು [IV. I. 147] ಗೋತ್ರದ ಹಸರಿನ ನಂತರ ಬರುವ ಫೋಟವು ತಾಯಿಯ ಹೆಸರು ಈ ರೀತಿಯಾಗಿ ಆ ಮಗುವಿನ ತಂದೆಯು ತಿಳಿಯದೇ ಇದ್ದಾಗ ಇದನ್ನು ಈ ರೀತಿಯಾಗಿ ಪಾಲಿಸಹತಿದರು. ನಂತರ ಪತಂಜಲಿಯ ಕಾಲದಲ್ಲಿ ಸಾಕಷ್ಟು ಬದಲಾವಣೆ ಆಗಿ ಗರಿಗಿ ಪ್ರತ್ಯೇ, ಕುಂತಿ ಪ್ರತ್ಯೇ ಎಂದು ಕರೆಯುವ ವಾಡಿಕೆ ಬಂದಿತು. ಹಿಂದೂ ಸಮಾಜದಲ್ಲಿ ಹೆಸರುಗಳಿಂದ ಕರೆಯುವದು ನಿಷೇಧಿಸಲಾಗಿದೆ. ನಿಷೇಧಿಸಲಾದ ಹೆಸರುಗಳು ಸಮಾಜದಿಂದ ಸಮಾಜಕ್ಕೆ ವೃತ್ಯಾಸವಾಗುತ್ತದೆ. ಕೆಲವೊಂದು ಸಮಾಜದಲ್ಲಿ ಸತ್ತ ರಾಕ್ಷಸರ, ದೇವ್ಯ ಮುಂತಾದ ಹೆಸರುಗಳನ್ನು ಇಡುವದನ್ನು ನಿಷೇಧಿಸಲಾಗಿದೆ. ಕೆಳಗೆ ಕಾಣಿಸಿದ ಸಂಸ್ಕೃತ ಶೈಲ್ಯೀಕದಿಂದ ಈ ಪ್ರಕಾರಣವಾಗಿ ತಿಳಿದುಬರುತ್ತದೆ.

**ತಾಳ್ಳನಾಮे ಗೃಹಾನಾಮे ನಾಮಾತಿ ಕೃಪಣಾ -೩ ।**  
**ಶ್ರಾಂಕಾಣಾ ನ ಗೃಹಿಭಾಣ ಉಷಾಷಾಸ್ಯ ಕಾಳಾಘಾಃ ॥**

ಹೆಸರಿನ ಜೊತೆಗೆ ಶಿರೋನಾಮವಾಗಲಿ (ಬಿರುದಾವಳಿಗಳಾಗಲಿ) ಅಥವಾ ಹೆಸರುಗಳಾಗಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇಂಥವುಗಳನ್ನು ಎರಡು ಗುಂಪುಗಳನ್ನಾಗಿ ವಾಡಬಹುದು. ಮೊದಲನೆಯದಾಗಿ ಲಿಂಗವನ್ನು ಸೂಚಿಸುವ ಪದ

ಅಧವಾ ಮೆದುವೆಯ ಸ್ತಾನವನ್ನು ಸೂಚಿಸುತ್ತದೆ. ಉದಾಹರಣೆಗಾಗಿ ಏ. ಮಿಸ್, ಮಿಸೆಸ್ ಇಡೇ ರೀತಿಯಾಗಿ ಹಿಂದುಗಳೆ ಹೆಸರಿನಲ್ಲಿ ಶ್ರೀ, ಶ್ರೀಮತಿ, ಕುಮಾರ, ಕುಮಾರಿ ಎಂಬ ಪದಗಳು ಹೆಚ್ಚು ಬಳಕೆಯಲ್ಲಿವೆ. ಇನ್ನು ಎರಡನೆಯು ಗುಂಪುಗಳಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಉದ್ಯೋಗದ ವಿಷಯ ಪರಿಣತೆಯನ್ನು ಸೂಚಿಸುವ ಪದಗಳನ್ನು ಬಳಸುತ್ತಾರೆ. ಉದಾಹರಣೆಗಾಗಿ ಡಾ. ಪ್ರೌ. ಮೆಚ. ಇದರಂತೆ ಪ್ರಾಚೀನ ಕಾಲದಲ್ಲಿ ಸ್ವಾಮಿ, ಪಂಡಿತ, ಮುನಿ, ಸಾಗರ, ಆಚಾರ್ಯ, ವೈದ್ಯ ಇತ್ಯಾದಿ ಬಳಕೆಯಲ್ಲಿದ್ದವು. ಆದ್ದರಿಂದ ಸಮಾಜದಲ್ಲಿ ವಿವಿಧ ಅಂತಸ್ತು ವಿಷಯಗಳ ಅಸರ್ತ ಹೊಂದಿದವರು ಸೂಚಿಸುವ ಪದಗಳು ಈಗಲೂ ಹಳೆ ತಲೆಮಾರಿನ ಜನರಿಗೆ ಬಿರುದಾವಳಿಗಳಿಂದ ಕರೆಯುವ ವಾಡಿಕೆ ಇದೆ. ಉದಾಹರಣೆಗಾಗಿ—ಕಾಯ, ನವಾಬ, ಜಹಿರದಾರ ಇತ್ಯಾದಿ ಬಿರುದಾವಳಿಗಳು ಕಾಲ ಗತಿಸಿದಂತೆ ಕಣ್ಣರೆಯಾಗುತ್ತಲಿವೆ. ಇಂಥ ಬಿರುದಾವಳಿಗಳು ಬ್ರಿಟಿಷ್ ಮತ್ತು ಮುಸ್ಲಿಮರ ಅಳ್ಳಾಕೆಯಲ್ಲಿ ಪ್ರಚಲಿತವಿದ್ದವು, ಇವುಗಳ ಸ್ತಾನಗಳಲ್ಲಿ ಈಗ ಎಂ.ಎಲ್.ಎ. ಎಂ.ಪಿ. ಪ್ರೈಸಿಂಟ್, ಪ್ರಾಯಮಿನಿಸ್ಟ್ರ್ ಇತ್ಯಾದಿ ಬಳಕೆಯಲ್ಲಿವೆ.

ವ್ಯಕ್ತಿಯ ಮೊದಲನೆಯ ಹೆಸರು ದೇವ ದೇವತೆಯರ ಹೆಸರುಗಳಿಂದ ಕೂಡಿರುತ್ತದೆ. ಆದ್ದರಿಂದ ಮಾನಸಿಕವಾಗಿ ದೇವ ದೇವತೆಯರ ಕೃಪಕಟಾಕ್ಷದಿಂದ ಅಪರೋಕ್ಷವಾಗಿ ಸಂಬಂಧ ಹೊಂದಿದವನಾಗಿದ್ದು ಅತನ ರಕ್ಷಣೆಯಲ್ಲಿರುತ್ತಾನೆಂದು ಭಾವಿಸಲಾಗಿದೆ. ಕುಟುಂಬದ ಹೆಸರು ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಅಂತಸ್ತಿನಲ್ಲಿರುವನೆಂಬುದನ್ನು ನಿರೂಪಿಸುತ್ತದೆ. ಪ್ರಾಚೀನ ಕಾಲದಲ್ಲಿ ನಮಗೆ ಉದಾಹರಣೆಗಾಗಿ ಅಗ್ನಿಹಾರ, ಅಶ್ವಮೇಧನದತ್ತ, ತಪೋನಿತ್ಯ ಇತ್ಯಾದಿ ಹೆಸರುಗಳು ದೊರಕುತ್ತವೆ. ಇಂಥ ಹೆಸರುಗಳು ಧಾರ್ಮಿಕ ಪಂಗಡಗಳಿಗೆ ಸಂಬಂಧ ಹೊಂದಿವೆ. ಈ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಹೆಸರುಗಳಲ್ಲಿ ಕಂಡುಬರುವದಿಲ್ಲ. ಕಾಲಾಂತರದಲ್ಲಿ ಹೆಸರುಗಳಲ್ಲಿ ಪ್ರೇಪ್ನ್ಯವ, ಶಿವ, ಚೌಧ್ಯ, ಜ್ಯೇಂಧ್ರ ಮತ್ತು ಶಿವಿ ಇತ್ಯಾದಿ ಪಂಥದವರೆಂದು ತೋರುವ ಲಕ್ಷ್ಮಣಗಳು ಹೆಸರುಗಳಲ್ಲಿ ಕಂಡುಬರುತ್ತವೆ. ಉದಾಹರಣೆಗಾಗಿ ಪ್ರೇಪ್ನ್ಯವರು, ಕೇಶವ, ನಾರಾಯಣ, ಹರಿ, ಮಾಧವ ಮುಂತಾದ ಹೆಸರುಗಳನ್ನು ಸ್ತಾಫರು ಕೃಪ್ಲಾ, ಗೋಪಾಲ, ಗೋವಿಂದ ಇತ್ಯಾದಿ ಹೆಸರುಗಳನ್ನು ಶೈವರು, ಶಿವ, ಪಾರ್ವತಿ, ಶರ್ಕರ ಇತ್ಯಾದಿ ಹೆಸರುಗಳನ್ನು ಶೈವೋಪಾಸರರು ಇಡುತ್ತಾರೆ. ಈ ರೀತಿಯಾಗಿ ಬೇರೆ ಬೇರೆ ಧರ್ಮದಲ್ಲಿ ಅಧವಾ ಒಳಪಂಗಡಗಳಲ್ಲಿ ಯಾವ ರೀತಿಯ ಹೆಸರುಗಳನ್ನು ಇಡುವರು ಅಧವಾ ಅವುಗಳ ಬಗ್ಗೆ ಸಂಬಿಳಿಸುತ್ತಾರೆ. ತಿಳಿದುಕೊಳ್ಳಲು ಪರಿವೀಕ್ಷಣೆಯಿಂದ ಕುಶಾಪಲಕಾರಿ ಸಂಗತಿಗಳು ದೊರೆಯುತ್ತವೆ. ಉದಾಹರಣೆಗಾಗಿ ಶಿಯಾ ಮುಸ್ಲಿಮರು ಮೊದಲ ಮೂವರ ಕಲೀಘರ ಹೆಸರನ್ನು ಇಡುವದಿಲ್ಲ. (ಅಬುಬಕರ, ಉಮರ ಮತ್ತು ಉಸ್ತ್ರನ್) ಉಮ್ಮೆಯರ ಕಾಲದಲ್ಲಿ ಅಲಿ ಅವರ ಮಕ್ಕಳ ಹೆಸರನ್ನು

ಹೊರತುಪಡಿಸಿ ಹೆಸರು ಇಡುತ್ತದ್ದರು. ಅದ್ದರಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಸರುಗಳ ಪರಿವೀಕ್ಷಣೆಯನ್ನು ಮಾಡಲಾಗಿದ್ದ ಉದಾಹರಣೆಗಾಗಿ ಅಮೇರಿಕಾದಲ್ಲಿ ಆರು ಕೋಟಿ ಮೇರಿ ಎಂಬ ಹೆಸರುಭ್ರವರು, ನಾಲ್ಕು ಕೋಟಿ ಜೋನೆ ಎಂಬ ಹೆಸರುಭ್ರವರು ಇರುತ್ತಾರೆ. ಅದ್ದರಿಂದ ಇದೇ ರೀತಿಯಾಗಿ ಭಾರತದಲ್ಲಿ ಹೆಸರುಗಳ ಪರಿವೀಕ್ಷಣೆ ಮಾಡುವರು ಅವಶ್ಯಕಾಗಿದೆ.

ವ್ಯಕ್ತಿಯ ಮೊದಲನೆಯ ಹೆಸರು ಮೂಲತಃ ಜನ್ಮಸ್ಥಾನ ನೈಸ್ವಿಕ ವಸ್ತು ಗಳಿಂದ ಉತ್ಪತ್ತಿಯಾಗಿವೆ. ಸಂಸ್ಕೃತದ ಮೊದಲಿನ ಹೆಸರುಗಳು ಪ್ರಾಣಿಗಳ ಹೆಸರು ಗಳಿಂದ, ಧಾರುಗಳ ಹೆಸರುಗಳಿಂದ ಇಡಲಾಗಿದೆ. ಉದಾಹರಣೆಗಾಗಿ ಅದ್ವಾಜ, ವೃಕ್ಷೋದರ, ಶಕುಂತಲಾ, ಅಶೋಕ, ಕನಕ ಪ್ರಭ, ಮನಿಧತ್ರು ಇತ್ಯಾದಿ ಹೆಸರುಗಳು ದೊರೆಯುತ್ತವೆ. ಕಾಲ ಗತಿಸಿದಂತೆ ಇಂಥ ಹೆಸರುಗಳು ಮರಿಯಾಗುತ್ತಲಿವೆ. ಆದರೂ ಕೆಲವೊಂದು ಹೆಸರುಗಳು ಉಳಿದುಕೊಂಡು ಬಂದಿವೆ. ಯಾಕೆಂದರೆ ಐತಿಹಾಸಿಕವಾಗಿ ಆ ವ್ಯಕ್ತಿಯು ಪಾಡಿದ ಕಾರ್ಯದ ನೆನಪಿಗಾಗಿ ಆತನ ಹೆಸರು ಶಾಶ್ವತವಾಗಿ ಉಳಿಯಾದರೆ ಸಲುವಾಗಿ ಇಂಥ ಹೆಸರುಗಳು ಅಲ್ಲಲ್ಲಿ ಕಂಡುಬರುತ್ತವೆ. ಕೆಲವೊಂದು ಸಲ ಹೆಸರುಗಳು ವೇಳಿ, ದಿನ, ಹಣ್ಣಿ ಮೆ, ಅಮಾವಾಸ್ಯೆ ಇತ್ಯಾದಿ ಹೆಸರುಗಳು ಅವುಗಳನ್ನು ಸೂಚಿಸುವ ಹೆಸರುಗಳಾಗಿವೆ. ಅದ್ದರಿಂದ ಮುಸ್ಲಿಮರಲ್ಲಿ ಉದಾಹರಣೆಗಾಗಿ ಜಮ್ಮುಕಾರ, ಕಬರತಿ, ರಮಾದಾನಿ ಇಂಥ ಹೆಸರುಗಳು ದಿವಸ ಮತ್ತು ವೇಳೆಯನ್ನು ನಿರ್ದೇಶಿಸುತ್ತವೆ. ಇದೇ ರೀತಿಯಾಗಿ ಕೆಲವೊಂದು ಸಲ ಹಿಂದುಗಳ ಹೆಸರಿನಲ್ಲಿಯೂ ಕಂಡುಬರುತ್ತವೆ. ಉದಾಹರಣೆಗಾಗಿ ಮಂಗಳ ಎಂಬ ಹೆಸರು ಹುಟ್ಟಿದ ದಿನ ಮತ್ತು ನಕ್ಕಿತ್ರಗಳನ್ನು ಸೂಚಿಸುತ್ತದೆ.

ಭಾರತೀಯ ಕುಟುಂಬಗಳ ಹೆಸರುಗಳ ಅಧ್ಯಯನ ಮಾಡಿದಾಗ ಜಾತಿ, ವರ್ಗ, ವಿವಿಧ ಧಾರ್ಮಿಕ ಪಂಗಡಗಳ ಪರಿವೀಕ್ಷಣೆ ಮಾಡಿದಾಗ ಭಾರತೀಯ ಇತಿಹಾಸವನ್ನು ಪ್ರನೇ ರಚಿಸುವುದಕ್ಕೆ ನೇರವಾಗಲು ವಿಶೇಷ ಸಹಾಯವಾಗುತ್ತದೆ.

ಎರಡನೆಯದಾಗಿ ನಾಮಗಳ ಅಧ್ಯಯನದಿಂದ ವಂಶವೃಕ್ಷವನ್ನು ರಚಿಸುವವರಿಗೆ ಹೆಚ್ಚು ಉಪಯುಕ್ತವಾಗಿದೆ. ಇದರಿಂದ ಭಾಷಾ ಒಲವು ತಿಳಿದುಬೋತ್ತದೆ.

ಮೂರನೆಯದಾಗಿ ಸಾಮಾಜಿಕ, ಸಾಂಸ್ಕೃತಿಕ ಪರೋಕ್ಷ ಅಥವಾ ಅಪರೋಕ್ಷ ವಾಗಿ ಸಂಬಂಧವಿರುತ್ತದೆ. ಅದ್ದರಿಂದ ಧರ್ಮದಲ್ಲಿ ನಂಬಿಗೆ, ವ್ಯಕ್ತಿಯ ಆಸಕ್ತಿ ಇವೆಲ್ಲವುಗಳನ್ನು ನಿರೂಪಿಸುತ್ತವೆ. ಉದಾಹರಣೆಗಾಗಿ ವೈದಿಕ ಸಾಹಿತ್ಯದಲ್ಲಿ ವ್ಯಕ್ತಿಯ ಹೆಸರುಗಳು ವೈದಿಕ ದೇವರು ಅಥವಾ ದೇವತೆಗಳಿಂದ ಅಥವಾ ನಕ್ಕಿತ್ರಗಳಿಂದ ಉತ್ಪತ್ತಿಯಾಗಿವೆಯಂದು ಯಾವ ಅಧಾರಗಳೂ ಇಲ್ಲ. ನಕ್ಕಿತ್ರಗಳ ಹೆಸರುಗಳು ವೈದಿಕ ಸಾಹಿತ್ಯದಲ್ಲಿ ಕಂಡುಬರುವದಿಲ್ಲ. ಆದರೆ ಪಾಣಿನಿಯ ಕಾಲದಲ್ಲಿ ಮತ್ತು

ತೆದನಂತರವೂ ಹೆಚ್ಚು ಪ್ರಚೆಲಿತವಾಗಿ ಬಂದೆವು. ಇದೇ ರೀತಿ ಹೆಸರನ್ನು ಹೊಟಕು ಗೊಳಿಸುವ ರೀತಿ ವೈದಿಕ ಸಾಹಿತ್ಯದಲ್ಲಿ ಕಂಡುಬರುವದಿಲ್ಲ.

ನಾಲ್ಕನೆಯದಾಗಿ ಜನಾಂಗಗಳ ಸ್ಥಿತಿವರ್ಣನೆ ತಿಳಿದುಕೊಳ್ಳಲು ಉಪಯೋಗ ವಾಗುತ್ತದೆ. ಅಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಲಸಹೋದ ವಿವಿಧ ಧರ್ಮಗಳ, ಪಂಗಡಗಳ ಬೇರೆ ಬೇರೆ ದೇಶಗಳಲ್ಲಿ ಆಶ್ರಯ ಬಯಸಿದ್ದಾರೆ ಎಂಬುದು ತಿಳಿದು ಬರುತ್ತದೆ. ಕೊನೆಯದಾಗಿ ನಾಮಗಳ ಅಧ್ಯಯನದಿಂದ ಸಾರ್ವಜಿಕ ವೌಲ್ಯಗಳು, ಆರ್ಥಿಕ ಬದಲಾವಣೆ ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಲು ಜನಾಂಗಿಕ ನಾಮ ವಿಶೇಷಣೆಯು ಒಂದು ಮಹತ್ವದ ಪಾಠ್ಯವನ್ನು ವಹಿಸುತ್ತದೆ.

## Bibliography

- 1) Haranjeet Singh Gill : Pakha Janjam : Vol. VI 1973.
- 2) Goodenough : 1965 "Personal Names and Modes of Address in two Oceanic Societies".
- 3) Lamber and Mario Pei : 1960 "Our names".
- 4) Louis Adamic : 1942 "What is your name" New York : Harper.
- 5) Tulsi Das : "Ram Charit Manas".
- 6) Hymes D : 1971 : "Sociolinguistics and Ethnography of Speaking".
- 7) Brown & Ford : 1964 "Address in America English" : New York : Harper 2 Rs.
- 8) Encyclopaedia of Religion and Ethics.
- 9) Encyclopaedia of Britannica.

## ಜಾನಪದ ಸೃಷ್ಟಿ - 'ಗಿರಿಜಾ ಕಲ್ಯಾಣ'

ಲೇಖಕ: ಪ್ರೊ. (ಶ್ರೀವಂತಿ) ಎಚ್. ಎಂ. ಬೀಳಿಗಿ

ಶಿವನ ಪಂಚವಿಂಶತಿ ಲೀಲೆಗಳಲ್ಲಿ ಒಂದಾದ 'ಗಿರಿಜಾ ಕಲ್ಯಾಣ' ಪ್ರಸಂಗ ಕನ್ನಡದಲ್ಲಿ ಸ್ವತಂತ್ರ ಕೃತಿಯಾಗಿ ಮೂಡಿಬಂದದ್ದು ಭಕ್ತಕವಿ ಹರಿಹರನಿಂದ ಅನೇಕ ಸಂಸ್ಕೃತ ಪುರಾಣ, ಕಾವ್ಯಗಳಲ್ಲಿ ಈ ಪ್ರಸಂಗಕ್ಕೆ ಇಂಬು ದೊರೆತಿದೆ. ರಾಮಾಯಣ, ವಾಹಿಕಾಭಾರತ, ಶ್ರೀವಿಷ್ಣುಪುರಾಣ, ಸ್ತುಂದಪುರಾಣ ಹಾಗೂ ಕಾಳಿದಾಸನ ಕುಮಾರ ಸಂಭವ'- ಇವೆಲ್ಲ ಗಿರಿಜಾಕಲ್ಯಾಣ ವಸ್ತುವಿಗೆ ಆಕರ್ತಗಳಾಗಿ ದೊರೆಯುವ ಸಂಸ್ಕೃತ ಕೃತಿಗಳು. ಇವುಗಳಲ್ಲಿ ವೈಶಿಷ್ಟ್ಯಪೂರ್ವವಾದದ್ದು ಕಾಳಿದಾಸನ ಕುಮಾರ ಸಂಭವ'. ಪ್ರಸ್ತುತ ಕಾವ್ಯವನ್ನೇ ಹರಿಹರ ಹಂಚಾಗಿ ಗಮನಿಸಿದ್ದರೂ, ಕಾಳಿದಾಸನಿಗಿಂತ ಹರಿಹರನ ಕಾವ್ಯೋದ್ದೇಶ ಭಿನ್ನ. ಕಾಳಿದಾಸನ ದೃಷ್ಟಿ 'ಕುಮಾರ ಸಂಭವ' ದತ್ತ ಇದ್ದರಿ ಹರಿಹರನ ದೃಷ್ಟಿ 'ಗಿರಿಜಾ ಕಲ್ಯಾಣ'ದಲ್ಲಿ ಕೇಂದ್ರಿಕೃತ ವಾಗಿದೆ. ಹೀಗಾಗಿ ಹರಿಹರನ ಕಾವ್ಯಶಿಲ್ಪದಲ್ಲಿ ಹೊಸತನ ಕಂಡುಬರುತ್ತದೆ. ಪ್ರಥಮ ನಾಯಕ ಪ್ರಥಾನ ಕಾವ್ಯ ಹರಿಹರನ 'ಗಿರಿಜಾ ಕಲ್ಯಾಣ' ಹಾಗೂ ಸಂಸ್ಕೃತ ಪುರಾಣ-ಕಾವ್ಯಗಳಿಗಿಂತ ಭಿನ್ನ, ಜಾನಪದ ಸೃಷ್ಟಿ. ಗಿರಿರಾಜನ ಮಗಳು ಗೌರಮೃಂಜನ್ನ ಭೂಲೋಕಕ್ಕೆ ಕರೀತಂದು ಶಿವರಾಮನೊಂದಿಗೆ ಆಕೆಯ ಮದುವೆಯನ್ನು ನೆರವೇರಿಸಿದ ಪ್ರಸಂಗ, 'ಗಿರಿಜಾ ಮಲ್ಲಿಯ್', 'ಹುಟ್ಟಿದಾಳಿ ಗೌರಮೃಂಜ ಭೂಲೋಕದಲ್ಲಿ' ಹಾಗೂ 'ಮಲ್ಲಿಯ್ ಗಿರಜೆ'- ಈ ಮೂರು ಗೀತೆಗಳಲ್ಲಿ ಹೊಸ ನಿಟ್ಟಿನಿಂದ ಆಕಾರ ಪಡೆದು ಕೊಂಡಿರುವುದೆ ಇದಕ್ಕೆ ಸಾಕ್ಷಿ.

ತಂದೆ ದಕ್ಷಬ್ರಹ್ಮ ನೆರವೇರಿಸಿದ ಯಜ್ಞ ಸಂದರ್ಭದಲ್ಲಿ ಆವಶಾನಿತಳಾದ ಸತಿದೇವಿ ಅಗ್ನಿ ಪ್ರವೇಶ ಮಾಡಿ, ಭೂಲೋಕದಲ್ಲಿ ಪರಮತರಾಜ ಮೇನಾದೇವಿಯರ

ಮಗಳು- ಗಿರಿಜೆಯಾಗಿ ಹುಟ್ಟಿದುದು, ಮುಂದೆ ಯೋವನದಲ್ಲಿ ಕಾಲಿಡುತ್ತಿರುವಂತೆಯೇ ನಾರದರ ಸಲಹೆಯಂತೆ ತಂದೆ-ತಾಲುಯರಿಂದ ಬೀಳೆಶ್ವಾಂಡು ಶಿವನ ತಪೋಽಕ್ಕೇತ್ತುಕ್ಕೆ ಬಂದು ಸೇರಿದುದು— ಇದಷ್ಟು ಶಿಷ್ಟಕಾವ್ಯಗಳಲ್ಲಿ ಚಿತ್ರಿತವಾದ ಗಿರಿಜೆಯ ಜೀವನದ ಪೂರ್ವಾಧ್ಯ.

ಜಾನಪದರ ಮೌಖಿಕ ಪುರಾಣದಲ್ಲಿ ಉಕ್ತವಾದಂತೆ ಗಿರಿಜೆಯ ತಾಯಿ ನೀಲಮೃತ. ಆಕೆ ಒಮ್ಮೆ ನೀರಿನಲ್ಲಿ ಏಂಟುತ್ತಿದ್ದಾಗ ಮಲ್ಲಿಯುನ ಕಳಸ ಕಾಣಿಸುತ್ತದೆ. ನಂತರ ಸ್ವಪ್ನದಲ್ಲಿ ಕಾಣಿಸಿಕೊಂಡ ಮಲ್ಲಿಯ್ಯ, ಹೆಣ್ಣುಮಗು ಹುಟ್ಟಿದರೆ ತನಗೆ ಕೊಡಬೇಕೆಂದು ಕೇಳುತ್ತಾನೆ. ಕನಸು ತಿಳಿದಿದ್ದ ನೀಲಮೃತ ತನಗೆ ಹೆಣ್ಣುಮಗು ಹುಟ್ಟಿದರೆ ಲಿಂಗಕ್ಕೆ ಧಾರೆಯೆರೆದುಕೊಡುಪುರಾಗಿ ಹರಕೆ ಹೊರುತ್ತಾಳೆ. ಮುಂದೆ ಗಿರಿಜೆ ಆಕೆಯ ಹೊಟ್ಟೆಯಿಂದ ಹುಟ್ಟಿ ನೋಡನೋಡುತ್ತಿರುವಂತೆ ಬೆಳೆದು ನಿಲ್ಲುತ್ತಾಳೆ.

‘ಹುಟ್ಟಿದಾಳಿ ಗೌರಮೃತ ಭೂಲೋಕದಲ್ಲಿ  
ಅಷ್ಟಾಗಿ ಇಷ್ಟಾಗಿ ತಾ ದೊಡ್ಡೋಳಾಗಿ  
ಹನ್ನೆರಡು ವರುಷಾವ ತುಂಬಿತೆ ಗೌರ—

ಮಗಳು ದೊಡ್ಡವಳಾಗುವ ಹೊಡಲೆ ಮದುವೆ ಮಾಡಬೇಕೆನ್ನುವ ಅಂದಿನ ಸಾಮಾಜಿಕ ಸಂಪ್ರದಾಯಕ್ಕೆ ಸ್ವಂದಿಸಿದ ಕವಿ, ಗಿರಿಜೆ ಹನ್ನೆರಡು ತುಂಬುತ್ತಿರುವಂತೆಯೇ ಆಕೆಯು ಮಾತಾಪಿತೃರು ವರಾನ್ನಿಷಣಿಗೆ ತೊಡಗುವಂತೆ ಮಾಡುತ್ತಾನೆ. ನೀಲಮೃತನಿಗೆ ಹೆಣ್ಣು ಹುಟ್ಟಿ ಬೆಳೆದು ನಿಂತ ವಿಷಯ ತಿಳಿದ ಮಲ್ಲಿಯ್ಯ, ಬೆಟ್ಟಿದಷ್ಟು ಹೊನ್ನು ಹೇರಿಸಿ ಕೊಂಡು ಅಲ್ಲಿಗೆ ಬರುತ್ತಾನೆ. ಮುಂದೆ ಬಂದ ಬಣ್ಣದ ಹಚ್ಚಡಡದ ಬಸವಯ್ಯ ತಮ್ಮ ಮರಕ್ಕೆ ಹೆಣ್ಣು ಕೊಡಬೇಕೆಂದು ಕೇಳುತ್ತಾನೆ. ಆಗ ಗಿರಿಜೆಯ ತಾಯಿ-ತಂದೆ

‘ಗಿರಿಜೇಯ ಗಿರಿಗೆ ಕೊಡುವಾಕೆ ಅತ್ತಿಲ್ಲಾ ಮಾವಿಲ್ಲಾ  
ಚಿಕ್ಕ ಮೈದಾರು ಮೊದಲಿಲ್ಲಾ । ಮಲ್ಲಿಯ್ಯ ।  
ನಾವು ಗಿರಿಜೇಯ ಗಿರಿಗೆ ಕೊಡಲೋಲ್ಲೂ’ ।

ಎಂದು ಹೇಳುತ್ತಾರೆ. ಗಿರಿಜೆ ಮಲ್ಲಿಯ್ಯನೆ ಸರ್ವಸ್ವ ಎಂದು ಹೇಳಿದರೂ ಅದಕೊಳ್ಳಬ್ಬದ ಅವರು ಜಂಗಮರ ಜೀವನವನ್ನು ಹೀಯಾಳಿಸಿ ನುಡಿಯುತ್ತಾರೆ. ನಿರಾಶನಾದ ಮಲ್ಲಿಯ್ಯ ಹೊರಟುಹೊಗುತ್ತಾನೆ. ಗಿರಿಜೆಗಾದರೂ ಮಲ್ಲಿಯ್ಯನ ಮೇಲೆಯೇ ಮನಸ್ಸು. ತನ್ನನ್ನು ಆಶನಿಗೆ ಕೊಡಬೇಕೆಂದು ಕೇಳಿಕೊಳ್ಳುತ್ತಾಳೆ. ಮಲ್ಲಿಯ್ಯನ ಕಷ್ಟಕರ ಬಾಳಸ್ಸು ವಿವರಿಸಿದರೆ, ತಾನು ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಪ್ರತಿ ನುಡಿಯುತ್ತಾಳೆ. ಮಗಳ ವರ್ತನೆಯಿಂದ ವಿಶಿಗೊಂಡ ತಂದೆ ತಾಯಿ,

‘ಹೊಡೆದರು ಗಿರಿಜಮೃನು ಜಡವುಟ್ಟಿ ಜಂಡಾಡಾಗ  
ಹೊಡೆದರು ಹೊನ್ನೆ ಸಬ್ಬಲ್ಲಿ । ಹೋದ ಗಿರಿಜಮೃ  
ವಾಲೆ ಪರಿಸಿದ ಮೇಲೆ ಸಾರೀಳೊ ಸಣ್ಣ ದನಿಯೆತ್ತಿ’

ತಮ್ಮ ಮಾತನ್ನು ಉಪೇಕ್ಷಿಸಿದ ಮಗಳ ಓಲೆ, ಬಂಗಾರ ಕಸಿದುಕೊಂಡು, ಹೊಡೆದು  
ಹೊರಗಟ್ಟುತ್ತಾರೆ. ‘ಹಂಟ್ಟಿದಾಳೆ ಗೌರಮೃ ಭೂಲೋಕದಲ್ಲಿ’ ಎಂಬ ಗೀತೆಯಲ್ಲಿ ಈ  
ಸನ್ನಿವೇಶ ಇನ್ನೂ ಚಿತ್ತಾಕರ್ಷಕವಾಗಿದೆ. ಹನ್ನೆರಡನೆಯ ವರುಷದಲ್ಲಿ ಕಾಲಿರಿಸಿದ  
ತಮ್ಮ ಮಗಳಿಗೆ ತಕ್ಕ ವರನಾರು? ಎಂಬ ಪ್ರಶ್ನೆ ಎದುರಾದಾಗ, ತಂದೆ ಮಗಳನ್ನೆ  
ಕೇಳುತ್ತಾನೆ. ಬ್ರಾಹ್ಮಣರಿಗೆ ಆಕೆಯನ್ನು ಕೊಡಬಹುದೇ ಎಂದರೆ,

“ನಿತ್ಯ ತಣ್ಣೀರಲ್ಲಿ ನಾ ಬೀಳಲಾರೆ  
ದಿನಕೊಂಡು ಮಾಡಿಸಿರಿ ನಾ ಉಡಲಾರೆ  
ಹೊತ್ತಿಗೆ ಒಪ್ಪತ್ತು ನಾ ಉಣ್ಣಲಾರೆ”

ಎಂದು ಗೌರಮೃ, ನಿರಾಕರಿಸುತ್ತಾಳೆ. ತಂದೆ ಶಿವಭಕ್ತರನ್ನು ಮೆಚ್ಚಿದಿಯಾ ಎಂದು  
ಕೇಳಿದರೆ.

ಶಿವಭಕ್ತರ ಶಿವಪೂಜೆ ನಾ ಮಾಡಲಾರೆ  
ಹರಿಭಕ್ತರ ಗುರುಪೂಜೆ ನಾ ಮಾಡಲಾರೆ,  
ಲಿಂಗಕೆ ವಸ್ತ್ರವ ನಾ ಸುತ್ತಲಾರೆ  
ಜಂಗಮರ ಕಾಲೀಗೆ ನಾ ಬೀಳಲಾರೆ — ಎನ್ನುತ್ತಾಳೆ.

ಹೀಗೆಯೇ ಸಂವಾದ ವರುಂದುವರೆಯುತ್ತದೆ. ತಂದೆ ‘ಕೋಮಣಿಗರು ಇಪ್ಪವೆ’  
ಎಂದರೆ ‘ಕಾಸಿಕಾಸಿಗೆ ಲೆಕ್ಕ ನಾ ಒಟ್ಟಿಸಲಾರೆ’ ಎಂದೂ, ‘ಒಕ್ಕಲಿಗರು ಆಗಬಹುದೇ’  
ಎಂದರೆ ‘ದಿನಕೆ ನಾಗಳ ರಾಗಿ ನಾ ಬೀಸಲಾರೆ’ ಎಂದೂ ‘ತುರುಕರನ್ನು ಒಪ್ಪಿದಿಯಾ’  
ಎಂದು ಕೇಳಿದರೆ ‘ತುರುಕರ ಬುರಕೀಲ ನಾ ಇರಲಾರೆ’ ಎಂದೂ, ಇದೇ ರೀತಿ  
ಕುಂಬಾರ, ಕುರುಬ, ಗೊಲ್ಲ ಇತ್ಯಾದಿ ಪ್ರತಿಯೊಬ್ಬರ ಬಗೆಗೆ ಒಂದೊಂದು ಕೊರತೆ  
ಯನ್ನು ಎತ್ತಿ ತೋರಿಸುತ್ತ ಹಾದಿಸುತ್ತಾಳೆ. ಇಲ್ಲಿ ಕವಿ, ಏಭಿನ್ನ ಜನಾಂಗಗಳ ವಿಶ್ವ  
ಸಂಪ್ರದಾಯಗಳು, ಅವುಗಳ ಅತಿರೇಕತೆ ಹಾಗೂ ನ್ಯಾನ್ಯಾತೆಗಳನ್ನು ಗಿರಿಜೆಯನ್ನು  
ಮಾರ್ಪಿಡಿಸಿ ವಾತಾಗಳ ಮೂಲಕ ವಿಡಂಬಿಸಿರುವುದು, ಜನಪರ ಕವಿ ಸರ್ವಜ್ಞನ್ನು  
ಮಾತುಗಳನ್ನು ನೆನಪಿಸಿಕೊಡುತ್ತವೆ. ಮಗಳ ಕೊನೆಯಿಲ್ಲದ ಮಾತಿನಿಂದ ಬೇಸತ್ತು  
ತಂದೆ, ‘ಯಾರನ್ನು ಮೆಚ್ಚಿದ್ದೀರ್ಯಾ?’ ‘ಯಾರಿಗೆ ನಿನ್ನನ್ನು ಕೊಡಲಿ’ ಎಂದು ಮಗಳ  
ಮನೋಭಿಲಾಪೆಯನ್ನು ತಿಳಿಯಲು ಉತ್ಸಾಹನಾಗುತ್ತಾನೆ.

ಕೇಳಿಯ್ಯ ನಮ್ಮ ತಂದೆ ದಕ್ಷಭೃಹತ್‌ನೇ  
 ಸಿದ್ದ ಪಟ್ಟಣತಾವ ಶಿವಗಂಗೆ ಮೊದಲು  
 ಶಿವಗಂಗೆ ಮೊದಲಲ್ಲಿ ಜಂಗಮನಿರುತಾನೆ  
 ಜಂಗಮಗ ಕೊಟ್ಟೀಗ ಲಗ್ನಾವ ವಾಡಯ್ಯ.

ಗೌರಮ್ಮನ ಈ ಮಾತು ಕೇಳಿದುದೆ ಸಾಕು. ಉಣಿಲು, ಉಡಲು ಇಲ್ಲದ ನಿರ್ಗತಿಕ ಜಂಗಮನಿಗೆ ಕೊಡಲೊಪ್ಪದ ತಂದೆ ಮಗಳನ್ನು ಮನೆಬಿಟ್ಟು ಹೊರಹಾಕುತ್ತಾನೆ. ಹನ್ನೆರಡು ವರುಷವಾದರೂ ಮಗಳಿಗೆ ಮದುವೆಯಾಗದೆ ಇದ್ದುದು, ಇಷ್ಟಾದರೂ ಗೌರಮ್ಮ ತಂದೆಯ ಮಾತನ್ನು ಕೇಳಿದೆ ತನ್ನ ಪತಿಯನ್ನು ತಾನೆ ಅಂತ್ಯಮಾಡಿ ಕೊಂಡುದು— ಈ ಕಾರಣಗಳಿಂದಾಗಿ ತಂದೆ ತಾಯಿಗಳು ಆಕೆಯ ಕಣ್ಣಟ್ಟಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ. ಜಾನಪದ ಕವಿಗಳು ಕಂಡರಿಸಿದ ಗೌರಮ್ಮನ ಜೀವನದ ಪ್ರಾರ್ಥಾಗ ಇದು.

ಮದುವೆಗೆ ಮೊದಲು ದೊಡ್ಡವಳಾದ ಮಗಳನ್ನು ಸಾಮಾಜಿಕ ಹಿತದ್ವಿಷ್ಯ ಯಿಂದ ಕಣ್ಣಟ್ಟಿ ಕಾಡಿಗೆ ಬಿಡಬೇಕೆನ್ನುವುದು, ಜನಪದರ ಧಾರ್ಮಿಕ ಪರಿಕಲ್ಪನೆಯು ಹಿನ್ನೆಲೆಯಲ್ಲಿ, ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹುಟ್ಟಿಕೊಂಡ ಒಂದು ನಂಬಿಕೆ. ಸಾಮಾಜಿಕ ಮನ್ನಣೆ ಪಡೆದ ಇಂತಹ ಅದೇಷ್ಟೂ ಸಂಪ್ರದಾಯಗಳಿಗೆ ಬಲಿಯಾದವರು ಮಹಿಳೆಯರು. ಸ್ತ್ರೀ ಸಹಜ ಆಶೆ-ಆಕಾಂಕ್ಷೆ, ಭಾವನೆಗಳು ನಗಣ್ಯವೆನಿಸಿ, ಪರಾಧೀನ ತೆಯು ನೆಲೆಯಲ್ಲಿಯೇ ಬದುಕಿನ ಸಾಫಲ್ಯವನ್ನು ಕಂಡುಕೊಳ್ಳಬೇಕಾದ ಸ್ತ್ರೀಸಮಾಜ, ಇಂತಹ ಅನಿಷ್ಟ ಸಂಪ್ರದಾಯಗಳನ್ನು ಪ್ರಶ್ನಿಸದೆ, ಪ್ರತಿಭಟಿಸದೆ ಒಟ್ಟಿಕೊಂಡಿದೆ. ಅಥವ ಒಟ್ಟಿಕೊಳ್ಳಲಿಬೇಕಾದ ಸಾಮಾಜಿಕ ಒತ್ತಡಕ್ಕೆ ಒಳಗಾಗಿದೆ. ಯಂತ್ರಾನ ಸಂಸ್ಕೃತಿಯ ವಾರಸುದಾರನಾದ ಕವಿ ಕೂಡ ಪುರಾಣಪ್ರಸಿದ್ಧ ದ್ರೋಪದಿಯನ್ನು ಅವರಣ್ಣ (‘ಅಜ್ಞಾನ’— ಕಥನಗೀತೆ) ದೈವಾಂಶ ಸಂಭಾತಳಾದ ಗೌರಮ್ಮನನ್ನು ತಾಯಿ-ತಂದೆ ಕಣ್ಣಟ್ಟಿ ಕಾಡಿಗೆ ಬಿಡುವಂತೆ ವಾಡುವ ಮೂಲಕ ಸಮಾಜ ಒಟ್ಟಿಕೊಂಡ ಇಂತಹ ಪೂಲ್ಯಗಳ ಸಾರ್ಥಕೀಕರಣಕ್ಕೆ ನೆರವಾಗಿದ್ದಾನೆ.

ಕಾಮದಹನ, ಗಿರಿಜೆಯ ತಪಸ್ಸು, ಶಿವನ ಸಾಕ್ಷಾತ್ಕಾರ ಹಾಗೂ ಗಿರಿಜೆಯ ಅಪೇಕ್ಷೆಯಂತೆ ಶಿವ, ಗಿರಿರಾಜನಲ್ಲಿ ಗಿರಿಜೆಯನ್ನು ಬೇಡಿ ಪಡೆಯುವುದು— ಇವಿಟ್ಟು ಪುರಾಣ,-ಶಿಷ್ಟಕಾವ್ಯಗಳಲ್ಲಿ ಮೂಡಿಬಂದ ‘ಗಿರಿಜಾ ಕಲ್ಯಾಣ’ದ ಉತ್ತರಾಧಿಕ ಪ್ರಮುಖ ಸನ್ನಿಹಿತಗಳು. ಜಾನಪದ ಗೀತೆಗಳಲ್ಲಿ ಈ ಸನ್ನಿಹಿತಗಳ ನಿರೂಪಣೆ ಏಭಿನ್ನ ‘ಗಿರಿಜಾ ಮಲ್ಲಯ್ಯ’ ಗೀತೆಯಲ್ಲಿ ಕಾಮದಹನ, ಗಿರಿಜೆಯ ತಪಸ್ಸಿನ ಪ್ರಸಂಗಿ ಲ್ಲದೆ, ಮನೆಯಿಂದ ಹೊರಹಾಕಲ್ಪಿಟ್ಟ ಗಿರಿಜನೆ ಆಕೆಯನ್ನು ರಸಿಕೊಂಡು ಹೊರಟಿ

ಜಂಗಮ ವೇಶದ ತಿವ, ಪರಸ್ಪರರು ಸಂಧಿಸಿ, ಸರೆಸ ಸಂಭಾಷಣೆ ನಡೆದು ಪ್ರೇಮಾಂಕುರ ವಾಗಿ, ತಂದೆ, ತಾಯಿಗಳ ಬಟ್ಟಿಗೆಯೂ ದೊರೆತು ಸಂಭ್ರಮದಿಂದ ಮುದುವೆಯಾಗುವಲ್ಲಿ ಕಥೆ ಮುಕ್ತಾಯವಾಗುತ್ತದೆ. ‘ಹಂಟ್ಟಿದಾಳಿ ಗೌರಮೃಭೂಲೋಕದಲ್ಲಿ’ ಎಂಬ ಗೀತೆಯಲ್ಲಿ ಕಾಮದಹನ ಸಂದರ್ಭವಿಲ್ಲದೆ ನೇರವಾಗಿ ಗಿರಿಜೆಯ ತಪಸ್ಸಿನ ಪ್ರಸಂಗದ ಚಿಕ್ಕಣವೆ ಬರುತ್ತದೆ.

ಹರಿವಿರಂಬೆಗಳ ಆದೇಶದಂತೆ ಶಿವನ ತಪ್ಪೋಭಂಗ ಮಾಡಲು ಬಂದ ಕಂದಪ್ರ, ಆತನ ಹಣೆಗಣ್ಣಿರಿಗೆ ಆಹಾತಿಯಾಗಿ, ನಂತರ ಅನಂಗನಾಗಿ ಅವಕರಿಸಿದುದು ಪುರಾಣ ಪ್ರಸಿದ್ಧ ಸಂಗತಿ. ಜಾನಪದ ಕವಿ ಕಲ್ಪಿತ ಗಿರಿಜಾ ಕಲ್ಯಾಣ ಸಂದರ್ಭದಲ್ಲಿ ಕಾಮದಹನ ಪ್ರಸಂಗವೇ ಇಲ್ಲ. ಕಾಮದಹನಕ್ಕಿಂತ ಜಾನಪದ ಕವಿ ಕೊಡುವ ಕಾರಣವೇ ಚೇರಿ. ಒಮ್ಮೆ ಶಿವ-ಪಾರ್ವತಿಯರು ‘ಪರಿ ಸಬದಾಗಿರಲು’ ‘ಶಿವ, ಪಾರೋತಿ ಹೇಳಿ ಚಲುವಾಗ್ಯರ’ ಎಂದು ಕೇಳುತ್ತಾನೆ. ಲೋಕರೂಢಿಯಂತೆ ಪಾರ್ವತಿ ‘ತೀರ ಚಲುವಾನ ಕಾಮಣ್ಣ’ ಎಂದು ಸತ್ಯವನ್ನೆ ಹೇಳುತ್ತಾಳಿ. ಸತ್ಯ ಕಲೋರವಲ್ಲವೇ? ಇದನ್ನು ಕೇಳಿ,

“ಸಿಟ್ಟಿಗೇಳುತ ಶಿವನು ಬಿಟ್ಟಾನೊ ಉರಿಗಣ್ಣು  
ಸುಟ್ಟು ಬೂದಾತ್ತುದೊ ಕಾಮಣ್ಣ । ರತ್ನದೇವಿ  
ಹೊಟ್ಟಿ ಬಡಕೊಂಡ ಅಳತಾಳೊ ।

ನಂತರ ಶಿವ ಕರುಣಾದೋರಿ, ಅಳಬ್ಯಾಡ ರತ್ನಿಯ ಮನಸ್ಸಾಸಿಯೆ ಕಾಮಣ್ಣ ಮನದಾಗ ಮೂಡಿ ಬರತಾನ” ಎಂದು ರತ್ನಿಯನ್ನು ಸಂತ್ಯೇಸಿ ಕಾಮನನ್ನು ಮನಸಿಜನನ್ನಾಗಿ ಮಾಡುತ್ತಾನೆ. ಅತಿ ಸುಂದರಾಂಗ ಮನ್ಯಧನೆಂದು ಆದಿಶಕ್ತಿ ಹೇಳಿದುದೆ ನಿರಪರಾಧಿ ಕಾಮನ ದಹನಕ್ಕಿಂತ ಕಾರಣವಾಯ್ತು ಎಂದು ಕವಿ ಭಾವಿಸಿದ ನೂತನ ರೀತಿ ವಿಸ್ತೃಯ ಕಾರಿ, ಪತಿಯ ಎದುರಿಗೆ, ಸತ್ಯ ಸಂಗತಿಯಾದರೂ ಸರಿ, ಪರಪುರುಷರನ್ನು ಕುರಿತು ಮಾತನಾಡುವುದು ಅಪಾಯಕಾರಿ ಎಂಬ ಸೂಚನೆ ಇಲ್ಲಿ ಧ್ವನಿತವಾದಂತೆ ತೋರುತ್ತದೆ. ಶೀಲ ಪಾತಿಪ್ರತ್ಯಗಳಂತಹ ಆದರ್ಶ ಪಾಲನೆಯ ಹಿನ್ನಲೆಯಲ್ಲಿ ಮಹಿಳೆಯ ಇತಿ-ಮಿತಿಗಳನ್ನು ಬಂಧುರಗೊಳಿಸಬಯಸಿದ ಜಾನಪದರ ಆಶಯವೇ, ಸಮಾಜದ ಮುಖಿ ವಾಣಿಯಾದ ಕವಿಯ ಮೂಲಕ, ಕೆಲ ಪುರಾಣ ಪ್ರಸಂಗಗಳನ್ನು ಪರಿವರ್ತಿಸಿ ಗೊಂಡಿರಲು ಸಾಕು.

‘ಹಂಟ್ಟಿದಾಳಿ ಗೌರಮೃಭೂಲೋಕದಲ್ಲಿ’— ಎಂಬ ಗೀತೆಯಲ್ಲಿ ಗಿರಿಜಾ ಕಲ್ಯಾಣದ ಉತ್ತರಾರ್ಥ ಸಂದರ್ಭ ಸೊಗಸಾಗಿ ಮೂಡಿಬಂದಿದೆ. ತಂದೆ-ತಾಯಿಗಳಿಂದ

ಡೊರೆವಾಗಿ ಕಾಡಿನಲ್ಲಿ ಹನ್ನೆರಡು ಬೆಟ್ಟಗಳ ಮಧ್ಯದಲ್ಲಿಇದ ಗೌರಮೃನೆ ತಪಸ್ಸು ಎಷ್ಟೂ ಉಗ್ರವಾಗಿತ್ತೀರಿ, ಅದನ್ನು ಕೆಬಿಯ ವೂತಿನಲ್ಲಿಯ ಕೇಳಬೇಕು.

ಸೂಜಿಯ ಕೊನೆಗ್ಗೆ ಇಂದು ದಬ್ಬಳವೆ ನಿಲಿಸಿ  
ದಬ್ಬಳದ ಕೊನೆಗೊಂದು ನಿಂಬಿಹೆಣ್ಣು ಮಡಗಿ ।  
ಶ್ರೀಪಾದ ವೇಲಾಗಿ ಶಿರಸು ಕೆಳಗಾಗಿ  
ಶಿವ ಶಿವ ಅಂದಾಳು ಶಿವ ಶಿವ ಅಂದಾಳು—

ಗೌರಮೃನೆ ಇಂತಹ ಏಕನಿಷ್ಠೆಯ ತಪಕ್ಕೆ ಶಿವ ಮೆಚ್ಚಿ, ಆಕೆಯ ಸತ್ಯಪರೀಕ್ಷೆಗಾಗಿ “ಒಳ್ಳೆ ಮುದಿ ಮುದಿ ಜಂಗಮನಾಗಿ”, ಆಕೆ ತಪೋನಿರತಳಾದ ಸ್ಥಳಕ್ಕೆ ಬಂದು “ಕನ್ನೆ ಭಿಕ್ಷಾವು ನನಗೆ ನೀಡಲೇಬೇಕು” ಎಂದು ಕೇಳುತ್ತಾನೆ. ಕಾಡಿನ ಮಧ್ಯ ಕರ್ತೋರ ತಪದಲ್ಲಿ ಮಗ್ನಿಳಾದ ಗಿರಿಜೆ ಏನು ತಾನೆ ಭಿಕ್ಷೆ ನೀಡಬಹುದು? “ಕಾಡಿನಲ್ಲಿ ಸ್ವಾಮಿ ಏನು ಭಿಕ್ಷಾವ ನೀಡಲಿ” ಎಂದು ತನ್ನ ಅಸ್ವಾಯಕತೆಯನ್ನು ಅರುಹಿಕೊಂಡಾಗ ಶಿವ ತನ್ನ ನಿಜರೂಪ ತೋರುತ್ತಾನೆ. ನಂತರ ‘ಶಿವರಾಯ ಮುಂದಾಗಿ ಗೌರಮೃ ಹೀಂದಾಗಿ’ ಮರಕ್ಕೆ ಬಂದು, ಗೌರಿಯ ಮಾತಾಪಿತ್ರರನ್ನು ಬರಮಾಡಿಕೊಂಡು ಅವರ ಅನುಮತಿ ಪಡೆದು ಮದುವೆಯಾಗುತ್ತಾರೆ. “ಆಕಾಶವೇಣಷ್ಟು ಚಕ್ಷುರ ಹಾಕಿದಾರು, ಭೂಮಿತಾಯಿಯಷ್ಟು ಹಸೆಜಗುಲಿ ಬರೆದು ಲಗ್ನವು ಆಯಿತು ಗೌರಿಗೂ ಶಿವಗೂ” ಎಂದು ಕವಿ ಮಂಗಳ ಹಾಡುತ್ತಾನೆ.

ಹರಿಹರ ಚಿತ್ತಿಸಿದ ಗಿರಿಜೆ, ನಾರಂಧರ ಮೂರ್ಗದರ್ಶನ, ತಂದೆ-ತಾಯಿಯರ ಅನುಮತಿ, ಕಾಡಿನಲ್ಲಿ ಸಬಿಯರ ಜತೆ ಹಾಗೂ ಕಾಮನ ಸಹಕಾರ- ಇಂತಹ ಅನು ಕೂಲ ಪರಿಸರದಲ್ಲಿ ಫೋರೆ ತಪಗ್ಗೆದು “ಅನಿದ್ವಲ್ಲಿಗೆ ಸಮಂತು ತನ್ನನೆ ತಪ್ಯಂ” ಎಂಬ ತನ್ನ ಮಾತನ್ನು ಪೂರ್ವೀಸಿಕೊಳ್ಳುವುದರೊಂದಿಗೆ ಶಿವನ ಒಲುಮೆಗೆ ಪಾತ್ರಳಾಗುತ್ತಾಳೆ. ಆದರೆ ಜಾನಪದ ಕವಿ ಕಂಡ ಗಿರಿಜೆ. ತಂದೆ-ತಾಯಿಗಳ ಮಾತನ್ನೂಪ್ಪದೆ, ಸಂಪ್ರದಾಯಕ್ಕೆ ವಿರೋಧವಾದ ರೀತಿಯಲ್ಲಿ ತನ್ನ ಪತಿಂತನ್ನು ತಾನೆ ಆಯ್ದು ಮಾಡಿ ಕೊಂಡು, ಕಾಡಿಗೆ ಬಂದು ತನ್ನ ಸಾಧನೆಗೆ ತಾನೆ ಶ್ರೀಕಾರ ಹಾಕಿಕೊಳ್ಳುತ್ತಾಳೆ, ತಂದೆ ತಾಯಿಗಳ ಸಹಕಾರವಿಲ್ಲ, ಕಾಡಿನಲ್ಲಿ ಜತೆಯಲ್ಲ— ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ “ಶ್ರೀಪಾದ ವೇಲಾಗಿ ಶಿರಸು ಕೆಳಗಾಗಿ” ತಪಗ್ಗೆದು ಶಿವನನ್ನು ಮೆಚ್ಚಿಸುತ್ತಾಳೆ. ಹೀಗಾಗಿ ಆಕೆ, ಹರಿಹರನ ಗಿರಿಜೆಗಿಂತ ಹೆಚ್ಚು ಧೈರ್ಯಶಾಲಿಯಾಗಿ, ಚಿತ್ರಸ್ಥಳೀಯ, ಮನೋಬಲವ್ಯಳ್ಳವಾಗಿ, ಸಂಪ್ರದಾಯದಿಂದ ಸಿಡಿದೆದ್ದ ಕ್ರಾಂತಿಕಾರಿಯಾಗಿ ಕಂಗೊಳಿಸುತ್ತಾಳೆ. ಮತ್ತೆ ಕೊನೆಯಲ್ಲಿ ತಂದೆ ತಾಯಿಗಳ ಅಪ್ಪಣಿಯನ್ನು ಪಡೆದೆ ಶಿವರಾಯ ನನ್ನ ಮದುವೆಯಾಗಿ ಭಾರತೀಯ ಸಂಸ್ಕೃತಿಯನ್ನು ಮೆರೆಯುತ್ತಾಳೆ.

ಹೀಗೆ ಜಾನಪದ ದೃಷ್ಟಿಯಲ್ಲಿ ಪರಿಷಾರಗೊಂಡ ‘ಗಿರಿಜಾ ಕಲ್ಯಾಣ’ ಪ್ರಸಂಗದ ಪ್ರಸ್ತುತ ಗೀತೆಗಳ ಶೈಲಿ ಸಹಜ ಹಾಗೂ ಸರಳ, ರಸ-ಭಾವ, ಅಲಂಕಾರಾದಿ ಕಾವ್ಯಾಂಶಗಳ ಕೊರತೆ ಇವುಗಳಲ್ಲಿದೆಯಾದರೂ, ನಮೀನ ಕಥಾಸೃಷ್ಟಿ, ಸಂಗ್ರಹ ಜಾಣ್ಣಿ, ನಿರಾದಂಬರ ನಿರೂಪಣೆ, ಸೂಕ್ಷ್ಮ ವಿಧಂಬನೆ ಹಾಗೂ ನಾಟಕೀಯತೆ— ಈ ಅಂಶಗಳಿಂದಾಗಿ ಗಮನಾರ್ಹವಾಗಿವೆ.

### ಗ್ರಂಥಾವಳಿ

- 1) ಜಾನಪದ ಕಥನ ಗೀತೆಗಳು — ಸಂ : ಕರಾಕೃ
- 2) ಜಾನಪದ ರಸಗಂಗೆ — ಸಂ : ಸ.ಚ. ಮಹದೇವನಾಯಕ್
- 3) ಜಾನಪದ ಸರಸ್ವತಿ — ಶಿಲಿಕೆ
- 4) ಗಿರಿಜಾ ಕಲ್ಯಾಣ — ಸಂ : ಡಾ. ಎಂ. ಎಸ್. ಸುಂಕಾಪೂರ

## ಜಾನಪದೆಯ ಹಾಡು

ಒಂದು ಭಾಷಾ ನೈಜತ್ವಾನಿಕ ಸೋಚೆ

ಎ. ಮುನಿಯೆಪ್ಪ

ಜಾನಪದ ಸಾಹಿತ್ಯ ಶಿಷ್ಟ ಸಾಹಿತ್ಯದ ಬೇರೆ ಏಶಿಯ್ಸ್ ಪದದಂತೆ ನಿರ್ದಿಷ್ಟ ಚೌಕಟ್ಟಿಗೆ, ವ್ಯಾಕರಣದ ಜಂಜಾಟಕ್ಕೆ ಒಳಪಡದೆ ಮುಕ್ತ ರೂಪ ಜಾನಪದ ಸಾಹಿತ್ಯ. ನೇರ, ಸರಳ ಹಾಗೂ ಮನತಟ್ಟುವ ರಚನಾ ವಿಧಾನ ಜಾನಪದ ಸಾಹಿತ್ಯದ ಭಾವೇಯ ಸ್ವರೂಪ. ವ್ಯಾಕರಣದ ದೃಷ್ಟಿಯಿಂದ ಸಂಪೂರ್ಣವಾಗಿ ಸ್ವತಂತ್ರರು ಜಾನಪದ ಸಾಹಿತ್ಯಗಳು. ನಿಯಮಬದ್ದ ರಚನೆಗಳನ್ನು ಪರಿಸರಕ್ಕೆ ಸರಿಹೊಂದುವಂತೆ, ಲಯ-ತಾಳಕ್ಕೆ ಹೊಂದಿಕೊಳ್ಳುವಂತೆ ಹಿಗ್ಗಿಸುವ, ಕುಗ್ಗಿಸುವ ಸ್ವತಂತ್ರ ಇವರಿಗೆ. ದಿನನಿತ್ಯದ ನುಡಿಗಟ್ಟಿಗಳನ್ನು, ಪದ ಪ್ರಯೋಗಗಳನ್ನು, ವ್ಯಾಕರಣ ಘಟಕಗಳನ್ನು ಸಮಯೋಚಿತವಾಗಿ ಬಳಸುವುದರ ಮೂಲಕ ಆಯ್ದುಕೊಂಡ ಸಾಹಿತ್ಯದ ಸೌಂದರ್ಯ ವನ್ನು ಹಿಗ್ಗಿಸುತ್ತಾರೆ. ಜನಪದ, ಕನಾಟಕದ ಮೂಲೆ-ಮೂಲೆಯಲ್ಲಿ ಇಂತಹ ಸಾಹಿತ್ಯ ರಚನೆ ಅವರತವಾಗಿ ನಡೆದುಬಂದಿದೆ. ಜನಪದದ ಅನುಭವ, ಒಡನಾಟ, ಜೀವನ ವಿಧಾನ, ನಂಬಿಕೊಂಡ ಮೂಲ್ಯಗಳು, ಆಚಾರ-ವಿಚಾರಗಳು ಭಾವೇಯ ಮುಖಾಂತರವಾಗಿ ಜನಪದ ಸಾಹಿತ್ಯದಲ್ಲಿ ಒಡಮೂಡುತ್ತದೆ. ಇದರಿಂದಾಗಿ ಅವರ ಭಾವೇಗೆ ವಿಶೇಷ ಅರ್ಥ ವಿಶೇಷ ಮೇರಗು ಪ್ರಾಪ್ತವಾಗುತ್ತದೆ. ಜನಪದರು ಒಳಸುವ ಭಾವೇಯಲ್ಲಿ ತಪ್ಪುಗಳ ಜಂಜಾಟದಲ್ಲಿ ಸಂದರ್ಭಕ್ಕೆ ಸರಿಯಾದ ಅರ್ಥವನ್ನು ಅವು ಮೇರುಹೊಡುತ್ತವೆ. ಆ ಮಟ್ಟಿಗೆ ಆ ಎಲ್ಲಾ ಪ್ರಯೋಗ ಸಮಂಜಸ ಹಾಗೂ ಸಹಜ.

ಹೀಗಾಗಿ ಜಾನಪದ ಸಾಹಿತ್ಯದಲ್ಲಿ ಬಳಸಲ್ಪಡುವ ಭಾಷೆಯನ್ನು ಒಟ್ಟಕೊಳ್ಳುವುದರೆ ಮೂಲಕವೇ ಅದರ ಅಧ್ಯಯನಕ್ಕೆ ತೊಡಗಬೇಕಾಗುತ್ತದೆ. ಆತ ಬಳಸುವ ಭಾಷೆಯಲ್ಲಿನ ಭಿನ್ನತೆ ಆತನ ಪರಿಸರದ ಪ್ರಭೇದದ ವಿಶೇಷ ಪ್ರಯೋಗರಾವ ವಾಗುವುದರೆ ಮೂಲಕ ಶೈಲಿಯ ಅಂಗಗಳಾಗುತ್ತವೆ. ಆತನ ಪ್ರತಿ ಭಾಷಾ ಪ್ರಯೋಗವು ಸಾಹಿತ್ಯಕ್ಕೆ ಮೆರುಗು ನೀಡುವಲ್ಲಿ ಪರಿಕರವಾಗುತ್ತದೆ. ಇಂತಹ ಸಂದರ್ಭದಲ್ಲಿ ಭಾಷೆ ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತದೆ. ಮೂಲ ಕ್ರಿಯೆಯಿಂದ ಭಿನ್ನವಾಗುತ್ತದೆ. ಸಂಪರ್ಕ ಸಾಧನವಾದ ಭಾಷೆ. ಇದನ್ನು ಏರಿ ಹೆಚ್ಚಿನ ದೇನನ್ನು ಹೇಳಬಯಸುತ್ತದೆ. ಓದುಗರಲ್ಲಿ ರಸಸ್ವಾದನೆಗೆ ಅನುವು ಮಾಡಿ ಕೊಡುತ್ತದೆ.

ಬೀದರ ಕನಾಟಿಕದ ಉತ್ತರ ತುದಿಯಲ್ಲಿ ಗಡಿಯಾಗಿ ನಿಂತರೂ ಸಹ ಕನ್ನಡದ ಮೂಲ ಸತ್ಯವನ್ನು ಕಳೆದುಕೊಂಡಿಲ್ಲ. ಕನ್ನಡದ ಹಣಿಯ ರೂಪಗಳು ಇಲ್ಲಿ ದೊರಕು ತ್ತವೆ. ಕನ್ನಡ ಜಾನಪದ ಸಾಹಿತ್ಯ ವಿಪುಲವಾಗಿರ್ದೇ ಇಲ್ಲಿ ಲಭ್ಯ. ಅಲ್ಲಿನ ಬಾಳನ್ನು ಧರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಕೋಲಾಟದ ಪದ, ಸೋಬಾನ ಪದ. ಜೋಗಳು, ಭಜನೆ ಇತ್ಯಾದಿ ಜಾನಪದ ಪ್ರಕಾರಗಳು ಮನೆ ಮನೆಯಲ್ಲಿ ಲಭ್ಯ. ಬೀದರಿನ ಸುತ್ತ-ಮರುತ್ತ ದೌಪದಿಯ ಹಾಡುಗಳು ಒಂದು ವಿಶೇಷ. ಪ್ರಕಾರ ಸಾಲು ಸಾಲಾಗಳಲ್ಲಿ ಸತ್ಯದುಂಬಿ ಹರಿಯುವ ಈ ಹಾಡುಗಳ ನಡುವೆ “ದೌಪದಿ” ಪದ ಪುನರಾವರ್ತನೆ ಆಗುತ್ತದೆ. ಉದ್ಯಾ, ತೆಲುಗು; ಮರಾಠಿ ಭಾಷೆಗಳ ಪ್ರಭಾವಿತವಾದ ಭಾಷಾಪ್ರಯೋಗ ಬೀದರಿನ ನೆಲದ ಮಣಿನ ವಾಸನೆ ಹೊತ್ತ ಭಾಷಾ ಪ್ರಯೋಗಗಳು ಲೀಲಾಜಾಲವಾಗಿ ಇಲ್ಲಿ ಬಳಕೆಯಾಗುತ್ತವೆ. ಈ ನಂತರದ ಹಾಡನ್ನು ಭಾಷಿಕವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ ಬೀದರ ಜಿಲ್ಲೆಯ ಪರಿಸರ ಬಿಜ್ಞಕೊಳ್ಳುತ್ತದೆ.

ಬಿರ ಬಿರ ದೂರಪದ ಮಾಳಿಗ ವರ್ಧಾಳ  
ಪರಿ ನೋಡಾಳ ಅತ್ಯವು ದಾರಿ | ಕೋಲು ಕೋಲೆ |  
ಅತ್ಯವು ದಾರ್ಧಾಗ ಹಕ್ಕಾಲಿ ಪಕ್ಕಾಲಿ  
ಎತ್ತಲೆಂದೆ ಮಾವ ಕರಿದೆ | ಕೋಲು ಕೋಲೆ |  
ಎತ್ತಲೆಂದ ಎಲಿ ಮಾವ ಕರಿಬಂದೆ ದುರಪತಿ  
ಧಂಖಿಗೆ ಸೀತ ಎದುರಾಗೆ | ಕೋಲು ಕೋಲೆ |  
ಎತ್ತಲೆಂದೆ ಎಲಿ ಮಾವ ಕರಿಬಂದೆ ದುರಪತಿ  
ಮನಿಕಡಿ ಮಾವ ಏನ ಸುದ್ದಿ | ಕೋಲು ಕೋಲೆ |

ಏನೂಬಿ ಸುದ್ದಿಲ್ಲ ಯಂತ್ರಾಬಿ ಸುದ್ದಿಲ್ಲ  
 ಪರಮಾಳಿ ಗೌಡ ಭಲೆ ಜೋರೆ ಕೋಲು-  
 ದೇವರ ಮನಿದಾಗ ದೇವಿಂದ್ರ ಹಡದಮ್ಮ  
 ಹೋಗಿ ಬರಲೇ ನನ್ನ ಅತ್ಯವ್ಸು ಧೂರಿ | ಕೋಲು ಕೋಲೆ |

ಹಂಟ್ಲೀಯ ಮುಂದಿಟ್ಟು ಅವಾಸ ಹಿಂದಿಟ್ಟು  
 ಈಗ್ಯಾಕ ನಡದಿ ದುರಪತಿ | ಕೋಲು ಕೋಲೆ |

ಹಂಟ್ಲೀಯ ಸುಡುವಾಲಿ ಅಮಾಸೀಯ ಹುರಿಯಾಲಿ  
 ಪರಮೇಳಿ ಗೌಡ ಬದುಕಿರಲಿ | ಕೋಲು ಕೋಲೆ |  
 ಕಟ್ಟಿವ್ಯಾಲೆ ಕುಂತು ಪಟ್ಟೆ ಬರೆ ಹಡದಪ್ಪ  
 ಹೋಗಿ ಬರಲೇನವ್ವು ಅತ್ಯವ್ಸು ಧೋರಿ | ಕೋಲು ಕೋಲೆ |

ಹಂಟ್ಲೀಯ ಮುಂದಿಟ್ಟು ಅವಾಸಿ ಹಿಂದಿಟ್ಟು  
 ಈಗ್ಯಾತ ನಡದಿ ದುರಪತಿ | ಕೋಲು ಕೋಲೆ |

ಹಂಟ್ಲೀಯ ಸುಡುವಾಲಿ ಅಮಾಸಿಯ ಹುರಿಯಾಲಿ  
 ಪರಮೇಳಿ ಗೌಡ ಬದುಕಿರಲಿ | ಕೋಲು ಕೋಲೆ |

ಒಚ್ಚ ಒಚಾಣಗೊಂಟ ಚೆಪಡಾಡಿ ತಮ್ಮದೇಕೆ  
 ಹೋಗಿ ಬರಲೇನವ್ವು ಅತ್ಯವ್ಸು ದಾರಿ | ಕೋಲು ಕೋಲೆ |

ಹಂಟ್ಲೀಯ.....ಅವಾಸಿ.....

ಈಗ್ಯಾಕ ನಡೆವಿ.....,

ಹಂಟ್ಲೀಯ ಸುಡುವಾಲಿ ಅಮಾಸೀಯ ಹುರಿಯಾಲಿ  
 ಪರಮೇಳಿ.....,

ಸಂದ ಸಂದಿಗೊಂಟ ಫೋಂಬಾಡ ಅಣ್ಣದೇಕೆ  
 ಹೋಗಿ ಬರಲೇನವ್ವು ಅತ್ಯವ್ಸು ಧೂರಿ | ಕೋಲು ಕೋಲೆ |

ಹಂಟ್ಲೀಯ ಮುಂದಿಟ್ಟು ಅಮಾಸಿಯ ಹಿಂದಿಟ್ಟು  
 ಈಗ್ಯಾಕ.....,..... | ಕೋಲು ಕೋಲೆ |

ಹಂಟ್ಲೀಯ ಸುಡುವಾಲಿ ಅಮಾಸಿಯಹುರಿಯಾಲಿ  
 ಪರಮೇಳಿ..... | ಕೋಲು ಕೋಲೆ |

ಮೂರ ಮೂಲಿ ಹೊಲದಾಗ ಆರೆ ಹೊಡ್ಯ ಅಣ್ಣದೇರೆ  
 ಹೋಗಿ ಬರಲೇನವ್ವು ಧೋರಿ... | ಕೋಲು ಕೋಲೆ |

ಹರಣ್ಯೆಯ ಮುಂದಿಟಪ್ಪ ಅಮಾಸಿಯ ಹಿಂದಿಟಪ್ಪ  
 ಈಗ್ಯಾಕ ನಡೆದಿ..... | ಕೋಲು ಕೋಲೆ |  
 ಹನ್ನೆಯ ಸುಡುವಾಲಿ ಅಮಾಸಿಯ ಹಾರಿಯಾಲಿ  
 ಪರವೇಳಿ..... | ಕೋಲು ಕೋಲೆ |  
 ದನ/ಗಿಯ ಅಣ್ಣದೇತೆ ದನ ಕಾಯ ತಮ್ಮದೂತೆ  
 ಮುಂದಿನೂರ ಸುದ್ದು ಏನಾರಿ ..... | ಕೋಲು ಕೋಲೆ |  
 ಏನಾಬಿ ಸುದ್ದುಲ್ಲ ಯಶೇಶ್ವಬಿ ಸುದ್ದಿಲ್ಲ  
 ಪರಿಮೇಳ ಗೊಡ ಭಲೆ ಭೂತೆ | ಕೋಲು ಕೋಲೆ |  
 ಕುರಿಕಾಯಿ ಅಣ್ಣದೆಗೆ ಅಡನಾಯಿ ತಮ್ಮದೇರ  
 ಮುಂದಿನೂರ ಸುದ್ದು ಏನಾರಿ | ಕೋಲು ಕೋಲೆ |  
 ಮಂಡದಿ ದುರಪತಿ ಹರ್ಭಾಯ್ತೆ  
 ..... | ಕೋಲು ಕೋಲೆ |  
 ಕಂತ ಸನಕೆಲ್ಲ ದುಕ್ಕಮಾಪೆ  
 ನಂತ ಜನರ ದುಕ್ಕಮಾಪೆ | ಕೋಲು ಕೋಲೆ |  
 ಬಡಗ್ಯಾಗ ಕರಸ್ಯಾದ, ಪರಮೇಳ ಕಟ್ಟಸ್ಯಾರೆ  
 ಬಾಳಿಯ ಬನಧಾಗ ಬಯ್ದುಟ್ಟಾರ್ | ಕೋಲು ಕೋಲೆ |  
 ಹತ್ತಿಯ ಶಿಪದ ಮ್ಯಾಗ ಹತ್ತೆ ಹಿಂಬ್ಯಾಡ ಹೂ  
 ಹತ್ತಾರ ಜನರು ನೆರೆದಾರ | ಕೋಲು ಕೋಲೆ |  
 ಕರಿಯಾವ ಹೊಲಧಾಗ ಕರಿಮಾತ್ತು ಭೆಲ್ಲಿದಾರ  
 ಮಂಡದಿ ದುರಪತಿ ಕರಿಮು ಹೊಗ್ಯಾರ..... | ಕೋಲು ಕೋಲೆ |  
 ಖೆಂಪನ ಹೊಲಧಾಗ ಕೈಯ್ಯಾ ಬಳಿಂಬಿ..... | ಕೋಲು ಕೋಲೆ |  
 ಬಳಿಯಾವಾ ಹೊರದಾಗ ಬಿಳ ಮತ್ತು ಭೆಲದರ  
 ಮಂಡದಿ ದುರಪತಿ ಕಾಲಂಗರೀ .. | ಕೋಲು ಕೋಲೆ |

ಮೇಲಿನ ಜಾನಪದ ಹಾಡಿನ ಸಾಲುಗಳನ್ನು ಭಾಷೆಯು ದೃಷ್ಟಿಯಿಂದ  
 ಗಮನಿಸಿದಾಗ ಗ್ರಂಥಸ್ಥ ಭಾಷೆಯು, ವ್ಯಾಕರಣ ಬದ್ಧ ರೂಪ ಅನೇಕ ರೂಪಗಳು  
 ಬದಲಾಗಿವೆ.

ಕೋಶಪದಗಳಪ್ಪ ಸಮರ್ಪಕವಾಗಿ ಅನುಕರಣ, ಪದಗಳ ಮಾನುಳಿ

ಪದಗಳು ಬಳಕೆಯಾಗಿವೆ. ಈ ಹಾಡಿನಲ್ಲಿ ನೆಡಿಗೆಯ ವೇಗವನ್ನು ಸೊಚಿಸಲು ಕೋಶ ಪದಕ್ಕಿಂತ ಅನುಕರಣ ಪದವೇ ಹೆಚ್ಚು ಸಮರ್ಪಕ. ಅಂತೆಯೇ ಅರಂಭದಲ್ಲಿಯಾ ಪ್ರಾದೇಶಿಕ ಪದವಾದ ಬಿರೆ ಬಿರೆ ಎಂಬ ಅನುಕರಣ ಪದ ಬಳಕೆಯಾಗಿವೆ. ಆದ ಮರುಳಿಕೆ ಇಡೀ ಪದ್ದತಿ ಉದ್ದಕ್ಕೂ ಮೇಲಿಂದ ಮೇಲೆ ಬರುತ್ತದೆ. ಬಿರೋ ಬಿರೋ ಖಿಜ್ರ ಖಿಜ್ರ ಗೂಟ ರಸೆದಿ ಸೆಂದಿಗೂಂಟ ಎಂಬ ವಾಕ್ಯ ಭಾಗಗಳು ಜನರಲ್ಲಿ ದುಃಖ ಮಾಡಿ ಎಂಬ ವ್ಯಕ್ತಿ ಭಾವ ಪ್ರಾರಂಭದಲ್ಲಿ ಆಗುವುದರ ಮೂಲಕ ಕಾವ್ಯದ ಆಶಯಕ್ಕೆ ಹೆಚ್ಚಿನ ಒತ್ತುನ್ನು ನೀಡುತ್ತವೆ. ಹಾಗೂ ಕಾರ್ಯ ತೀವ್ರತೆಯನ್ನು ಪರಿಸರ ಸಮಗ್ರತೆಯನ್ನು ಎತ್ತಿ ಸಾರುತ್ತವೆ. ಮಾದದಿ ದುರಪತಿ ಹೆರಳತೆ ಎಂಬ ಸಾಲು ಮರುಕಳಿಸುವುದರ ಮೂಲಕ ಕಾರ್ಯ ನಿರಂತರೆಯನ್ನು ಅಥವ ದೃಷ್ಟಿಯಿಂದ ನೀಡುತ್ತದೆ. ಇದಲ್ಲದೆ ಅಥವನ್ನು ಏರಿ ರಚನೆಯ ದೃಷ್ಟಿಯಿಂದ ಆಡುಮಾತಿನ ರಚನಾ ವಿಧಾನ ಕಾವ್ಯ ದೃಷ್ಟಿಗೆ ಶೈಲಿಯಾಗಿ ಮಾರ್ಪಡುತ್ತದೆ.

ಅಶ್ವ ದ್ಯಾಗ ಹಕ್ಕಿಲ್ಲ ಪಕ್ಕಿಲ್ಲ ಎಂಬ ಸಾಲಿನ ಹಕ್ಕಿಲ್ಲ ಪಕ್ಕಿಲ್ಲ ಎಂಬ ರಚನೆಗೆ ಮಾಮೂಲಿಪದ ರಚನೆಯ ವಿನಾಯಸದಲ್ಲಿನ ವ್ಯತ್ಯಾಸಕ್ಕೆ ಉದಾಹರಣೆಯಾಗುತ್ತದೆ. ಸಾಮಾನ್ಯವಾಗಿ ಮಾರುತಿ ರಚನೆಯನ್ನು ಮೊದಲಕ್ಕಿರ ಗಿ-ಕಾರದಿಂದ ಸ್ಥಳಾಂತರ ವಾಗುತ್ತದೆ. ಆದರೆ ಗಿ ಕಾರದಂತಹ ಪದದ ನಯ ಪ-ಕಾರ ಸ್ಥಾನಪ ಫಟಕವಾಗಿ ಬರುವುದು ವಾಡಿಕೆ. ಆದರೆ ಹ ಕಾರಾವಿ ಪದದ ಸಂಶಯವು ಪ-ಕಾರ ಸ್ಥಾನಾಂತರ ಭಾವೆಯ ರಚನೆಯಾ ಇವುಗಳ ವಿಧಾನವನ್ನು ತಿಳಿಸುತ್ತದೆ. ರಚನೆಯ ದೃಷ್ಟಿಯಿಂದ ಎಶೇಪವಾದ ಈ ಫಟಕ ಅಥವ ದೃಷ್ಟಿಯಿಂದ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ರಸ್ತೆಯ ಉದ್ದಕ್ಕೂ ಭೀಕರ ಹೌನ ನಿಶ್ಚಲತೆಯನ್ನು ಈ ಪದ ರಚಿತ ಬಿಂಬಿಸುತ್ತವೆ. ಇಗೂ ಜಾನಪದ ದೃಷ್ಟಿಯ ವೈಶಿಷ್ಟ್ಯ ಶಿಷ್ಟ ಸಾಹಿತ್ಯದ ಭಾಷಾ ರಚನೆಯ ಬೇರೆ. ಜಾನಪದ ಸಾಹಿತ್ಯ ರಚನೆಯಾ ಬೇರೆ. ಆದರೆ ಜನಪದದ ದಿನ ನಿಶ್ಚಯ ಬಧುಕಿಗೆ ಸಮೀಪವಾದುದು. ಜಾನಪದ ದೃಷ್ಟಿ ಶಿಷ್ಟ ಪದರದ್ದೇ, ಅಷ್ಟೇ ಏಕೆ ಪರಿಣಾಮ ದೃಷ್ಟಿಯಿಂದ ಹಚ್ಚು ತಕ್ಕಿಯುತ. ಇದರ ಪ್ರಯೋಗ ಮೇಲಿನ ರಚನೆಗಳಲ್ಲಿ.

ಎನ್ನಬಿ ಸುದ್ದಿಲ್ಲ ಯತ್ನಾಬಿ ಸುದ್ದಿಲ್ಲ ಎಂಬ ಬೀದರ, ರಾಯಚೂರಿನ ಪ್ರಾದೇಶಿಕ ಜೋಪ್ಪ, ಸುಡಿ, ರಚನೆ, ಹಂಣೀಯ ಮುಂದಿಟ್ಟು ಅಮಾಸೆಯ ಹಿಂದಿಟ್ಟು ಎಂಬ ಭಾಗಶಃ ಪದಗಳ ಮರುರಚನೆಯಾಗಲಿ ಆಡುನುಡಿಯ ಜೀವಾಳ ಅದು ಆಡುನುಡಿಯ ಜೀವಂತಿಕೆಯ ಲಕ್ಷಣವು ಕೂಡಾ. ಇಂತಹ ಪ್ರಯೋಗಗಳನ್ನು ಬಳಸುವುದರ ಮೂಲಕ ದ್ವಾಪದಿಯ ಹಾಡು ಜೀವಂತವಾಗುತ್ತವೆ. ಪದ್ದತಿ

ಉದ್ದಕ್ಕಾಡು. ಪದಭಾಗ, ಪದ ವಾಕ್ಯ ಭಾಗ, ವಾಕ್ಯ ಪುನರಾವರ್ತನೆಯಾಗುವುದು. ಮೂಲಕ ಪದ್ಯದ ಆಶಯ ವೇಲಿಂದ ವೇಲೆ ಅನುರಾಪವಾಗುವುದರ ಮೂಲಕ ಪರಿಣಾಮಕಾರಿಯಾಗುತ್ತದೆ. ಏನುಬಿ, ಯಂತ್ರಾಬಿ ಎಂಬ ಪದಗಳಲ್ಲಿನ ಪ್ರಾದೇಶಿಕತೆಯೂ ಹೆಣ್ಣುರುತ್ತಂದ, ಉದ್ದವಿನಿಂದ ಎರವಲು ಪಡೆದ ಬಿಉಪನಗರದ ಬಳಕೆ ಹಾಗೂ ಈ ಪ್ರದೇಶಕ್ಕೆ ಮಾತ್ರ ವಿಶೇಷವಾದ ಈ ರೀತಿಯ ಸಂಯುಕ್ತ ವಾಕ್ಯ ರಚನೆ ಕನ್ನಡದ ಇನ್ನೊಂದು ಕಾಣಿಸಿದು. ಯಾವ ಸುದ್ದಿಯೂ ಇಲ್ಲ ಎಂಬ ಏಕೈಕ ಸರಳ ವಾಕ್ಯ ಸಾಧ್ಯತೆಗೆ ಬದಲಾಗಿ ಎರಡು ವಾಕ್ಯಗಳಗೂಡಿದ ಸಂಯುಕ್ತ ವಾಕ್ಯ ರಚನೆ ಇಲ್ಲಿ ಸಾಧ್ಯ.

ದೇವರ ಮುನಿದಾಗ ದೇವೇಂದ್ರ ಹಡೆದಮ್ಮೆ ಎಂಬಲ್ಲಿ ದೇವ ಪದ ಭಾಗದ ಮರುಕಳಿಕೆ, ಹುಣ್ಣೀಯ ಮುಂದಿಟ್ಟು ಅಮಾಸೀಯ ಹಿಂದಿಟ್ಟು ಎಂಬಲ್ಲಿ ದಿಟ್ಟು ಪದ ಭಾಗ ಮರುಕಳಿಕೆ ಕಟ್ಟೆಮಾಡಲ ಕುಳಿತು ದಟ್ಟೆ ಬರೆ ಹಡೆದಪ್ಪ ಎಂಬಲ್ಲಿ-ಟ್ಟೆ ಒತ್ತಕ್ಕರದ ಮರುಬಳಕೆ, ಹುಣ್ಣೀಯ ಸುಡುವಾಲಿ ಅಮಾಸೀಯ ಹರಿಯಾಲಿ ಎಂಬಲ್ಲಿ. ಆಲಿ ಪ್ರತ್ಯೇಯದ ಮರುಕಳಿಕೆ ಕಾವ್ಯಶೈಲಿಯಾಗಿ ಪರಿಣಮಿಸುತ್ತದೆ.

ಮೂರ ಮೂಲಿ ಹೊಲದಾಗ ಅರ ಹೊಡೆಹ್ಯಾ ಅಣದೇಕೆ ಎಂಬಲ್ಲಿ-ರ ಕಾರ, ಹೊ ಕಾರಗಳ ಮರುಕಳಿಸಿವೆ. ಹೊ ಕಾರ ಪ್ರಾಸಕ್ಕಾಗಿ ಬಳಸದ ರಚನೆ ಮೂರ ಮೂಲಿ, ಅರ ಹೊಡೆಹ್ಯಾ ಎಂಬಲ್ಲಿ ಮೂರು, ಅರು ಪದಗಳ ಬಳಕೆ ವಿಶಿಷ್ಟ ಪ್ರಯೋಗ, ಮೂರು ಎಂಬ ಸಂಖ್ಯಾವಾಚಿಯು ಸಾಲಿನಲ್ಲಿಯೇ ಅರು ಎಂಬ ಪದ ಪ್ರಯೋಗ ಸಂಖ್ಯೀಯಂತೆ ಕಂಡರೂ ಸಂಖ್ಯೀರ್ವಲ್ಲಿ ಒಕ್ಕಲುತನಕ್ಕೆ ಸಂಬಂಧಿಸಿದ ವಿಚಾರ, ಈ ಎರಡು ಸಾಧ್ಯತೆಗಳನ್ನು ನೆನೆಸಿಸುವ ಅಸ್ವಾದಿಸಬಲ್ಲ ಪ್ರಯೋಗ ಜಾನಪದದ ಚಾಣಾಕ್ಕತೆಯನ್ನು ಸೂಚಿಸುತ್ತದೆ. “ಕುರಿಜಿಂದನೆಯಿಂದ ಪರಿಣತ ಮಿತಿಗಳು” ಎಂಬುದು ಇಲ್ಲಿ ಹೆಚ್ಚು ಸೂಕ್ತ.

ಪ್ರಾಸವನ್ನು ಉದ್ದೇಶಪೂರ್ವವಾಗಿ ಉದ್ದಕ್ಕಾಡು ಕಂಡುಬಂದರೂ ಪ್ರಾಸವನ್ನು ಮುಗಿಯುವ ರಚನೆಯೂ ಇಲ್ಲದಿಲ್ಲ. ‘ಹುಣ್ಣೀಯ ಸುಡುವಾಲಿ’, ‘ಅಮಾಸೀಯ ಹರಿಯಾಲಿ’ ಎಂಬ ಸಾಲುಗಳನ್ನು ಗಮನಿಸಿ ಹುಣ್ಣೀಯ ಪದದ ನಂತರ ಹರಿಯಾಲಿ ಪದ ಬಳಕೆಯಾಗಬಹುದಿತ್ತು. ಆ ಬಳಕೆ ಪ್ರಸಕ್ತ ನಿಸಿಸಿಹೋಗುತ್ತಿತ್ತು. ಆದರೆ ಹರಿಯಾಲಿ ಪದವನ್ನು ಅಮಾಸೀಯ ಪದದ ನಂತರ ಇಡುವುದರ ಮೂಲಕ ಪ್ರಾಸವನ್ನು ನಿರಾಕರಿಸಲಾಗಿದೆ’

ಹತ್ತಿಂದ್ರ ಗಿಡದ ಕೆಳಗೆ, ಹತ್ತಿ ಕಬಳಿಗೆದ ಹೂವೆ, ಕರಿಯಾನ ಹೊಲದಾಗ

ಕರಿಮುತ್ತ ಭೆಲ್ಲಿದಾಗ, ಬಿಳಿಯನೆ ಹೊಲದಾಗ ಬಿಳಿ ಮುತ್ತ ಭೆಲ್ಲಿದಾರ ಚೆಂದವೆ ಹೊಲದಾಗ, ಖೆಂಪ ಮುತ್ತ ಭೆಲ್ಲಿದಾಗ, ಇತ್ತಾದಿ ಅರಂಭದ ಸಾಲಿನಿಂದ ಅಂತ್ಯದ ಸಾಲಿನವರಿಗೆ ಒಂದ್ಲ್ಲ ಒಂದು ರೀತಿಯ ಮರುಗಳಿಗೆ ಈ ಪದ್ಯದ ಶೈಲಿಯಾಗಿ ಬಳಕೆಯಾಗಿದೆ.

ಬೀದರಿನ ಮೊತ್ತಿಗೆ ಭಾವೆಯ ಮೃಲಿಗೆಯಲ್ಲಿ ದೇಶಿಯ ಮತ್ತು ಸ್ವೀಕೃತ ಪದ, ಪದಭಾಗ ವಾಕ್ಯ ವಿಧಾನಗಳಿರಡೂ ಜೊತೆ-ಜೊತೆಯಾಗಿಯೇ ಬಳಕೆಯಾಗುತ್ತವೆ. ಮಾಳಿಗಿ, ಧಂಟಗಿ, ಹುಣ್ಣಿ, ನಡದಿ, ಫೋಂಡಿ, ಆರು, ಬಡಗ್ಗ ಪರಮಳ, ಖೆಂಪ, ಭೆಲ್ಲು ಮುಂತಾದ ದೇಶಿಯ ಪದಗಳ ಜೊತೆಗೆ ಏನಾದಿ, ಯತ್ತಾಬಿ, ಬಚಾರೆ, ಹರಳು (ಹಲ್ಲು) ಎಂಬ ಸ್ವೀಕೃತ ಪದ ರಚನೆಗಳ ಸಹಜ ಮನಸೆಳೆಯುವಂತಿದೆ.

ಜನಪದದ ನಡುವಿನ ದಿನನಿತ್ಯದ ವ್ಯವಹಾರಿಕ ಹಾಗೂ ಪರಂಪರಿಕೆಯನ್ನು ಸೂಚಿಸುವ ರಚನಾ ವಿಧಾನಗಳು ಶಿಷ್ಟ ಪದಗಳಾಗಲಿ, ಗ್ರಂಥಸ್ಥ ಸಾಹಿತ್ಯದಲ್ಲಿಯಾಗಲಿ ಕಾಣಿಸಿಗದು, ಇಂತಹ ರಚನೆಗಳು ವಾಸ್ತವತೆಯನ್ನು, ಸಹಜತೆಯನ್ನು ತಂದುಕೊಡುವ ಭಾಷಾ ಘಟಕಗಳಾಗಿ ಬಳಸಲ್ಪಟ್ಟಿದೆ. ಜೈಪಚಾರಿಕವಾಗಿ ಪನ್ನು ಕರನ್ನು ವಿಚಾರಿಸಿ ಕೊಳ್ಳುವ ವ್ಯಕ್ತಿಘಟಕ, ಮನಿಕದೆ ಏನು ಸುದ್ದಿ? ಮನೆಯಿಂದ ಹೊರಬರುವಾಗ ಜೈಪಚಾರಿಕವಾಗಿ ಬಳಸುವ “ಹೋಗಿ ಬರತಿನಿ” ಅಂತೆಯೇ “ಸುದ್ದಿ ಏನದು” ಎಂಬ ಪ್ರಾದೇಶಿಕವಾದ ವಿಶಿಷ್ಟ ರೂಪಗಳು ಬಳಕೆಯಾಗುವುದರ ಮೂಲಕ ಸಹಜ, ಸರಳ ವಾತಾವರಣವನ್ನು ನೀರುಸೆಬಲ್ಲವು. ಅಮಾವಾಸೆ, ಹುಣ್ಣಿಯೆಯು ಬಗ್ಗೆ ಜನಪದದ ಖಾಳಜಿ ಕವನದ ಅತಿಶಯಗಳಲ್ಲಿ ಒಂದಾದ ಹುಣ್ಣಿಯು ಮುಂದಿಟ್ಟು ಅಮಾಸೆ ಹಿಂದಿಟ್ಟು ಈಗ್ಗಾಕೆ ನಡದಿ ದುರುಪದಿ ಎಂಬ ಸಾಲಿನಲ್ಲಿ ಚಿತ್ರಿತವಾಗಿವೆ. ತನ್ನ ಮುಂದಿನ ಲಕ್ಷದ ಮುಂದೆ ಈ ವಿಚಾರ ಕ್ಷಾಲಕ ಎಂಬುದನ್ನು ಸೂಚಿಸಲು ‘ಸುಪಲಿ’ ‘ಹುರಲಿ’ ಪದಗಳನ್ನು ಬಳಸಿ ‘ಹುಣ್ಣಿಯು ಸುಡುವಾಲಿ ಅಮಾಸೆ ಹುರಿಯಾಲಿ’ ಎಂಬ ವಾಕ್ಯ ರಚಿತವಾಗಿವೆ. ಇಂತಹ ಸಂದರ್ಭಗಳಲ್ಲಿ ಭಾವೆ ಕೇವಲ ಮಾಡ್ಯಮವಾಗಿ ವರ್ತಿಸದೆ ಭಾವ ತೀವ್ರತೆಯನ್ನು ಸೂಚಿಸಬಲ್ಲ ಪರಿಕರವಾಗುತ್ತವೆ, ಸಾಧನವಾಗುತ್ತವೆ.

ಜನಪದರಿಗೆ ಭಾವೆಗಂತ ಭಾವ ಮುಖ್ಯ. ಭಾವಗಳನ್ನು ವ್ಯಾಕರಣ ನಿಯಮಗಳಿಂದ ಬಂಧಿಸಲಾಗದು. ಜನಪದರು ರಚಿಸಿದ್ದ ಮಾರ್ಗವಾಗುತ್ತವೆ. ಇದರಿಂದಾಗಿಯೇ ‘ಎರಿದಾಳ’ ‘ನೋಡಿದಾಳ’ ಎಂಬ ಕ್ರಿಯೆ ರಚನೆಗೆ ಬದಲಾಗಿ ‘ಪರ್ಯಾಳ’ ‘ನೋಡ್ಯಾಳ’ ಎಂಬ ರಚನೆಗಳು ಸಾಧಿಸುತ್ತದೆ. ಎ-ಕಾರಂತ ಪದ ಅತ್ಯ ನಂತರ

ಯಿಂಜೆದಾಗಿಮಾಗಬೇಕಲ್ಲ. ಸರಳ. ಸುಲಭ ಉಚ್ಚರಣದ ರೂಪಗಳಿಗೆ ಇಲ್ಲಿ ಸಾಫನ್-  
 ಇವರ ಶೈಲೀತ್ವಗಳು ಪಂಡಿತರಲ್ಲ, ಪಾಮರರಲ್ಲ, ಅವರ ಸುತ್ತ-ಮುತ್ತಲಿನ  
 ಜನಪದರೇ. ಈ ರಚನೆಗಳಿಗೆ ಜನಪದರ ಆಕ್ಷೇಪಣೆ ಇಲ್ಲ. ಅಷ್ಟೇ ಅಲ್ಲ, ಗ್ರಾಹಕು  
 ಸಹ ಒಂದು ವೇಳಿ ಸಂಧಿ, ವ್ಯಾಕರಣಕ್ಕೆ ಬದ್ದವಾದರೆ, ಹಾಡಿನ ಲಯಕ್ಕೆ, ತಾಳಕ್ಕೆ  
 ಧಕ್ಕೆ ಉಂಟಾಗುತ್ತದೆ. ಲಯನಿಯಮಕ್ಕೆ ಜನಪದರು ಬದ್ದರೇ ಎನಹ ವ್ಯಾಕರಣ  
 ನಿಯಮಗಳು ಅಲ್ಲ. ಲಯಕ್ಕಾಗಿ ಭಾಷಾ ಘಟಕಗಳನ್ನು ಸೇರಿಸುವುದಾಗಲಿ,  
 ಕಳಿಯುವುದಾಗಲಿ, ಈ ರಚನೆಗಳಲ್ಲಿ ಸಾಮಾನ್ಯ ‘ಎತ್ತಲಿಂದೆ ಎಲೆ ಮಾವ ಕರಿಬಂದೆ  
 ದುರಪತಿ’ ಎಂಬೀ ಸಾಲಿನಲ್ಲಿ ‘ಎಲೆ’ ಅನಾವಶ್ಯಕ ವಾಕ್ಯರಚನೆ ದೃಷ್ಟಿಯಿಂದ. ಆದರೆ  
 ಲಯಕ್ಕೆ ಇದು ಅವಶ್ಯಕ ಘಟಕ. ಅಂತೆಯೇ ಹೆಚ್ಚಿನ ಪದವಾದರೂ ಇದರ ಬಳಕೆ  
 ಅನಿವಾಯ. ‘ಕಟ್ಟೆಮ್ಮಾಲೆ ತಾಯಿ ಪಟ್ಟೆಬಿರೆ ಹಡೆದಪ್ಪ’ ಎಂಬ ಸಾಲಿನ ಪಟ್ಟೆಬಿರೆ  
 ಭವಿಷ್ಯ ‘ಪದ್ದ ಬರೆಯುವ’ ಎಂಬ ಪದ ಎಂದಿದ ಸಂಕ್ಷೇಪ ರೂಪ. ಸಂಕ್ಷೇಪಣೆ ಇಲ್ಲಿ  
 ಅನಿವಾಯ. ಇಲ್ಲವಾದರೆ ಎರಡು ಮಾತ್ರಗಳು ಅಧಿಕವಾಗಿ ಹಾಡಲು ಸಮಸ್ಯೆ  
 ಯನ್ನು ಒಪ್ಪುತ್ತದೆ. ‘ಹಾಣ್ಣಿಯ ಸುಡುವಾಲಿ ಅಮಾಸೆಯ ಹುರಿಯಾಲಿ’ ಎಂಬ  
 ವಾಕ್ಯದ ಪ್ರತಿ ಪದರಚನೆಯಲ್ಲಿ ವಿಶಿಷ್ಟ ಹಾಣ್ಣಿಯೇ ಬೀದರಿನ ಜನಪದರಿಗೆ ಹಾಣ್ಣಿ  
 ಮಾತ್ರ ಅದ್ದರಿಂದಲೇ-ಯು ಕಾರಾಗಮ ಯಶ್ಾ-ಕಾರಾಗಮ ಸಂಧಿ ನಿಯಮಕ್ಕಾಗಿ  
 ಒಬ್ಬಕೊಂಡಿದ್ದಲ್ಲಿ ತಾಳಕ್ಕೆ ಅವಶ್ಯಕ ಘಟಕ ಸುಡು-ಲುಕಾರಾಂತವಾದ ಕಾರಣ ವ-  
 ಕಾರಾಗಮ ಸಹಜ ಎಂಬುದು ತಪ್ಪು. ಸುಡು ಏನ ಉ ಕಾರ ಲೋಪವಾಗುವ  
 ಮೂಲಕ ವ ಕಾರಾಗಮ ಸಹಜ ಎಂಬುದು ತಪ್ಪು. ಸುಡು ಏನ ಉ ಕಾರ ಲೋಪ  
 ವಾಗುವ ಮೂಲಕ ಸುಡು+ಅಲಿ, ಸೂಡಲಿ ಎಂದಾಗಬೇಕು. ಆದರೆ ಸುಡು ಎಂಬ  
 ರಚನೆ ತಾಳಕ್ಕೆ ಸಿಗದ ಕಾರಣ ವ ಕಾರಾಗಮ-ಅಲಿ ಪ್ರತ್ಯಯಕ್ಕೆ ಬದಲಾಗಿ  
 ದೀಘಾಸ್ವರಯುಕ್ತ-ಅಲಿ ಈ ರಚನೆಯಲ್ಲಿ ಸ್ವೀಕೃತ ಸುಡುವಾಲಿ ರಚನೆಯನ್ನು  
 ಆಧರಿಸಿ ಹುರಿಯಾಲಿ ಎಂಬ ರಚನೆ ಹುರಿಯಾಲಿ ಎಂದಾಗುವುದು ಸಾದೃಶ್ಯ ಸೃಷ್ಟಿ  
 ಪದ್ದದ ಒಟ್ಟಾರ್ಥವನ್ನು ಗಮನಿಸಿದಾಗ ‘ಪರಮೇಳಗೊಡ ಭಲೆ ಜೋರೆ’ ಎಂಬುದನ್ನು  
 ಅಧ್ಯೇಸುವುದೇ ಬೇರೆ. ಚತುರ್ಥ ವಿಭಕ್ತಿ ರೂಪ ಪರಮಳ್ಳ ಗೊಡಗ ಭಲೆ ಜೋಕೆ  
 ಎಂಬುದನ್ನು ಅದನಂತರವಿದೆ. ಎರಡನೆಯ ವಾಕ್ಯ ಪರಮಳ್ಳ ಗೊಡ ಹಚ್ಚಿನವನು  
 (ಬಲು ಜೋರಿನವನು) ಎಂದಾದರೆ ಮೊದಲನೆಯ ವಾಕ್ಯ ಪರಮಳ್ಳ ಗೊಡ  
 ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದಾಗುತ್ತದೆ. ಪ್ರಸಕ್ತ ಹಾಡಿನಲ್ಲಿ ಎರಡನೆ  
 ಯದು ಅಪೇಕ್ಷಿತ ಅರ್ಥ ವಿಭಕ್ತಿ ಪಲ್ಲಟ ಹಾಡಿನ ತಾಳನ ದೃಷ್ಟಿಯಿಂದ ಅವಶ್ಯಕ  
 ಹಾಗೂ ಈ ಹಾಡಿನ ಸಂದರ್ಭದಲ್ಲಿ ಅರ್ಥಪೂರ್ಣ ಕೂಡ.

ಮರಾಠಿ ಭಾಷೆಯ ಗಡಿನಾಡಾದ ಕಾರಣ, ಮರಾಠಿ ಭಾಷೆಯ ಪ್ರಭಾವ

ಬೀದರಿನ ಭಾಷೆಯ ಮೇಲೆ ಪದಾದಿ ಅಕ್ಷರ ಇದರಿಂದಾಗಿ ಮಹಾಪುಣಿವಾಗಿ, ಧಂಖಿಗಿ, ಖೆಂಪು, ಭಲು ಭೈಲ್ಲು ಧೋರಿ ರೂಪಗಳು ನಿಮಾಣಿವಾಗಿವೆ. ‘ನಿಧಾನ’ ಪದಕ್ಕೆ ಬದಲಾಗಿ ‘ಹರಳ್ಳತೆ’ ಪದ ಒಳಕೆಯಾಗುತ್ತದೆ.

‘ದೇವರ ಮನಿದಾಗ’ ಈ ಪದವುಂಟಾದ ಮನಿದಾಗ ಭವಿಷ್ಯ ಮನಿಯಾಗ ಎಂಬ ಚರ್ತುಧರ್ಮ ರಚನೆ ಹೋದಾಗ, ಮರದಾಗ ಎಂಬ ರಚನೆಗಳನ್ನು ಆಧರಿಸಿ ರಚಿಸಿರ ಬಹುದಾದ ಈ ರಚನೆ ಆದಿಧೂಪಣಿಗೆ (Back tramation)ಗೆ ಒಂದು ಉತ್ತಮ ಉದಾಹರಣೆ.

ಪರ್ಯಾಳ ಪದದ-ಆಶ ಪ್ರತ್ಯೇಯ ಅಂತರ್ಂತೇ, ದಾರ್ಯಾಗ ಪದದ-ಆಗ, ಎತ್ತಲಿಂದೆ ಪದದ-ಇಂದೆ, ಧಂಖಿಗೀಲಿ ಪದದ-ಕಾಲಿ, ಏನುಬಿ ಪದದ-ಬಿ, ಈಗ್ಯಾಕೆ ಪದದ ಯಾಕ ಬಜಾರಗೊಂಟ ಪದದ-ಗೊಂಟ, ತಮ್ಮದೇಕೆ ಪದದ-ದೇರ, ಹೊಡ್ಯೆ ಪದದ-ಎ, ಏನದರಿ ಪದದ ಅದರಿ, ಬದಗ್ಯಾಗ ಪದದ-ಗ, ಕರಸ್ಯಾರ ಪದದ-ಆರ,—ಬೀದರ್ ಉಪಭಾಷೆಯನ್ನು ವ್ಯಾಕರಣ ಘಟಕಗಳನ್ನು ಪರಿಚಯಿಸುತ್ತವೆ.

‘ಕರೆಯಲು ಒಂದೆ’ ಎಂಬ ಉದ್ದೇಶಾರ್ಥ ಪ್ರತ್ಯೇಯ ಸಹಿತವಾಗಿ ಪದ ಪ್ರಂಜ ಉದೇಶಾರ್ಥ ಪ್ರತ್ಯೇಯವನ್ನು ಕಳೆದುಕೊಳ್ಳುವುದರ ಮೂಲಕ ‘ಕರಿಬಂದೆ’ ಎಂಬ ಸಮಾಸ ಪದವಾಗಿ ನವಸೃಷ್ಟಿಗೆ ದಾರಿದೋರುತ್ತದೆ.

‘ಮಂಡದಿ ದುರಪತಿ ಹರಳ್ಳತೆ’—ಈ ವಾಕ್ಯಂತ-ಪ ಕಾರ ಮುಂದಿನ ಸಾಲಿನೆ ‘ಕುಂತ ಜನರೀಲ್ ದುಃಖಮಾಸೆ’ ಎಂಬುದರಿಂದ ಪ್ರೇರಿತವಾಗಿರಬೇಕು. ಇಲ್ಲವಾದರೆ, ‘ಮಂಡದಿ ದುರಪತಿ ಹರಳ್ಳತೆ’ ಎಂಬ ವಾಕ್ಯರೂಪ ಸಹಜವಾದುದು. ಪ್ರಸ್ತುತಹಾಡಿನಲ್ಲಿ ತವರುಮನೆಗೆ ಒಂದ ಹೆಣ್ಣು, ಮಾವ ತವರಿಗೆ ಒಂದು ತನ್ನ ಗಂಡನ ಅನಾರೋಗ್ಯವನ್ನು ತೆಗೆಸುವ, ಇದರಿಂದ ಗಾಬರಿಗೊಂಡ ಗಂಡನ ಮನೆಗೆ ಒಂದಾಗ, ಗಂಡನ ಸಾಪು ಎದುರಾಗುವುದು ಇದರಿಂದಾಗಿ ತನ್ನಲ್ಲಿ ಅಲಂಕಾರಗಳನ್ನು ಕಳಿಸುವ ಚಿತ್ರಣ ಕಾವ್ಯವಾಗಿವೆ. ಪೂರ್ವನಿಂದ ಸುದ್ದಿ ಪಡೆದ ನಂತರ, ಗಂಡನ ಮನೆಗೆ ಬರುವವರೆಗಿನ ಅಪ್ಪು ಮತ್ತು ಅವಳ ಪರಿಪಾರದೊಂದಿಗೆ ಬರುವ ಒಂಧು, ಅಪ್ಪುವರಾದ ನಡುವಿನ ಸಂಭಾಪಣೆ ಹಾಗೂ ಆದರ ದೀಘರ್ತೆ ಆದರ ನಡುವಿನ ಸೌಹಾದರ್ ಚಿತ್ರಣ ಕಾಗು ಅಲ್ಲ. ತವರು ಮನೆ ಗಂಡನ ಮನೆಯ ನಡುವೆ ಅಂತರವನ್ನು ಶ್ರಮಿಸುವ ಕಾಲ ದೂರವನ್ನು ಚಿತ್ರಿಸುತ್ತದೆ. ಈ ದೂರವನ್ನು ಶ್ರಮಿಸಿ ಸೋರು ವೇಗ ಕುಗ್ಗಿದ ನಡಿಗೆಯನ್ನು ಒಂದೇ ಸಾಲಿನಲ್ಲಿ ‘ಮಂಡದಿ ದುರಪತಿ ಹರಳ್ಳತೆ’ ಎಂಬ ಸಾಲಿನಲ್ಲಿ ಚಿತ್ರಿಸಲಾಗಿದೆ. ಈ ಸಾಲನ್ನು ಹೊಂದಿಕೊಂಡಂತೆ ನಿಧಾನವಾಗಿ ಬರುವ ದುರಪತಿಯನ್ನು ಕಂಡು—

ಕುಂತ ಜನರೆಲ್ಲ ದುಃಖವಾಡೆ  
ನಿಂತ ಜನರೆಲ್ಲ ದುಃಖವಾಡೆ,

ಮುಂದಿನ ಶ್ರೀಯ ವಾಸ್ತವತೆಯಂದ ಕಲ್ಪನೆಯಾಗಿ, ಕಾವ್ಯದಾದೆ ಅರಂಭವಾಗು  
ತ್ತದೆ. ಹತ್ತಿಯ ಹೊಲದಲ್ಲಿ ಹತ್ತರ ಜನರ ಕಲ್ಪನೆ, ಹೊಲದ ತುಂಬಾ ದ್ವಾಪದಿಯ  
ಮುತ್ತೈದೆತನದ ಪರಿಕರಗಳಾದ ಕರಿಮಣ, ಕೆಂಪನೆಯ ಬಳಿ ಬೆಳ್ಳಿಯ ಕಾಲುಂಗುರ  
ಗಳನ್ನು ಚೆಲ್ಲಿಸಿಕೊಳ್ಳುವ ರೀತಿ ಯಾವ ಶಿಷ್ಟ ಸಾಹಿತ್ಯದ ಕಲ್ಪನೆಯನ್ನು ಸಹ ಹಿಂದೆ  
ಹಾಕಬಹುದಾಗಿದೆ.

## ಶ್ರೀಮಕ್ಕರ ವಿಳಾಸಗಳು

- |                                                                                                                                                                                                                                                                                                                                                                                                                                                                                                                                                                                                                                                                                               |                                                                                                                                                                                                                                                                                                                                                                                                                                                                  |
|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| <p>೧. ಶ್ರೀ ಕಿಕ್ಕೇರಿ ನಾರಾಯಣ<br/>ಭಾರತೀಯ ಭಾಷಾಸಂಸಾಧನ<br/>ಮಾನಸ ಗಂಗೋತ್ತಿ<br/>ಮೈಸೂರು-ಜುಲೈ ೨೦೧೯</p> <p>೨. ಶ್ರೀಮತಿ ರಾಜೇಶ್ವರಿ<br/>ಮಹೇಶ್ವರಯ್ಯ<br/>ಸೀನಿಯರ್ ಲೆಕ್ಚರ್<br/>ಕನಾರ್ಟಿಕ ಕಲಾ ಮಹಾವಿದ್ಯಾಲಯ<br/>ಧಾರವಾಡ-ಜುಲೈ ೨೦೧೯</p> <p>೩. ಡಾ. ಅಂಬಳಕೆ ಹಿರಿಯಣ್ಣ<br/>ರಿಂಡರ್<br/>ಕುವೆಂಪು ಕನ್ನಡ ಅಧ್ಯಯನಪೀಠ<br/>ಮಾನಸ ಗಂಗೋತ್ತಿ<br/>ಮೈಸೂರು-ಜುಲೈ ೨೦೧೯</p> <p>೪. ಡಾ. ಆರ್. ರಾಮಕೃಷ್ಣ<br/>ಅಧ್ಯಾಪಕರು<br/>ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ<br/>ಮಾನಸ ಗಂಗೋತ್ತಿ<br/>ಮೈಸೂರು-ಜುಲೈ ೨೦೧೯</p> <p>೫. ಡಾ. ವಿಲ್ಯಾ ಮಾಡ್ರಾ<br/>ಪ್ರಾಥ್ಮಾಪಕರು<br/>ಕನ್ನಡ ಅಧ್ಯಯನ ಪೀಠ<br/>ಕನಾರ್ಟಿಕ ವಿಶ್ವವಿದ್ಯಾಲಯ<br/>ಧಾರವಾಡ-ಜುಲೈ ೨೦೧೯</p> <p>೬. ಶ್ರೀ ಎಸ್. ಎಸ್. ಅಂಗಡಿ<br/>ಕನ್ನಡ ಪತ್ರೀವಿದ್ಯಾಲಯ, ಹಂಪಿ<br/>ವಿದ್ಯಾರಣ್ಯ, ಕರ್ನಾಟಕ-ಜುಲೈ ೨೦೧೯<br/>ಡೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ</p> | <p>೭. ಶ್ರೀ ಜ. ಸಾ. ಅಲ್ಲಿಮತ<br/>ಅಂಚೆ : ಯರಗಲ್ (ಬಿ. ಕೆ.)<br/>ತಾಲೂಕು : ಸಿಂದಗಿ<br/>ಜಿಲ್ಲೆ : ವಿಜಾಪುರ-ಜುಲೈ ೨೦೧೯</p> <p>೮. ಡಾ. ಆರ್. ಎಸ್. ಹಿರೇಮತ<br/>ರಿಂಡರ್,<br/>ಕನ್ನಡ ಅಧ್ಯಯನ ಪೀಠ<br/>ಕನಾರ್ಟಿಕ ವಿಶ್ವವಿದ್ಯಾಲಯ<br/>ಧಾರವಾಡ-ಜುಲೈ ೨೦೧೯</p> <p>೯. ಶ್ರೀಮತಿ ಎಚ್. ಎಂ. ಬೀಳಿಗಿ<br/>ಅಧ್ಯಾಪಕ<br/>ಸೆಲಕ್ಟನ್ ಗ್ರೇಡ್<br/>ಕನಾರ್ಟಿಕ ಕಲಾಮಹಾವಿದ್ಯಾಲಯ<br/>ಧಾರವಾಡ-ಜುಲೈ ೨೦೧೯</p> <p>೧೦. ಡಾ. ಎ. ಮುರಿಗೆಪ್ಪ<br/>ಪ್ರಾಥ್ಮಾಪಕರು<br/>ಕನ್ನಡ ಅಧ್ಯಯನ ಪೀಠ<br/>ಕನಾರ್ಟಿಕ ವಿಶ್ವವಿದ್ಯಾಲಯ<br/>ಧಾರವಾಡ-ಜುಲೈ ೨೦೧೯</p> |
|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|

## ಕನಾಟಕ ಜಾನಪದ ಮತ್ತು ಯಾಕ್ರಿಗಾನ ಅಕಾಡೆಮಿ

ಅಕಾಡೆಮಿ ಸದಸ್ಯರ ವಿಳಾಸ :

- |                                                                                                                                               |                                                                                                                                 |
|-----------------------------------------------------------------------------------------------------------------------------------------------|---------------------------------------------------------------------------------------------------------------------------------|
| ೧. ಡಾ॥ ಎಚ್. ಜೆ. ಲಕ್ಷ್ಮಪ್ಪಗೌಡ<br>ಸಿ-೧೨, ನೀರಾವರಿ ಇಲಾಖೆ<br>ಮನೆಗಳು                                                                                | ೨. ಡಾ॥ ಪ್ರರೂಪೋತ್ತಮ ಬಿಳಿಮಲೆ<br>ಪ್ರಾಧಾಪಕ, ಜಾನಪದ ವಿಭಾಗ<br>ಕನ್ನಡ ವಿಶ್ವವಿದ್ಯಾಲಯ<br>ಹಂಪಿ ವಿದ್ಯಾರಣ್ಯ, ಕರ್ಮಲಾಪುರ<br>ದೊಸೆಪೇಟೆ ತಾಲೂಕು,    |
| ೩. ಶ್ರೀ ಬಾನಂದೂರು ಕೆಂಪಯ್ಯ<br>ಸಹಾಯಕ ನಿರ್ದೇಶಕರು<br>ಅಕಾಶವಾಣಿ, ಗುಲ್ಬಗಾರ                                                                            | ೩. ಡಾ॥ ಡಿ. ಬಿ. ರಾಮಚಂದ್ರಾಚಾರ್<br>'ಸುಸಂದ ಪ್ರಕಾರನ'<br>ಜ್ಯೋಸ್ ಘಾಟಕ್ಕರಿ ರಸ್ತೆ<br>ಗೋಣಕೊಪ್ಪಲು,                                         |
| ೪. ಡಾ॥ ನಿಂಗಣ್ಣ ಸಣ್ಣಕ್ಕೆ<br>'ಶ್ರೀ ನೀಲಕಂಠ ನಿವಾಸ'<br>ಬಸವನಗರ, ಗೋಕಾಕ-ಇಂದಿಂದ<br>ಬಿಳಗಾಂ ಜಿಲ್ಲೆ                                                       | ೪. ಶ್ರೀ ವಿಜಯಕುಮಾರ್ ಜಿತ್ತಾರಿ<br>ನಂ. ೧೦೨, ವಿನಾಯಕ ನಗರ<br>ಇನೇ ಅಡ್ಡ ರಸ್ತೆ,<br>ಇನೇ ಮುಖ್ಯ ರಸ್ತೆ<br>ಅಡಂಗೋಡಿ ಪ್ರೋಸ್ಪೆ<br>ಬೆಂಗಳೂರು-ಇಂದಿಂದ |
| ೫. ಶ್ರೀ ನಲ್ಲಿಂದು ಪ್ರಸಾದ್<br>ನಂ. ೪೫೨, 'ಅಸ್ಲೆ',<br>ಇನೇ ಮುಖ್ಯ ರಸ್ತೆ,<br>ಇನೇ ಅಡ್ಡ ರಸ್ತೆ,<br>ಬನಶಂಕರ ಇನೇ ಹಂತ,<br>ಬೆಂಗಳೂರು-ಇಂದಿಂದ<br>ಬೆಂಗಳೂರು-ಇಂದಿಂದ | ೫. ಶ್ರೀ ಬಿಳಗಲ್ಲು ಏರಣ್ಣ<br>ನಂ. ೨೨೨೨೦, ರೆಡ್ಡಿ ಬೀದಿ<br>ಕೊಲ್ಲಾಬಜಾರ್                                                                 |
| ೬. ಡಾ॥ ದೇವೇಂದ್ರ ಕುಮಾರ ಹಕಾರಿ<br>'ಕರುಣಾಂಜಲಿ'<br>ಶ್ರೀನಗರ, ಧಾರವಾಡ-ಇಂದಿಂದ ೦೦೨                                                                      | ೬. ಶ್ರೀ ಬಿಳಗಲ್ಲು ಏರಣ್ಣ<br>ನಂ. ೨೨೨೨೦, ರೆಡ್ಡಿ ಬೀದಿ<br>ಕೊಲ್ಲಾಬಜಾರ್                                                                 |

೧೦. ಶ್ರೀ ಕುಂಬಳೆ ಸುಂದರರಾವ್ ‘ಯಕ್ಷಾನುಗ್ರಹ’ ಪದೀಲು ಅಂಚೆ ಮಂಗಳೂರು-೫೬೫೦೦೨ ಡ.ಕ. ಜಿಲ್ಲೆ
೧೧. ಡಾ॥ ಎಂ. ಜಿ. ಕುಶ್ಮಣ್ಣ ಬಿ. ರಿಖಿ, ‘ಮುಗಳು ಮುಟ್ಟಿಗೆ’ ಬಾಪೂಜಿ ವಿದ್ಯಾನಗರ ದಾವಣಗೆ-೫೬೬೧೦೧೫ ಚಿತ್ರದುಗ್ರಾಂ ಜಿಲ್ಲೆ
೧೨. ಶ್ರೀ ಬಸವಲಿಂಗರ್ಯ, ಹಿರೇಮರ ಕಿತ್ತೂರು ಸತ್ತಾಪುರ ಧಾರವಾಡ-೫೬೦೦೦೨
೧೩. ಡಾ॥ ಎನ್. ಆರ್. ನಾಯಕ ಜಾನಪದ ಪ್ರಕಾಶನ ಎಸ್.ಡಿ.ಎಂ. ಕಾಲೇಜಿನ ಹಶ್ರೀರ ಉತ್ತರ ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ
೧೪. ಡಾ॥ ಕು. ಶಿ. ಹರಿದಾಸ್ ಭಟ್ ನಿದರ್ಶಕರು ಜಾನಪದ ರಂಗಕಲೆಗಳ ಆಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜ್ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ
೧೫. ಶ್ರೀ ವ. ನಂ. ಶಿವರಾಂ ಕನ್ನಡ ಉಪನ್ಯಾಸಕ ಕಸ್ತೂರಿಬಾ ಶಾಲೆ ಪಕ್ಕ ಮದ್ದಾರು-೫೬೫೦೯೮ ಮಂಡ್ಯಜಿಲ್ಲೆ
೧೬. ಶ್ರೀ ಬಳ್ಳಿಕೆರೆ ಹನುಮಂತಪ್ಪ ‘ಶ್ರೀಶೈಲ ನಿಲಯ’ ಲನೇ ಅಡ್ಡರಸ್ತ್ರೆ, ಶಿವಮೊಗ್ಗ ಜಾನಪದ ಗಂಗೋತ್ತಿ
೧೭. ಶ್ರೀ ಕೆರೆಮನೆ ಶಿವಾನಂದ ಹೆಗಡೆ ಅಂಚೆ : ಗುಣವಂತೆ-ಖಲ್ಲಿಗಳ ಹೊನ್ನಾವರ ತಾಲೂಕು ಕಾರವಾರ ಜಿಲ್ಲೆ
೧೮. ಶ್ರೀಮತಿ ಲಾಲಪ್ಪ ಲಮಾಟ್ ಕೋಂ ಸೋಮಪ್ಪ ಲಮಾಟ್ ಕಲಘಟಗಿ, ಮಾಡಾಪುರ ತಾಂಡ ಧಾರವಾಡ ಜಿಲ್ಲೆ
೧೯. ಡಾ॥ ಏಂಟ್ರಾ ದಂಡೆ ಸಂಪಾದಕ : ಕರ್ವಿಮಾರ್ಗ ‘ತೇಜಸ್ಸಿನಿ’, ಸರಸ್ವತೀಪುರ, ಎ. ವಿ. ಪ್ರರ ಅಂಚೆ, ಗುಲ್ಬಗಾರ್
೨೦. ಪ್ರೌ : ಸಿದ್ದಾಂತ ಉತ್ತಾಳ್ ‘ಅರವಿಂದಸ್ತೃತಿ’ ವಿಕ್ರಮಪುರ ಅಥಣೆ-ಖಣಿ ೨೦೪, ಬೆಳಗಾಂ ಜಿಲ್ಲೆ
೨೧. ಡಾ॥ ಡಿ. ಬಿ. ನಾಯಕ್ ವಿಶೇಷಾಧಿಕಾರಿಗಳು ಗುಲ್ಬಗಾರ್ ವಿಶ್ವವಿದ್ಯಾಲಯ ಸ್ವಾತಕೋತ್ತರ ಕೇಂದ್ರ ರಾಯಚೂರು-೫೬೫೦೧೦
೨೨. ಶ್ರೀ ಎ. ಎಸ್. ರಾಮೇಗೌಡ ಅಂಬಲಜೀರಹಳ್ಳಿ ಬೆಳ್ಳಾರು ಅಂಚೆ ನಾಗಮಂಗಲ ತಾಲೂಕು ಮಂಡ್ಯಜಿಲ್ಲೆ
೨೩. ಡಾ॥ ಶ್ರೀರಾಮು ಇಟ್ಟಣ್ಣ ವರ ಕನ್ನಡ ಉಪನ್ಯಾಸಕರು ಸಂಯುಕ್ತ ಶರಿಯ ಮಹಾವಿದ್ಯಾಲಯ ಬೀಳಗಿ ಅಂಚೆ, ಬಿಜಾಪುರ ಜಿಲ್ಲೆ

೨೪. ಡಾ॥ ಹಿ. ಶಿ. ರಾಮಚಂದ್ರೇಗೌಡ  
 ಎಲ್‌-೬೫, ಮಾನಸಗಂಗೋತ್ತಿ  
 ಮೈಸೂರು-೫೬೨ ೧೦೯
೨೫. ಡಾ॥ ಜಿ. ಆರ್. ತಿಪ್ಪೇಸ್ವಾಮಿ  
 ನಂ. ೧೫೪೫, ೪ನೇ ಕೃಷ್ಣ  
 ವಿಜಯನಗರ ಬಡಾವಟೆ  
 ಬಂಗಾರಪೇಟೆ, ಕೋಲಾರಜಿಲ್ಲೆ
೨೬. ಅಧ್ಯ. ಸದಸ್ಯರು  
 ಕನಾಂಟಿಕ ಜಾನಪದ ಮತ್ತು  
 ಯಾಕ್ಷಗಾನ ಆಕಾಡೆಮಿ  
 ಚೆಂಗಳೂರು
೨೭. ರಿಚಿಸ್ಟ್ರಾರ್  
 ಕನಾಂಟಿಕ ಜಾನಪದ ಮತ್ತು  
 ಯಾಕ್ಷಗಾನ ಆಕಾಡೆಮಿ  
 ಚೆಂಗಳೂರು.